

“ವಿವೇಕದಲ್ಲ ನಡೆಯುವದು”

(ಭಾಗ 2)

(6:1-20)

ತಂದೆ ಮತ್ತು ಮಕ್ಕಳಂತಿರುವ ಸಂಬಂಧವನ್ನು ನೊಂದಿಸುವದು (6:1-4)

6:1-4ರಲ್ಲಿ ಹೊಲನು 5:15ರಜ್ಞನ ಶ್ವಾರಂಭವಾದ ಕೈನ್ಯರ ಬಗೆಗೆ ಇರುವ ವಿವೇಕದ ಬಗೆಗೆ ನಡೆಯಿವಂಥ ಜಜೇಯನ್ನೇ ಮುಂದುವರೆಸುತ್ತಾನೆ.

ರೀತ್ - ರೇಣಮನ್ ಜಿಗ್ರಿನಲ್ಲ, ತಂದೆಯು ತನ್ನ ಮಕ್ಕಳ ಮೇಲೆ ನಂತರಾಣ ನಿಯಂತ್ರಣಿತಿರುವ ಜವಾಬ್ದಾರಿಯನ್ನು ಹೊಂದಿದ್ದನು. ಅತನ ನಿಯಂತ್ರಣಪ್ರ ತರಬೇತಿಗೆ ಮತ್ತು ಶಿಸ್ತಿಗೆ, ಮತ್ತು ಅತನ ಹಕ್ಕುಗಳು ಮಗುವನ್ನು ಮಾರುವ ಮತ್ತು ಅತನ ಹಕ್ಕುಗಳು ಮಗುವನ್ನು ಮಾರುವ ಮತ್ತು ಮರಣದಂಡನೆಯ ಅಂಶಕ್ಕೂ ಕೂಡಾ ಬಿಸ್ತಿಲಿನಲ್ಪಟ್ಟಿತ್ತು. ಹೇಳೋದೆ, ಕರಿಂಬಾದ ಶಿಕ್ಷೆಯು ಲೋಕಾಜಣ್ಣಾಯಿದಿಂದ ಲಂಡಿನಲ್ಪಟ್ಟಿದೆ. ಯೆಹೋದಿ ಧರ್ಮದಲ್ಲ, ಸಮಾಂವಾದ ಹಾಲಕರ ಅದರಲ್ಲಿ ಬಿಳೆಂಜವಾಗಿ ತಂದೆಯ ಅಧಿಕಾರವು ಒತ್ತಿಹೇಳಲ್ಪಟ್ಟಿದೆ. ತಮ್ಮ ಹಾಲಕರನ್ನು ಆದಲಿಸುವಲ್ಲ ಬಿಳೆಂಜರಾದ ಮಕ್ಕಳ ಅವಿಧೀಯತೆಗಾಗಿ ಮರಣದಂಡನೆಯ ಶಿಕ್ಷೆಯು ಹಳೆಯ ಒಡಂಬಿಯಲ್ಲ ಇರುವುದಾಗಿದೆ (ಯಾಜಕರಾಂಡ 20:9; ಧರ್ಮಾರ್ಥದೇಶಕಾಂಡ 21:18-21). ಯೆಹೋದಿ ಹಾಲಕರ ಆ ಅಖಿಧೀಯ ಮಗುವು ಬುದ್ಧಿ ಹೇಳಲ್ಪಡಬೇಕು ಎಂದು ಫೇಬಿಯನ್ ಜೋಂಸ್‌ನ್ನಾನು ಬೋಧನೆ ಮಾಡುತ್ತಾನೆ. ನಂತರ, ಆ ಮಗುವು ತನ್ನ ಹಾಲಕರ ಬುದ್ಧಿವಾದವನ್ನು ಒಪ್ಪಿಕೊಳ್ಳಬೇಕೆಂದು ಹೋದರೆ ಅದಕ್ಕಿರುವ ಬುದ್ಧಿವಾದಪ್ರ “... ಆದ್ದರಿಂದ ಅತನನ್ನು ಈ ಹಾಲಕರ ಮುಂದೆ ತರಬೇತು, ಪಷ್ಟಣದ ಹೋರಿಗೆ ದೊಡ್ಡ ಜನನಮಾಹಕವು ಅತನನ್ನು ಹಿಂಬಾಳನಬೇಕು ಮತ್ತು ಅಲ್ಲ ಅತನಿಗೆ ಕಲ್ಲೆನೆಯಬೇಕು.”¹ ಇಂಥ ಗಂಭೀರವಾದ ಶಿಕ್ಷೆಗಳು ಶ್ವಾಯೋರಿಕವಾಗಿ ಇದ್ದವು ಇಲ್ಲವೂ ಎಂಬುದರ ಬಗ್ಗೆ ಜಜೇಯು ಇರುವುದಾಗಿದ್ದು, ವಾಸ್ತವವಾಗಿ ಹಾಲಕರು ಅದರಲ್ಲಿ ಬಿಳೆಂಜವಾಗಿ ತಂದೆಯು ತನ್ನ ಮಗುವಿನ ಮೇಲೆ ನಂತರಾಣವಾದ ನಿಯಂತ್ರಣವನ್ನು ಹೊಂದಿರುತ್ತಿದ್ದನು.

ಯೆಹೋದಿ ಮಕ್ಕಳಿಗೆ ತರಬೇತಿಕೊಡುವ ಹರ್ಯತ್ಸುತ್ತ ವೋಳಿಯ ಧರ್ಮಶಾಸ್ತ್ರ. ಇದು ಹಾಲಕರಿಗೆ ಹೇಳಬೇಕೆಂದೆ,

ನಾನು ಈಗ ನಿಮಗೆ ತಿಳಿಸುವ ಮಾತುಗಳನ್ನು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲ ಕೂಡಿರುವಾಗಲಾ ದಾಲಿನಡಿಯಾಗಲಾ ಮಲಗುವಾಗಲಾ ಏಳುವಾಗಲಾ ಇವುಗಳ ವಿಷಯದಲ್ಲ ಮಾತಾಡಬೇಕು (ಧರ್ಮಾರ್ಥದೇಶಕಾಂಡ 6:6, 7).

ಇನ್ನಾಯೇಲಿಗೆ ನಾನು ಈಗ ನಿಮಗೆ ಹೇಳಿದ ಎಜ್ಜಿಲಕೆಯ ಮಾತುಗಳನ್ನೇಲ್ಲ ಮನಸ್ಸಿನಲ್ಲಿಬುಕೆಳಿ, “ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುನಳಿಸಬೇಕೆಂದು ಅಜ್ಞಾಹಿಸಿಲಿ” ಎಂದು ವೋಳಿಯು ಇನ್ನಾಯೇಲ್ಲಿಗೆ ಹೇಳುತ್ತಾನೆ

(ಧರ್ಮೋಹದೇಶಕಾಂಡ 32:46).

ಮತ್ತು ಶಿಸ್ತು ಹಳೆಯ ಒಡಂಬಡಿಕೆಯಲ್ಲ ತೊಡಲ್ಪಟ್ಟ ನೂಜನೆಗಳಲ್ಲ ಶ್ರಮುಖವಾದ ಸಂಗತಿಯಾಗಿದೆ. ಜ್ಞಾನೋಳಕ್ತಿ 22:ರಲ್ಲ ನೊಲೊವೋನನು “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಕ್ಕಿನಳ್ಳಿಯೂ ಒರೆಯಾಗನು” ಎಂದು ಹೇಳಿದ್ದಾನೆ. ಮುಂದೆ “ಬಿತ್ತ ಹಿಡಿಯದ ಹಿತ ಪ್ರತಿನಿಗೆ ಶತ್ರು; ಜೆನ್ನಾಗಿ ಶಿಕ್ಷಿಸುವ ಹಿತ ಪ್ರತಿನಿಗೆ ಬಿತ್ತ” ಎಂದು ಹೇಳಿದ್ದಾನೆ (ಜ್ಞಾನೋಳಕ್ತಿ 13:24). ಮತ್ತು “ಹುಡುಗನ ಶಿಕ್ಕೆಗೆ ಹಿಂತೆಗೆಯಬೇಡ; ಬೆತ್ತದ ಏಣಿಗೆ ನಾಯನು” (ಜ್ಞಾನೋಳಕ್ತಿ 23:13) ಎಂದು ಹೇಳಿದ್ದಾನೆ.

ಆಗ ಈ ಹಿಸ್ತೆಲೆಯಲ್ಲ, ಹಾಲಕಲಿಗೆ ತಮ್ಮ ಮತ್ತು ಮೇಲನ ಅಧಿಕಾರವನ್ನು ಹೊಲನು ಒತ್ತಿ ಹೇಳುತ್ತಾನೆ, 6:1-4ರಲ್ಲ ಹೊಲನು ಹಾಲಕಲಿಗೆ ಮತ್ತು ಮತ್ತು ಅಧಿಕಾರವನ್ನು ಹೊಂದಿದ್ದರೆ ಪ್ರತಿಯೊಂದು ಎಂಬ ಸಂದರ್ಭದಲ್ಲಿ ಕ್ರಿಸ್ತನ ಅಧಿಕಾರದಿಯಲ್ಲ ಮತ್ತು ಪರಸ್ಪರ ಗ್ರಾಹಕರ ತತ್ವದ ಅಭಾವದ್ದೇಹಂದಿಗೆ ಇರುವವು ಎಂದು ಹೇಳಿದ್ದಾನೆ. ಜವಾಬ್ದಾರಿಯ ನಂಬೂರಣ ತೆಯು ಅವಶ್ಯವಾದ ಮತ್ತು ಹಾಲಕರ ಭಾಗದ ಮೇಲನ ವಿಧೇಯತೆ ಮತ್ತು ಅದರ ತಾಳಿ, ನೂಜನೆ ಮತ್ತು ತಂದೆಯ ಭಾಗದ ಹಿಯಾಜಕೆಯಂದ ಆಗುವ ಅಡೆತಡೆ ಇಲ್ಲಿ ಗಣನೆಗೆ ಬರುವುದಾಗಿದೆ.

ಮತ್ತುತ್ತು: “ನನ್ನಾಗಿಸಿ ಮತ್ತು ವಿಧೇಯರಾಗಿ” (6:1-3)

¹ಮತ್ತುತ್ತೇ, ನಿಂದ್ವ ಕರ್ತನಳ್ಳಿಯವರಲಿಗೆ ತಕ್ಕ ಹಾಗೆ ನಿಷ್ಮಾ ತಂದೆತಾಯಾಗಿ ಮಾತನ್ನು ಕೇಳಬೇಕು; ಅದು ಧರ್ಮ. ²ವಾಗ್ಯಾನಃಖಿತವಾದ ಚೂದಲನೆಯ ಆಜ್ಞೆಯನ್ನು ಕೇಳಲ - ನಿಷ್ಮಾ ತಂದೆತಾಯಾಗಿಸಿತ್ತು ನನ್ನಾಗಿಸಿದೆಯು; ³ನನ್ನಾಗಿಸಿದರೆ ನಿನಗೆ ಮೇಲಾಗುವದು, ನಿನು ಭೂಭಿಯ ಮೇಲೆ ಬಹುಕಾಲ ಬಿಂಬಿತ.

ವಜನ 1. ಮತ್ತುತ್ತೇ, ಇದು tekna ಭಾಷಾಂತರವಾಗಿದ್ದು, ಪೇಡಭಾಗದಲ್ಲಿ ದೇವರ ಮತ್ತುಭಾದರಂಥ ವಿಶ್ವಾಸಿಗಳಿಗೆ (ರೋಮಾಷ್ಟರ 8:16, 17; 1 ಯೋಹಾನ 3:10) ಮತ್ತು ಭಾತಿಕ ಕುಟುಂಬಗಳಲ್ಲಿಯ ಮತ್ತುಗೆ ಬಳಸಲ್ಪಟ್ಟದ್ದಂದ್ದಾಗಿರುತ್ತದೆ. ಭಾತಿಕ ಮತ್ತುಗೆ ಬಳಸಲ್ಪಟ್ಟಾಗ, ವಾಕ್ಯವು ಅಲ್ಲ ವಯಸ್ಸನ್ನು ಹಲಗಣನೆಯಲ್ಲ ತೆಗೆದುಕೊಳ್ಳಲಿಲ್ಲ. ಇದು ಎಳೆಯ ಮತ್ತುನ್ನು (ಮತ್ತಾಯ 18:1-ರಲ್ಲಿ ನೂಜಿನಲ್ಪಟ್ಟಂತೆ) ಅಥವಾ ಹೈತ್ರ ಮಗುವನ್ನು ಸಹ ನೂಜಿನಬಹುದು (ಸ್ವೋಡಿಲ 1 ತಮೇಲಿಂಥ 5:4).

“ಮತ್ತುತ್ತೇ” ಎಂಬುದು ಎಫೆಸದವರಲಿಗೆ ಸಂಬೋಧಿಸಲ್ಪಟ್ಟಿದ್ದು. ಇವರು ಅವರಿಗೆ ಕೊಟ್ಟಂಥ ನೂಜಿನೆಗಳನ್ನು ಅಲತುಕೊಳ್ಳಲಿವಷ್ಟು ವಯಸ್ಸರು ಆಗಿರಬೇಕು; ಮುಂದೆ ಅವರು ಸಭೆಯ ಸದಸ್ಯರಾಗಿದ್ದರು ಎಂದು ಪೇಡಭಾಗವು ನೂಜಿನವರದು ತಂಡುಬರುತ್ತದೆ. ಕರ್ತನಳ್ಳಿಯವರಲಿಗೆ, ಎಂಬ ಹದವು ಇನ್ನೂ ಕೆಲಕಡೆಗಳಲ್ಲ ಈ ಹತ್ತಿಕೆಯಲ್ಲ ಬಳಸಲ್ಪಟ್ಟಿದ್ದು (2:21; 5:8; 6:10, 21), ಅವರು ಕೈಸ್ತರಾಗಿರಬೇಕು ಎಂಬರ್ಥವಾಗಿದೆ. ನಾವು ಹಾಲಕರ ಪದವನ್ನು ಅಡಕ್ಕೆ ಜೋಡಿಸಿದಾಗ, ಒಂದು ಪ್ರಶ್ನೆಯು ಉದ್ದೇಶಿಸುತ್ತದೆ: ಅನ್ಯಜನಾಂಗದ ಹಾಲಕರ ಮತ್ತುಗೆ ಅವರಿಗೆ ವಿಧೇಯರಾಗುವ ಹಂಗಿನಲ್ಲಿ ಇರುವುದಿಲ್ಲವೇ? ಹಾದು, ಇದು ಹಳೆಯ ಒಡಂಬಡಿಕೆ ಮತ್ತು ಹೂಜಿನ ಜಗತ್ತಿನಲ್ಲಿ ಗುರುತಿಸಲ್ಪಟ್ಟಂದ್ದು ವಿರೋಧಕ್ಕೆ ಬಳಗಾಗಿದೆ. ಮತ್ತುತ್ತು ಯಾವಾಗಲು ಹಾಲಕರ ನಿಯಂತ್ರಣದಲ್ಲ ಇರುತ್ತಾರೆ. ಕರ್ತನಳ್ಳಿ ಎಂಬುದು “ಮತ್ತುತ್ತೇ” ಎಂಬ ಜೊತೆಗೊಡುವಿಕೆಗೆ ಉತ್ತಮ ಅಲತುಕೊಳ್ಳುವಿಕೆಯು ಅಗಿದ್ದು ಮತ್ತು “ಕರ್ತನಳ್ಳಿಯ ಮತ್ತುತ್ತು” ಅಥವಾ ಕೈಸ್ತರಾಗುವಂಥ ಮತ್ತುತ್ತು ಎಂದು ನೂಜಿನವುದಾಗಿದೆ. ಆದ್ದಲಿಂದ ಅವಲಭೂತ ನಭೆಯ ಸಮುದಾಯದ ಭಾಗವಾಗಿರುವ ಕಾರಣದಿಂದ ಮತ್ತುತ್ತು ಹಾಲಕಲಿಭೂತ ಇಲ್ಲ ಕೈಸ್ತರು ಎಂದು ಕರೆ

ಯಲ್ಲಿಡುತ್ತಿದ್ದರೆ ಎಂದು ಭಾವಿಸುವವರಾಗಿದ್ದಾರೆ.

“ತಮ್ಮ ಕರ್ತವ್ಯನೊಂದಿಗಿನ ಸಂಬಂಧವನ್ನು ಅಲತುಕೊಳ್ಳುವಷ್ಟು ಮತ್ತು ಅವರ ಅಧಾರದ ಮೇಲೆ ತ್ವಿಪಾಠಿಸುವಷ್ಟು ಪಯನ್ಯರು ಅವರಾಗಿದ್ದರು. ಆದರೆ ಬೆಳೆದು ಬರುವ ಪ್ರತಿಯೆಯೇ ಇನ್ನೂ ಇರುವ ಮೂಲಕ ಅವರು ಇನ್ನೂ ಬಿಕ್ಷುಪರಾಗಿಯೇ ಇದ್ದರು” ಎಂದು Andrew T. Lincoln ರವರು ಈ ಮಹತ್ವನ್ನು ವಿಭಾಗಿಸುವ ಮೂಲಕ ಈ ನಿಶ್ಚಯೇ ವನ್ನು ನಾರಾಂಶಿಕೆಲನುತ್ತಾರೆ (ನೋಲೆಲ ಎಥನ 6:4).² ಇನ್ನೊಂದು ಮಾತಿನಿಜ್ಞ ಈ ಪೇದಭಾಗವು ಕೈತ್ತುರಾದಂಥ ಆದರೆ ಇನ್ನೂ ತಮ್ಮ ಹಾಲಕರ ಅಧಿನಿಜ್ಞ ಇರುವಂಥ ಮಹತ್ವಗೆ ಅನ್ವಯನುಪ್ರಾಗಿದೆ.

ತಮ್ಮ ಹಾಲಕಲಗಾಗಿನ ಮಹತ್ವ ವಿಧೇಯತೆಯು “ಕರ್ತವ್ಯನು ಮಾಡಿದಂತೆ” ತಮ್ಮ ಗಂಡದಿಲಗೆ ನಷ್ಟಪಾಗಿಲ ಎಂದು ಹೇಳುವಂಥ ಕೆಂಡತೆಯಲಗೆ ಒಳಗಾಗುವದಕ್ಕೆ ನಮಾನ ವಾಗಿದೆ (ರೂ:22). ಕ್ರಿಸ್ತೀಯ ಮಹತ್ವ ತಮ್ಮ ಹಾಲಕಲಗೆ ವಿಧೇಯ ರಾಗುವಾಗ, ಅವರು ಕರ್ತವ್ಯನಿಗೆ ವಿಧೇಯರಾಗುತ್ತಾರೆ. ಹಾಲಕಲಗೆ ಅವಿಧೇಯರಾಗಿರುವದು ಅನ್ಯಜಗತ್ತಿನ ಅವಿಶ್ವಾಸಿಗಳನ್ನು ಅನುಕರಿಸಿದಂತೆ (ರೋಮಾಘಾರ 1:30) ಮತ್ತು “ಅಂತ್ಯದ ದಿನಗಳಲ್ಲಿ” ಪರ್ವತಿಸಿದಂತೆ ಕೆಳ್ಳತನದ ಭಾಗವಾಗಿರುವವರೂ ಆಗಿರುತ್ತಾರೆ (2 ತಿಂಬಾಳಿ 3:1, 2).

ತಕ್ಷಣಾಗಿ ಎಂಬುದು ತಮ್ಮ ಹಾಲಕಲಗೆ ವಿಧೇಯರಾಗಲು ಜೊತೆಯಾದ ಕಾರಣವನ್ನು ತೊಡುಪ್ರಾಗಿದೆ. ಮೌರಲು, ಹಾಲಕರ ಅಧಿಕಾರವನ್ನು ಮತ್ತು ಆ ಅಧಿಕಾರಕ್ಕೆ ಮಹತ್ವ ನಷ್ಟ ವಾಗುವಿಕೆಯನ್ನು ಖೂಜಿಂಬ ಜಗತ್ತಿನಿಜ್ಞ ಗುರುತಿನಲ್ಲಿಟ್ಟಿದ್ದು ಮತ್ತು ದೇಬರು ಇನ್ನಾಯೇಲಲಿಗೆ ಮಾಡಿದ ಸಿಬಂಧನೆಗಳಲ್ಲಿ ಇರುವದೂ ಆಗಿದೆ. ಏರಡನೆಯದಾಗಿ, ಹಾಲಕಲಗೇನಿಂತುದರ ಮಹತ್ವ ಆ ವಿಧೇಯತೆಯು ಕರ್ತವ್ಯನಿಗೆ ವಿಧೇಯರಾಗುವದೇ ಆಗಿದೆ. ಮೂರನೆಯದು, ಅಪೋರ್ನಲನು ಹೇಳಿದಂತಹ “ತಕ್ಷಣಾಗಿ”: ಇನ್ನೊಂದು ಮಾತಿನಿಜ್ಞ, ವಿಧೇಯರಾಗುವದು ಯೋಂಗ್ಯಾತೆಯನ್ನು ಒತ್ತಿ ಹೇಳುವವನಾಗಿದ್ದಾನೆ.

ಸಿಂಹ ತಂದೆಯಾಗಿ ಮಾತನ್ನು ಕೆಳೆಬೀಳು ಎಂದು ನಾವು ಓದುತ್ತೇವೆ.³ “ನನ್ನಾನಿನು” ಎಂಬುದಕ್ಕೆ ಇರುವ ರ್ಯಾಕ್ ಶ್ರಿಯಾಪದವು timaō ಆಗಿದೆ: ಇದು “ಮೊಲ್ಯಮಾಹನ ಮಾಡಲು, ಬೆಲೆಯನ್ನು ಕಟ್ಟಲು” ಎಂಬ ಪದಗಳ ಅರ್ಥಕಾಗ್ರಿ ಜನರು ಬಳಸುತ್ತಾರೆ.

ಒಬ್ಬರನ್ನು ನನ್ನಾನಿನಬುದು, ಆದ್ದಲಿಂದ ವೃತ್ತಿಯನ್ನು ನಿಲರವಾಗಿ ಮತ್ತು ಖೂಮಾಣಿಕ ವಾಗಿಯೂ ಮೊಲ್ಯಮಾಹನಮಾಡಬೇಕು ಮತ್ತು ಇನ್ನಾಗಿಯ, ಗೌರವದ, ಆದರಙ್ಗ, ಕರುಳಿ, ಮಯಾದ, ಮತ್ತು ಆತನ ಜೀವಿತದ ನಂತರಿಗಳಲ್ಲಿ ಅಥವಾ ಆತನ ವೃತ್ತಿಕ್ಕೆ ಅವಶ್ಯಕತೆಯಲ್ಲಿನ ವಿಧೇಯತೆ ಮೂಲಕ ಆತನನ್ನು ಉಪಜಿಲಸಬೇಕು.⁴

ಒಬ್ಬ ಮಗುವು ತನ್ನ ಹಾಲಕರನ್ನು ನನ್ನಾನಿನದೆ ಅವಲಗೆ ವಿಧೇಯನಾಗಿದ್ದರೆ, ಆತನು ವಿಧೇಯನಾಗದೇ ಹೊಂಗದೇ ಅವರನ್ನು ನನ್ನಾನಿನಲಾರನು. ಆದ್ದಲಿಂದ, ಮಗುವು ತನ್ನ ಹಾಲಕಲಗೆ ವಿಧೇಯನಾಗಬೇಕೆಂಬುದಕ್ಕೆ ಇದು ಹೊಲನ ನಾಲ್ಕನೆಯ ಕಾರಣವಾಗಿದೆ. ವಿಧೇಯತೆಯು ನನ್ನಾನಿನಿಂದ ಹಲಯಬೇಕು. ಆದರಣೆಯ ನ್ನಾಭಾವಿಕ ಹಲಣಾಮವಾದಂಥ, ವಿಧೇಯತೆಯ ಅವಶ್ಯಕತೆಯನ್ನು ಆತನು ಬಿಂಬಿಸಿದ್ದಾನೆ (ಬಿಂಬಾಜನಕಾಂಡ 20:12).

ಪಜನಿಗಳ 2, 3. ಹೊಲನಿಂದ ಮಾಡಲಿಟ್ಟ ಹಾಲಕರ ಹೇಳಿಕೆಯು - ವಾಗ್ನಾನೆಹಿತವಾದ ಚೊಡಲನೆಯ ಅಳ್ಳಿಯನ್ನು - ಬಿಳೆಳಕರನ್ನು ಆಶ್ವಯುಕ್ತಿಳಿಡುಮಾಡುತ್ತದೆ ಯಾಕೆಂದರೆ ಈ ಅಳ್ಳಿಗಳಲ್ಲಿ ಹಿಂದೆ ಮಾಡಲಿಟ್ಟ ವಾಗ್ನಾನವನ್ನು ಕೆಲವರು ನೊಡುವವರಾಗಿರುತ್ತಾರೆ. ಏರಡನೆಯ

ಅಜ್ಞೆಯ ನಂತರ ಸಾಬಿರ ತಲೆಗಳವರೆಗೆ ದಯತೋಲಿನುವರಸಾಗಿ ಇರುವುದಾಗಿ ದೇವರು ಹೇಳಿ ದನು (ಬಿಪೋಜನಕಾಂಡ 20:6). ಹೇಗೆಂದು, ಇದು ಕೇವಲ ದೇವರ ಸ್ವಭಾವದ ದೇವರ ವಣಿನೆಯ ಭಾಗವಾಗಿದೆ:

... ಸಿನ್ಯು ದೇವರಾದ ಯಹೋವನೆನಿಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬಿಗೇ ನಲ್ಲಿಗೊಡಿಸದವಸಾದ್ದಲಿಂದ ನನ್ನನ್ನು ದೈಹಿಕವರ ವಿಷಯದಲ್ಲ ತಂದೆಗಳ ದೋಷಫಲವನ್ನು ಮತ್ತು ಮೇಲೆ ಮೂರು ನಾಲ್ಕು ತಲೆಗಳ ಪರೆಗೆ ಬರಮಾಡುವೆನು ... (ಬಿಪೋಜನಕಾಂಡ 20:5, 6).

ಬದನೆಯ ಅಜ್ಞೆಯೊಂದೇ ವಾಗ್ನನವನ್ನು ಹೊತ್ತುತ್ತೊಂಡ ಹತ್ತು ಅಜ್ಞೆಗಳಲ್ಲ ಒಂದು ಎಂದೂ ಅದೇ ಮೊದಲನೆಯಿದು ಎಂದು ಹೊಲನು ಹೇಳಿದಾಗ ತೆಲವರು ಬಿರೋಧಿಸಲು ಬಹುದು. ಹೇಗೆಂದು, ಆರನೂರ್ತಿಂತ ಹೆಚ್ಚಿನ ಅಜ್ಞೆಗಳನ್ನು ಮತ್ತು ಅನೇಕ ಅಜ್ಞೆಗಳನ್ನು ಒಳಗೊಂಡಂಥ ನಂತರಾಣ ಧರ್ಮಶಾಸ್ತ್ರವನ್ನು ಹತ್ತು ಅಜ್ಞೆಗಳು ಹಲಿಜಯನುವವು ಅಗಿದೆ.

ಇಲ್ಲ ಹೊಲನು ಪ್ರಸ್ತಾಪಿಸಿದಂಥ “ವಾಗ್ನ” ದ ಮಹತ್ವವೆನು? ಬದನೆಯ ಅಜ್ಞೆಯು ಹೆಚ್ಚು ಕಡಿಮೆ ಬದು ಬಾಲ ಹೊನ ಒಡಂಬಿಡಿಕೆಯಿಲ್ಲ ವ್ಯಾಕ್ಯಾಸಿನಲ್ಲಿಟ್ಟಿರುವಾಗ, ಎಫೆನ ಪ್ರತಿಕೆಯಿಲ್ಲ ಮಾತ್ರ ವಾಗ್ನನವು ಬಿಜಾದವಾಗಿ ಇರುವುದಾಗಿದೆ. ಈ ವಾಗ್ನನವು - ನನ್ನಾಸಿನಿದಿರೆ ನಿನಗೆ ಮೇಲಾಗುವದು, ನಿಂತು ಭಾಬಿಯ ಮೇಲೆ ಬಹುಕಾಲ ಬಂದುಕುಲಿ - ಎಂದಾಗಿದ್ದು ಇನ್ನಾಯೆಲ್ಲವು ಕಾನಾಸಿನಲ್ಲಿ ಸ್ವಾಸ್ತಿವನ್ನು ಮುಂದುವರೆಸುವರು ಎಂಬ ಉಲ್ಲೇಖವನ್ನು ಮಾಡುವುದಾಗಿದೆ. ಹೊಲನು ಎಫೆನದವರಿಗೆ ಬರೆಯುವಾಗ, ಕಾನಾಸಿನಲ್ಲಿಯ ನ್ನಾಸ್ತಿವು ಅತನ ಮನದಲ್ಲಿ ಇರಲಿಲ್ಲ. ಇನ್ನಾಯೆಲ್ಲಿಗೆ ಹಳೆಯ ಒಡಂಬಿಡಿಕೆಯ ವಾಗ್ನನವು ಶಿಶ್ನನು ಬರುವುದರಲ್ಲಿ ಮತ್ತು ಅತನ ನಭೆಯಿಲ್ಲ ಹಲಿಜರಾಣವಾಗುವುದೆಂದು ಹೊಲನು ಬಲ್ಲವನಾಗಿದ್ದನು (ನೇರಾಡಿಲ ರೋಮಾಪುರ 4: 8; ಗಲಾತ್ಯ 3: 4). ಅಲ್ಲಾಹಾಮಸಿಗೆ ಮತ್ತು ಅತನ ನಂತರಿಯಿಲ್ಲ ವಾಗ್ನನವಾದ ನಾಡು (ನೇರಾಡಿಲ ಅದಿಕಾಂಡ 12:7; 13:15; 15:18) ಬಲು ಮುಂದೆ ಭಾಬಿಯ ಪರಿಹಿಡಿಸಿತ್ತೊಳ್ಳಬಿಕೆಯ ಯೆಹೋಶುವಸಿಂದ ಹಲಿಜರಾಣವಾಯಿತೆಂದು ಕಂಡುಬಂತುದೆ (ನೇರಾಡಿಲ ಯಹೋಶುವ 21:43-45; 23:14). ಮುಂದೆ ಈ ವಾಕ್ಯಗಳನ್ನು ಓದುವಾಗ ಕಾನಾಸಿನ ಬಗ್ಗೆ ಯಾವ ಬಿಜಾರವೂ ತಿಳಿಯದ ಯೆಹೋದ್ವರಲ್ಲಿದವರಿಂದ ಎಫೆನ ನಭೆಯು ತುಂಜತ್ತು, ಹೊಲನು ಈ ವಾಗ್ನನವನ್ನು ಎಫೆನ ನಭೆಯಿಲ್ಲನ ಎಲ್ಲಾ ಮತ್ತು ತಮ್ಮ ಹಾಲಕಲಿಗೆ ಬಿಧೇಯರಾಗಿರಲ ಎಂದು ಹೈತ್ಯಾಸಿನುವುದಕ್ಕಾಗಿ ಬಳಸಿದನು.

“ನಿನಗೆ ಮೇಲಾಗುವದು, ನಿಂತು ಭಾಬಿಯ ಮೇಲೆ ಬಹುಕಾಲ ಬದುಕುಬಿ” ಎಂದು ಹೆಳುವಾಗ ಹೊಲನು ನಿರ್ದಿಷ್ಟವಾಗಿ ಯಾವುದನ್ನು ಇಲ್ಲ ನಾಜಿನುತ್ತಿದ್ದಾನೆ? ಹೊಲನು ತನ್ನ ಇತರ ಹಾತೆಗಳಲ್ಲ ಬಹುಮಾನದ ಬಗ್ಗೆ ಮಾತನಾಡುತ್ತಿರುವಾಗ, ಅಂತಿಮ ನಾಯಿತೀರ್ಥಿನಲ್ಲಿಯ ಬಹುಮಾನವಾದಂತಹಗಳನ್ನು ಒತ್ತುತ್ತೊಡುವರಂತೆ ಇಹಲೋಕದ ಬಹುಮಾನಗಳಿಗೆ ಹೆಚ್ಚಾಗಿ ಒತ್ತುತ್ತೊಣಿಲ್ಲ (ನೇರಾಡಿಲ 1 ಕೆಲಿಂಥ 3:8, 12-15; 2 ಕೆಲಿಂಥ 5:10). ಈ ಜೀವಿತದಿಳಿನ ಬಹುಮಾನಗಳ ಬಗ್ಗೆ ಅತನು ಹತ್ತಿರಕ್ಕೆ ಬರುವಾಗ “ಭಕ್ತಿಯಾದರೋ ಎಲ್ಲಾ ಬಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯಾ ಜೀವವಾಗ್ನನವು ಅಂಮು” (1 ತಿಪೋಥಿ 4:8) ಎಂದು ಹೊಲನು ಹೇಳುತ್ತಾನೆ. ತನ್ನ ಹಾಲಕಲಿಗೆ ಬಿಧೇಯರಾದ ಪ್ರತಿಯೋಬ್ಬಿ ಮಗುಬಿಗ್ರ ಬಹುಕಾರ ಬದುಕುವನು ಮತ್ತು ಆರಾಮದಾಯಕ ಜೀವಿತವನ್ನು ಹೊಂದುವದು ಲಜಿತವಾದದ್ದು ಎಂದು ಈ ವಾಗ್ನನದಲ್ಲ ಒಳಗೊಂಡಿದೆ ಎಂಬಥ್ರ ಇದಕ್ಕಿಲ್ಲ. ಮಗುವು ತನ್ನ ಹಾಲಕಲಿಗೆ ಬಿಧೇಯವಾಗುವದು ಮತ್ತು ನನ್ನಾಸಿನುವದು ನಾಮಾನ್ಯವಾಗಿ ಅತ್ಯಮ ನಡವಜಿಕೆ ಎಂದು ಹಲಿಣಿನಲ್ಲಿಟ್ಟ

ತ್ವರಿತೊಂದನ್ನು ಹೊಲನು ಇಲ್ಲ ಕೇವಲ ಅವಲೋಕಿಸಿದ್ದಾನೆ. ಅತನ್ ಈ ಅಜ್ಞೀಗಳನ್ನು ಉಲ್ಲಂಘಿಸಿದವರ ಜೀವಿತಕ್ಕಿಂತಲೂ ಉತ್ತಮವಾದ ನಂತೋಷಮಯವೂ ಮತ್ತು ನಂಪ್ರಾಣ ಜೀವಿತವು ಇರುವದು ಆಗಿರುತ್ತದೆ.⁵

ಖಿಂಡೆಕನಂತೆ ನಡೆಯುವಲ್ಲ, ತಮ್ಮ ತಂಡೆತಾಯಗಳಿಗೆ ವಿಧೇಯರಾಗುವದು ಮತ್ತು ನನ್ನಾನಿಸುವದೂ ಅವಶ್ಯವಾಗಿದೆ. ಜಿಕ್ಕುಮತ್ತು ತಮ್ಮ ಹಾಲಕರನ್ನು ವಿಧೇಯತೆಯಿಂದ ಅದಲನುವರಾಗಿದ್ದಾರೆ, ಮತ್ತು ದೊಡ್ಡ ಮತ್ತು ಅವರನ್ನು ಕಾಳಜಿಮಾಡುವ ಮೂಲಕ ನನ್ನಾನಿಸುವವರಾಗಿದ್ದಾರೆ (ಸೋಳಿಲ 1 ತಿಮೋಥೆ 5:4, 8).

ತಂದೆಗಳೇ: “ಶಿಕ್ಕೆ ಮತ್ತು ಉಪದೇಷ್ಟಕ್ಕೊಂಡಿ” (6:4)

“ತಂದೆಗಳೇ, ನಿಮ್ಮ ಮತ್ತು ಆಗಿ ಕೊಂಡವನ್ನೇಜ್ಞಿಸಿದೆ ಕರ್ತನಿಗೆ ಮೇஜ್ಜಿಕೆಯಾಗಿಯವ ಬಾಲಶಿಕ್ಕೆಯನ್ನು ಬಾಲೋಹಂಡೆಂಡ್ವಾನ್ನಿ ಮಾಡುತ್ತಾ ಅವರನ್ನು ನಾಕಿ ಸಲಹಿಲ.

ವಜನ 4. ವಜನ 1ರಳ್ಳ ಹೊಲನು “ತಂದೆಗಳೇ” ಎಂದು ಮಾತನಾಡುವಾಗ ಅತನು ರೀಎಕ್ ನಾಮಪದವಾದ *goneus*ನ್ನು ಬಳಸಿದ್ದಾನೆ: ಮತ್ತು ವಜನ 2ರಳ್ಳ “ಸಿನ್ಸ್ಟ ತಂದೆತಾಯಗಳು” ಎಂದು ನೂಜಿಸುವಾಗ ಅತನು ಬಲು ನಾಮಾನ್ಯವಾದ ಪದವಾದ *pater* ಮತ್ತು *metēr*ನ್ನು ಬಳಸಿದ್ದಾನೆ. ಹೇಗೆಂದು, ಇಜಿಯ ಪ್ರಸ್ತುತದ ಲೇಖಕನು ಚೊಳಿಯ ಹಾಲಕರನ್ನು ನೂಜಿಸುವಾಗ ಅತನು *patēr*ಗೆ ಒಪ್ಪು ವಜನ 1ರಳ್ಳಿಯನ್ನು ಬಳಸಿದ್ದು ಇದು ಭಾಷಾಂತರವಾಗಿ ತಂದೆ ಮತ್ತು ತಾಯ ಎರಡೂ ಅಧಿವನ್ನು ಕೊಡುತ್ತದೆ (ಇಜಿಯ 11:23). 6:1-4ರಳ್ಳ ಮೂರು ಇನ್ಸ್ಟಾದ ಪದಗಳನ್ನು ಬಳಸಿಯವುದಿಂದ ಒಂದು “ತಂದೆಗೆ,” ಒಂದು “ತಾಯಗೆ” ಮತ್ತು ಮೂರನೆಯಿದು “ಹಾಲಕಲಗೋಣಸ್ತ್ರೆ” ಆಗಿದ *patēr*ಗೆ ಬಹುವಚನವನ್ನು ಅತನು ಬಳಸಿರುವದಿಂದ ವಜನ 4ರಳ್ಳ ಅತನು ಮೂಲತಃವಾಗಿ ತಂದೆಗಳ ಬಗ್ಗೆ ಮಾತಾಡಿದ್ದಾನೆ ಎಂದು ನಾವು ಹಲಗಣಿಸಬಹುದು. ತಾಯಿಂದಿರು ಸಹಜವಾಗಿ ತಮ್ಮ ಮತ್ತು ಮತ್ತು ತರಬೀತುಗೇಂಬಿಸುವಲ್ಲ ತೊಡಗಿಯಾಗುತ್ತಾರೆ, ಆದರೆ ತಂದೆಗಳಿಗೆ ಮೂಲವಾದ ಜವಾ ಬ್ಯಾಲಿಯನ್ನು ಕೊಡಲಾಗಿರುತ್ತದೆ ಮತ್ತು ಆ ತರಬೀತಿಯಲ್ಲ ಅವರು ಮುಂಜಾಟಿಯಲ್ಲಿರುತ್ತಾರೆ. ವಜನ 4ರ ಆರಂಭದಲ್ಲಿ ರೀಎಕ್ ವೇದಭಾಗದಲ್ಲಿ (*kai*, “ಮತ್ತು”) ಇರುವುದಾಗಿದೆ (KJV ಸೋಳಿಲ). ಮತ್ತು ಮತ್ತು ಮತ್ತು ತಂದೆಗಳಬ್ಯಾಲಿಗೂ ದೇವರು ಜವಾಬ್ದಾರಿಯನ್ನು ನಂಬಂಧಿಸಿದ್ದಾನೆ ಎಂದು ಈ ಚಾನ್ತವನು ನೂಜಿಸುವುದಾಗಿದೆ.

ಸಿಮ್ಮೆ ಮತ್ತು ಆಗಿ ಕೊಂಡವನ್ನೇಜ್ಞಿಸಿದೆ ಎಂಬುದು ತಂದೆಗಳು ಯಾವ ಲೀಡಿಯಲ್ಲಿ ಜಾಣತನದಿಂದ ನಡೆಯಬೇಕು ಎಂಬುದನ್ನು ತಂದೆಗಳಿಗೆ ತೊಲಿನಲ್ಲ ಇರುವ ಹೊಲನ ನೂಜಿಸೆಯ ಆರಂಭವು ಆಗಿದೆ. “ಕೊಂಡವನ್ನೇಜ್ಞಿಸಿದೆ” ಎಂಬುದು *parorgizō* ಎಂಬುದಿಂದ ಬಂದದ್ದಾಗಿದ್ದು, “ಕೊಂಡ ಕೆರಳಿಬಿಕೆ, ಪ್ರಜ್ಞೋಽದಿನು, ಪ್ರಕೊಂಹಿನು, ಕೊಂಡ ಮಾಡಿಕೊಂಡಿ” ಎಂಬಂತೆ ಬಿಶ್ವೇಷಿಂಣಲಾಗಿದೆ.⁶

ಮಗುಬಿನ ಅಭವ್ಯತೆಯನ್ನು ಪದಗಳನ್ನು ಮತ್ತು ಕೃತ್ಯಾಗಳನ್ನು ಅಲಭಿಸುವುದನ್ನು ಕೊಂಡಕ್ಕೆ ಪ್ರಕೊಂಡಕ್ಕೆ ಎಳೆಯಿವ ಅಧವಾ ಅನಮುಧಾನ ಮತ್ತು ಹಾಗೆಯೇ ಕೆಲ ಶಿಸ್ಟುಗಳನ್ನು ಅಪಿಶಯವಾಗಿ ಮುಲದುಜಡುವದು, ಕಾರಣಿಲ್ಲದ ಸಿಷ್ಟುರ ಬೇಡಿಕೆಗಳು, ಬೈಗಿದ ಅಧಿಕಾರ ಸ್ನೇಜ್ಞಾಭಾರ, ಹಂಡ್ಲಾತಂತನ, ತೊಂದರೆ ತೊಂದುವದನ್ನು ಮತ್ತು ಹೀಗೆಂತಿಯುವದನ್ನು ... ಇದು ಅಲಭಿಸುವುದನ್ನು ಒಳಗೊಂಡಿದೆ.⁷

ಇದಕ್ಕೆ ನಮೂನವಾದ ಹಲಜ್ಞೇದವಾದ ಕೊಲನ್ನೆ 3:21ರಳ್ಳ, ಹೊಲನು “ಅವಲಗ ಮನಗುಂದಿನದಿಲ” ಎಂಬ ನಾಲನ್ನು ಇದಕ್ಕೆ ನೇರಿಸಿದ್ದಾನೆ. ನಮಧರನಾಗಿನುವದು

ಅವರನ್ನು ನಿರಾಶರನ್ನಾಗಿಸುವದಕ್ಕೆ ಕಾರಣವು ಅಗಿರಬಹುದು.

ಮಹತ್ವದ ತರಬೇತಿಗೊಳಿಸುವದಕ್ಕೆ ಕಾರಣವು ಭಾಗದಲ್ಲಿ, ಶರ್ತನಿಗೆ ಮೆಚ್ಚಿಕೆಯಾಗಿಯವ ಬಾಲತಿಕ್ಕೆಯನ್ನು ಬಾಲೀಜನದೇಶವನ್ನೂ ಮಾಡುತ್ತು ಅವರನ್ನು ನಾಕಿ ನಬ್ಲಹಿಲಿ ಎಂದು ಹೊಲಿನು ಹೇಳುತ್ತಾನೆ. “ನಾಕಿನಲುಹಿಲ್” (*ektrephō*), ಎಂಬುದಕ್ಕಿರುವ ಗ್ರೀಕ್ ಕ್ರಿಯಾಪದವು, 5:29ರಲ್ಲ “ಹೈರಾಷಿಸಿ” ಎಂದು ಭಾಷಾಂತರವಾಗಿದೆ. ನಾಮಾನ್ಯವಾಗಿ ಮಹತ್ವದ ತರಬೇತಿಗೊಳಿಸುವದಕ್ಕಿರುವ ವಿಜಾಲಾರ್ಥದಲ್ಲಿರುವ ಪದವು, ಏರಡು ಹಡಗಳನ್ನು ಅನುಸರಿಸುವದನ್ನು ನಾಜಿಸುವ ಶಿಕ್ಷಣದ ಹೆಚ್ಚು ನಿರ್ಧಿಷ್ಟವಾದ ಅಂಶ ವಾಗಿದೆ. ಹೊನ್ ಒಡಂಬಡಿಕೆಯಲ್ಲ *ektrephō* ಏರಡು ಸಮುದ್ರವಾದ ಅರ್ಥವನ್ನು ಹೊಂದಿದ್ದು (ನೋಡಿಲ 4:10; 7:22; 22:3; 2 ತಿಮೋಥೆ 3:16; 14:2; 2:12) ಮತ್ತು ನಿರ್ಧಿಷ್ಟವಾದ ಅರ್ಥವನ್ನು ಹೊಂದಿದೆ (ನೋಡಿಲ 1 ಕೊಲಿಂಥ 11:32; 2 ಕೊಲಿಂಥ 6:9; ಇಜ್ಯಾಯ 12:5, 7, 8, 11).⁸ “ಶಿಕ್ಷೆ” ಮತ್ತು “ಉಪದೇಶ” ಇವುಗಳು “ಮೇಲಕ್ಕೆ... ತರು” ವರದನ್ನು ಖಿತಕಡಿಸುವುದಾಗಿದ್ದು ಅದರ ಮೂಲಕ “ನಾಮಾನ್ಯವಾಗಿ ಮೇಲಕ್ಕೆ... ತರುವದಾಗಿದೆ” ಮತ್ತು “ಶಿನ್ತು” ಮತ್ತು “ಬೋಧನೆ”ಗಳ ನಿರ್ಧಿಷ್ಟವಾಗಿ ದಂಡನೆಯ ಅರ್ಥದಲ್ಲಿ ಬಳಸಲ್ಪಡುತ್ತು ಇದ್ದವು.

“ಶಿನ್ತು” (*paideia*) “ಜಿವಾಬ್ಲಾಲಯುತ ಜಿಬಿತಕ್ಕೆ ಮಾರ್ಗದರ್ಶನವನ್ನು ಒದಗಿಸುವ ಕಾರ್ಯ” ಎಂದು ನಾಜಿಸುವದಾಗಿದೆ.⁹ ಈ ಪದವು “ಮಗುಳಿನ ಸಂಪೂರ್ಣ ತರಬೇತಿ ಮತ್ತು ಶಿಕ್ಷಣ” ಮತ್ತು ಮನನ್ನು ಮತ್ತು ನಿರ್ಣಯ ಸಂಸ್ಥಾರ್ಥವನ್ನು ... ಆಷ್ಟು ಮತ್ತು ಉಪದೇಶವನ್ನು [ಅದರಂತೆಯೇ] ಗದಲಕೆ ಮತ್ತು ಶಿಕ್ಷೆ ಇವನ್ನು ಒಳಗೊಂಡಿದೆ.¹⁰

“ಶಿಸ್ತಿನೆ” ನಂತರ ಹೊಲಿನು “ಬೋಧನೆ” (*nouthesia*) ಬಾಗ್ನಿ ನಾಜಿಸಿದಾಗ್ನಿನೆ. ಈ ಪದವು ಮೂಲತಹವಾಗಿ “ಪ್ರಭೋಧಿಸು” ಎಂದಾಗಿದೆ (ನೋಡಿಲ ರೋಮಾತ್ತರ 15:14; 1 ಕೊಲಿಂಥ 4:14; 10:11; ಕೊಲಿನ್ 1:28; 3:16; 14:10). ಇದು “ನಿರ್ಣಯನುವದಕ್ಕೆ ಅವಶ್ಯಕಿಯವ ಅಥವಾ ಬಿರೋಧಿಸುವದನ್ನು ಹತ್ತಿಕ್ಕುವಂಥದ್ದು ಪ್ರಭೋಧನೆಯನ್ನು ಪಡೆಯಾರುವವರ ಅಭವ್ಯತೆ ಅಥವಾ ಸ್ವಭಾವದಲ್ಲಿ ಕೆಲ ತೊಂದರೆಗಳು ಅಥವಾ ಸಮನ್ಯಗಳು ಇವೆ ಎಂದು ಇದು ನಾಜಿಸುವದಾಗಿದೆ.”¹¹

ತಪ್ಪಿ ವುಕ್ಕಿಳು ಸಮುದಾಯದಲ್ಲಿ ವುತ್ತು ಸಭೆಯಲ್ಲ ಫಲಹೃದ ನಾಗರಿಕರಾಗಿರಬೇಕು ಎಂಬ ನಿಷ್ಟನಲ್ಲಿ ತಂಡಗಳ ಅವರನ್ನು ಮೇಲಕ್ಕೆ ತರಲು (*ektrephō*) ಅವಶ್ಯವಾದ ಎಲ್ಲ ತರಬೇತಿಗಳನ್ನು ಒದಗಿಸುವವರಾಗಿರುತ್ತಾರೆ. ಇದು ಪ್ರಭೋಧನೆಯನ್ನು ಮತ್ತು ಶಿನ್ತನ್ನು ಒಳಗೊಂಡಂಥ (*paideia*), ಮತ್ತು ಪ್ರೌಲ್ಯಾಹದ ಮೂಲಕ (*nouthesia*) ತಹ್ವಾದ ಸ್ವಭಾವವನ್ನು ತಿಪ್ಪಿಸಂಥ ಮತ್ತು ಒಳ್ಳೆಯ ಸ್ವಭಾವಕ್ಕೆ ಇರುವ ಹೊಗಳಕೆಯನ್ನು ಒಳಗೊಂಡಂಥ ಶಿಕ್ಷಣದಿಂದ ಮಾಡಲು ನಾಧ್ಯ.

“ಶರ್ತನಿಗೆ” ಇದು ತಂಡಯ “ಶಿನ್ತು ಮತ್ತು ಬೋಧನೆಯನ್ನು” ಎಂದು ಗುಣಿಕೆಗಳಿನುವದಾಗಿದೆ. ವರ್ಜನ 4ರಲ್ಲ, “ಕ್ರಿಸ್ತೀಯ ತರಬೇತಿ, ಕ್ರಿಸ್ತನ, ಆತಸಿಂದ ಉತ್ತರ್ತಿಯಾದಂಥ ಮತ್ತು ಆತಸಿಂದ ನಿರ್ದೇಣಿಸಿಲ್ಪಣಿಂಥದಾಗಿದೆ” ಎಂಬಂತೆ ನಾಜಿಸುವದನ್ನು ಅಲತುಕೊಳ್ಳುವದು ಯೋಗ್ಯವಾಗಿದೆ.¹²

ಹಿಂದೆ, ಕ್ರಿಸ್ತನಿಂದ ಶರ್ತನಿಗೆ ತರೆಯಲ್ಪಣಿಂಥವರು ಮತ್ತು ಆತಸಿಂದ ನರ್ತ್ಯವನ್ನು ಕಾಲನಲ್ಪಡುವಂಥವರು ಆದಂಥ ಎಫೆಸದವರ ಬಗೆಗೆ ಹೊಲಿನು ಮಾತನಾಡುತ್ತಾನೆ (4:20, 21). ತಮ್ಮ ಮಹತ್ವದ ತಂಡಗಳಿಂದ ಕೊಡಲ್ಪಣಿಂಥ “ಶಿನ್ತು ಮತ್ತು ಬೋಧನೆಯು” ನಾಮಾನ್ಯದಲ್ಲಿ ಸಭೆಯ ಗುಣವೇ ಅಗಿದೆ ಎಂದು ಇದು ನಾಜಿಸುವುದಾಗಿದೆ.¹³

ಒಡೆಯರು ಮತ್ತು ಅಳಿನ ಸಂಬಂಧವನ್ನು ಗೌರವಿಸುವಾಗಿ (6:5-9)

ದಾನತ್ವದ ಅಭಾವುನಷ್ಟು ರೀತೆಗೇ ರೋಮನ್‌ ಜಗತ್ತಾನಲ್ಲಿ ಒಪ್ಪಲ್ಪಟ್ಟ ನರ್ತವಾಗಿತ್ತು. ದಾನತ್ವವು ಜೀವನದ ಮಾರ್ಗವಾಗಿದ್ದ ನಮಾಜದಲ್ಲ, ಕೆಲ ದಾನರ ಒಡೆಯರು ತಮ್ಮ ದಾನರು ಕೈಸ್ತರಾಗಿದ್ದಾಗಿಲೂ ಅವರು ಕೈಸ್ತರಾಗಿರುತ್ತಿದ್ದರು ಎಂಬುದು ಆಕಸ್ಮೀಕವಾಗಿರುತ್ತತ್ವ. ಕೆಲ ದಾನರು ತಮ್ಮ ಒಡೆಯರು ಕೈಸ್ತರಾಗಿದ್ದರೂ ಅವರು ಕೂಡಾ ಕೈಸ್ತರಾಗಿರುತ್ತಿದ್ದರು. ಇನ್ನು ಕೆಲ ಶ್ರುತಿಗಳಿಗೆ ಇಬ್ಬು ಕೈಸ್ತನ ಹಿಂಬಾಲಕರಾಗಿರುತ್ತಿದ್ದರು. ಇರುವ ನಾಜನಯೆ ಅಳಯೆಕರಂತಾದದ್ದೇನೂ ಅಲ್ಲ.¹⁴

ಹೊನ ಒಡಂಬಡಿಕೆಯ ದಾನತ್ವವನ್ನು ಒಪ್ಪಿಕೊಂಡು ಇಲ್ಲ ತಿರಸ್ತಿಸಿಯೂ ಇಲ್ಲ. ಬದಲಾಗಿ ಹೊದಲ ಶರ್ತಮಾನದ ಹೈಲತರಾದಂಥ ಲೇಖಕಲಿಂದ ಶ್ರಮಪಡಿಸಲ್ಪಟ್ಟ ದೊಡ್ಡ ನಾಮಾಜಿಕ ಹಿಡುಗನ್ನು ಇದು ಎಂದಿಸಿದೆ. ನುವಾರೆಯ ತತ್ವವು ಮಾನವ ನಂಬಂಧಗಳಿಗೆ ನಂಬ್ರೂಣ ವಾಗಿ ಅನ್ವಯಿತವಾದಾಗ (ನೋಡಿಲ ಮತ್ತಾಯ 7:12; 22:39), ದಾನತ್ವವು ತಂತಾನೇ ನಾಶವಾಗುತ್ತದೆ. ಇದು ನಂಭಬಿನುವ ತನಕ, ಹೊನ ಒಡಂಬಡಿಕೆಯ ಲೇಖಕರು ದಾನತ್ವದ ನಾಶನಕ್ಕಾಗಿ ಅಥವಾ ದಾನರ ವಿರೋಧದ ಜಿಷ್ಠವಜಗಾಗಿ ಕರೆಹೊಡಿಲ್ಲ. ಅವರು ಕೇವಲ ತಮ್ಮ ಮುಂದೆ ಕೆಲ ದಿವ್ಯ ಮಾರ್ಗದರ್ಶನಗಳನ್ನು ಇಟ್ಟಿಕೊಂಡರು.

ಎಫೆನ 6:5-9ರಲ್ಲ, ಹೋಲನು ಕೈಸ್ತ ದಾನಲಿಗೆ ಮತ್ತು ಒಡೆಯಲಿಗೆ ತಾವು ಸೇವೆ ಮಾಡುತ್ತಿರುವದು ಕೈಸ್ತನಿಗೆ ಎಂಬಂತೆ ಅಲ್ಲಿಕೊಳ್ಳಬೇಕೆಂದು ಶ್ರಬೋಧಿಸುತ್ತಾನೆ. ಈ ಸಮಯದ ಆರಂಭದಲ್ಲಿ ದಾನತ್ವವು ಅನ್ನಿತ್ಯದಲ್ಲಿದ್ದಾಗ ಎಫೆನ ಪತ್ರಿಕೆಯ ವೇದಭಾಗದ ಹೊರಣ ನಹ ಮಾರ್ಗದರ್ಶನಮಾಡಲು ಕೈಸ್ತಿಗೆ ನಹಾಯಿಸುವುದಾಗಿದೆ.

ದಾನತ್ವದಲ್ಲಿರುವವರೇ: “ಬಿಧೀಯರಾಗಿ” (6:5-8)

“ದಾನತ್ವದಲ್ಲಿರುವವರೇ, ಈ ಲೋಕದಲ್ಲಿ ನಿಮಗೆ ಯಜಮಾನನರಾಗಿರುವವರಿಗೆ ಕ್ರಿಷ್ತನಿಗೆಂದ ಮನೋಭಾಷಿತಿಯಿಂದ ನಡುಗುವವರಾಗಿಯೂ ನರಕ ಹೃದಯರಾಗಿಯೂ ಬಿಧೀಯರಾಗಿಲ್ಲ. ⁵ಮನುಷ್ಯರನ್ನು ಮೆಜ್ಜಿನುವರು ಮಾಡುವ ಶ್ರೂರ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡಿ ಕೈಸ್ತನ ದಾನಲಿಗೆ ತಕ್ಕ ಹಾಗೆ ದೇವರ ಜಿತ್ತಪನ್ನು ಮನಃಶ್ರಾವಂತಕವಾಗಿ ನಡೆಸಿಲ. ⁶ಮನುಷ್ಯಲಿಗೋಣಸ್ತರವಲ್ಲ, ಶರ್ತನಿಗೋಣಸ್ತರ ಸೇವೆ ಮಾಡುತ್ತಿರುವೆಂದು ಜಿತ್ತಪಾವಕವಾಗಿ ನೇರೆಮಾಡಿಲ. ⁷ಯಾಕೆಂದರೆ ಇಬ್ಬನು ದಾನನಾಗೆ ಸ್ವತಂತ್ರನಾಗೆ ತಾನು ಯಾವ ನರತ್ವಯಿವಂತಿ ಮಾಡುತ್ತಾನೋ ಅದರ ಶ್ರುತಿಕಲವಂತ್ತು ಶರ್ತನಿಂದ ಹೊಂದುವನೆಂಬುದನ್ನು ನಿರ್ವಹಿ ತಿಳಿದುಪರಾಗಿಯೇ ಇದ್ದಿಲ.

ಹೆಚ್ಚಿನ ಅಭಾವನಕ್ಕಾಗಿ “ದಾನತ್ವ” ಎಂಬುದರಲ್ಲಿ ಸಿಕ್ಕುಪ ಯಜಮಾನರು ಮತ್ತು ದಾನಲಿಗೆ ನಂಬಂಧಿಸಿದ ಬಿತಿಹಾಸಿಕ ಹಿನ್ನಲೆ ಮತ್ತು ನರ್ತವೇಳಿಯ ಬೋಧನೆಗಳು ಎಫೆನದ ಈ ಭಾಗವನ್ನು ಅಧ್ಯೇನುವದಕ್ಕೆ ನಹಾಯಿಸುವುದಾಗಿದೆ. ನಭೀಯಲ್ಲಿನ ಯಜಮಾನರು ಮತ್ತು ದಾನಲಿಗೆ ಈ ನಡೆಯನ್ನು ಅನ್ವಯಿಸುವಂಥ ಜ್ಞಾನದಲ್ಲಿ ನಡೆಯುವದರ ಜ್ಞಾತೆ ಹೋಲನು ಇನ್ನು ವ್ಯವಹರಿಸುತ್ತಿರ್ದಾನೆ.

ವಣಿಗೆ 5. ಯಜಮಾನ ಮತ್ತು ದಾನ ಇಬ್ಬರೂ ಒಂದೇ ಸಿಜವಾದ ಯಜಮಾನನನ್ನು ಹೊಂದಿದ್ದಾರೆ, ಮತ್ತು ಆ ಯಜಮಾನನು ಕೈಸ್ತನೇ ಆಗಿದ್ದಾನೆ (6:6, 9). ಹೇಗೆಂದು, ಮನೆವಾರೆಯ ಶರ್ತವ್ಯಾದಳ, ದಾನರು ತಮ್ಮ ಈ ಲೋಕದಲ್ಲ ... ಯಜಮಾನನರು ರುವವರಿಗೆ ಬಿಧೀಯರಾಗಿರಬೇಕು. ಅವರ ಇಹಲೋಕದ ಯಜಮಾನರು “ಜರಲೋಕದ ಯಜಮಾನನಿಗೆ” ವ್ಯತ್ಯಾಸವನ್ನು ಮಾಡಲಾಗಿದೆ (6:9). ಬಿಧೀಯರಾಗಿಲ್ಲ ಎಂಬುದಕ್ಕಿರುವ ರೀತೆ ಕ್ರಿಯಾಪದಪ್ರಯ ನಂಯಕ್ತಪದವಾಗಿದೆ *hupakouō*ದಿಂದ *hupo* (“ಕೆಳಗೆ”) ಮತ್ತು

akouō (“ಕೇಳು”) ಎಂದಾಗಿದೆ. ಇದರ ಅರ್ಥವು ಬಿಧೀಯನಾಗು, ಕಾಳಜಿಮಾಡು, ಹಿಂಬಾಅನು, ಒಳಗಾಗು ಎಂದಾಗಿರಬಹುದು.¹⁵ “ಬಿಧೀಯನಾಗು” ಎಂಬುದು ಸಿರಂತರವಾದ ಕಾರ್ಯವನ್ನು ನೂಡಿಸುವಂತ ಕ್ರಿಯಾಪಡದಿಂದ ಭಾಷಾಂತರವಾಗಿದೆ, ಹಿಂಗಾಗಿ ದಾನರು ತಮ್ಮ ಯಜಮಾನರಿಗೆ ಮನೋಜ್ಞತೆಯಿಂದ ನಡುಗುವವರಾಗಿಯೂ ಸಿರಂತರವಾಗಿ ಬಿಧೀಯರಾಗಬೇಕು. ಹೌಲಸಿಗೊಣ್ಣರ್ (1 ಕೊಲಂಫ 2:3), ಕೊಲಂಫದವರಿಗೆ (2 ಕೊಲಂಫ 7:15), ಮತ್ತು ಫಿಂಟ್‌ಫೈಯಲಿಗೆ (ಫಿಂಟ್ 2:12) ನಮಾನವಾದ ಪದವು ಬಳಸಲಿಟ್ಟಿದೆ.

“ಜೀತೆ”: ಇದು *phobos*ದ ಭಾಷಾಂತರವಾಗಿದೆ ಮತ್ತು ತಮ್ಮ ಗಂಡಂದಿರತ್ತ ಹೆಂಡತೆಯಿರು ಹೊಂದಿದ ಗೌರವದ ಶ್ರುತಾರವನ್ನು (5:33; 1 ಹೆಚ್ತ್ರ 3:2) ಮತ್ತು ತಮ್ಮ ರಾಜ್ಯದ ಬಗೆಗೆ ನಾಗಲೆಕರು ಹೊಂದಿದ ಭಾವನೆಯನ್ನು ಗುರುತಿಸುವುದಾಗಿದೆ (ರೋಮಾತ್ರರ 13:7). ಈ ಸಂಗತಿಯಲ್ಲಿ ಇದು “ಭಕ್ತಿ”¹⁶ ಅಥವಾ “ಅದರ” ಎಂಬ ಅರ್ಥವನ್ನು ಕೊಡಲೇಬೇಕು. ತನ್ನ ಯಜಮಾನಿಗೆ ದಾನನು ಕೊಡುವ ಗೌರವವು ಭಾಷಾಂತರವಾದ “ನಡುಗುವದಲಿಂದ” ಕೂಡಿದ್ದಾಗಿರಬೇಕಿತ್ತು. “ನಡುಗುವದ್ದು” ಎಂಬುದರ ಅರ್ಥವನ್ನು ಇನ್ನೂ ಮೃದುಗೊಳಿಸುವ ಬಿಧೀಯರಿಗೆ ಹೆಚ್ಚಿದ ಶ್ರಮವನ್ನು ಹಾಕಬೇಕಿಲ್ಲ. ದಾನರು ತಮ್ಮ ಯಜಮಾನರಿಗೆ ಕಂಹಿಸುವಿಕೆಯಿಂದ ತ್ವೀಲಿತವಾದ, ಅಥವಾ S. D. F. Salmond ರವರು ಹೇಳಿ ದಂತೆ “ಕರ್ತವ್ಯವನ್ನು ನಿರ್ವಹಿಸುವವಾಗ ಲಕ್ಷ್ಯವಹಿಸಿನುವ ಮನಸ್ಸನ್ನು” “ಕಡಿಮೆಯಾಗದ ತವಕ್ತುರಿತ ಕಾಳಜಿ” ಹೊಂದಿದ ಬಿಧೀಯತೆಯನ್ನು ಕೊಡಬೇಕು.¹⁷

ಸರಳ ಹೃದಯರಾಗಿಯೂ ಎಂಬುದು ಯೋಗ್ಯವಾದ ಬಿಧೀಯತೆಯ ಶುದ್ಧವಾದ ಪ್ರೇರಣೆಯನ್ನು ವರ್ಣಿಸುವುದಾಗಿದೆ. “ಸರಳತೆ” (*haplotēs*) ಎಂಬುದು ಹೃದಯದ “ಶುದ್ಧತೆ” ಅಥವಾ “ನಂಜಗಸ್ತಿಕೆಯ” ಬಿಜಾರವನ್ನು ಹೊಂದಿರುವುದಾಗಿದೆ.¹⁸ “ಹೃದಯ” ಇದು ಒಬ್ಬನ ವ್ಯಕ್ತಿತ್ವದ ಕೇಂದ್ರವು ಆಗಿದೆ; ಇದು ಬಿಜಾರಗಳನ್ನು, ಭಾವನೆಗಳನ್ನು ಮತ್ತು ಕೃತ್ಯಗಳನ್ನು ಉತ್ಪಾದಿಸುವುದಾಗಿದೆ. ತನ್ನ ಯಜಮಾನಿಗೆ ದಾನನು ಬಿಧೀಯತೆಯ ಮೂಲದಂತೆ “ಹೃದಯವು” ಶುದ್ಧವೂ ಮತ್ತು ಸಂಪೂರ್ಣ ಪ್ರಾಮಾಣಿಕವೂ ಆಗಿರಬೇಕು. ಅವರ ಯಜಮಾನರಿಗೆ ಮಾಡುವ ನೇಮೆಯು ಕ್ರಿಸ್ತಾಗಿಗೆ ಬಿಧೀಯತೆಯನ್ನು ಸಳ್ಳಿಸಿದಂತೆ ಎಂದು ಗುಲಿತಿನಲ್ಲಬ್ಬಾಗ ಅವರ ಹೃದಯವು ಈ ಲಾತೆಯದ್ದಾಗಿರಬಹುದು. ಕೈನ್ಯರು ಪ್ರತಿದಿನದ ನಡವಳಿಕೆಯಿಂದ ತ್ವರ್ಯಾಳಿಕಿನಲ್ಲಿಟ್ಟಿಲ್ಲ. ತಮ್ಮ ಇಹಲೋಕದ ಕಾರ್ಯದಲ್ಲಿ ಅವಲಿರುವಂತೆಯೇ ಕ್ರಿಸ್ತನ ಒಡಿತನವನ್ನು ಅವರು ಗೌರವಿಸುವವರಾಗಿರುತ್ತಾರೆ.

ವರ್ಜನರಳಿ 6-8. ತಮ್ಮ ಯಜಮಾನನು ಅವರನ್ನು ಗಮನಿಸದೇ ಇದ್ದಾಗಲೂ ಈಡಾ ದಾನರು ತಮ್ಮ ನೇಮೆಯನ್ನು ಮಾಡುವವರಾಗಿರಬೇಕು. ಅವರು ಕೇವಲ ತಮ್ಮ ಯಜಮಾನರನ್ನು ಸಂತುಷ್ಟಿಗೊಳಿಸುವದನ್ನು ಏದುರುನೋಡಬಾರದು, ಅದರೆ ಅವರು ದೇವರನ್ನು, ತಮ್ಮ ನಿಜ ಯಜಮಾನನ್ನು ರಹಸ್ಯವಾಗಿ ಮಾಡಲ್ಪಡುವದನ್ನು ಬಹಿರಂಗವಾಗಿ ಸೋಂಡಿವಂತವನ್ನು ಸಂತುಷ್ಟಿಗೊಳಿಸುವದರೂ ಆಗಿರಬೇಕು. ಅವರು ಮನುಷ್ಯರನ್ನು ಮೆಜ್ಜಿಸುವವರಾಗಿರೇ ದೇವರನ್ನು ಮೆಜ್ಜಿಸುವರು ಆಗಿರಬೇಕು (ಸೋಂಡಿಲ ಕೊಲನ್ಸೆ 3:22). ನಂಜಗಸ್ತಿಕೆಯಿಂದ ದೇವರ ಜಿತ್ತವನ್ನು ಮನಸ್ಸಾರ್ಥಕವಾಗಿ ನಡೆಸುವವರು ಆಗಿದ್ದಾರೆ ಮತ್ತು ಶುದ್ಧವಾದ ಪ್ರೇರಣೆ ಯಲ್ಲಿ ಇರುವುದರ ಮೂಲಕ, ಅವರು ಹೃದಯದಿಂದ ನೇಮೆನಲ್ಲಿನುವವರೂ ಆಗಿದ್ದು ಅದು “ಅವರ ಹೃದಯಹೂರ್ವಕ” ಆಗುವುದಾಗಿದೆ.

ಹೌಲನು ಮುಂದೆ ದಾನನ ಹೃದಯದ ಮೇಲೆ ಅರ್ಥೇನುತ್ತಾನೆ. ದೇವರ ಜತ್ತೆ ಇದು (*eunoia*)ದ ಭಾಷಾಂತರವಾಗಿದ್ದು “ಉತ್ಪಾದಿಸಾಯಕ ಅನಕ್ತಿ” ಎಂಬರ್ಥವನ್ನು ಹೊಂದಿದೆ.¹⁹ ದಾನರು ತಮ್ಮ ಯಜಮಾನರಿಗೆ ನಕಾರಾತ್ಮಕವಾಗಿ, “ಮನೋಜ್ಞತೆಯಿಂದ ನಡುಗುವವರಾಗಿ”ರುವದರ ಜೊತೆ ಮತ್ತು (ತಮ್ಮ) ಒಂದೇ ಮನಸ್ಸಿನಿಂದ ಬಿಧೀಯರಾಗಬಹುದು - “ತೋಲಕೆಯ ಮಾರ್ಗವಾಗಿ

ಅಲ್ಲ” (ಅದು “ಕೇವಲ ತನ್ನ ಯಜಮಾನನ ದೃಷ್ಟಿಯ ಅಡಿಯಲ್ಲ ಇದ್ದಾಗ್” ಮಾಡುವದು ಅಲ್ಲ), ಆದರೆ ಉತ್ಸಾಹಪೂರಕವಾಗಿ, “ಒಬ್ಬ ಒಜಿನೆ ಹಾರ್ಡ್‌ಕೆಯ ಮನೋಧರ್ಮದ ಜೋತೆ” ಇರುವುದಾಗಿದೆ.²⁰ ದಾನರು ತಮ್ಮ ಸೇವೆಯ ವಾಸ್ತವವಾಗಿ ಕರ್ತವೀಗೆ ಎಂದು ಅಲ್ತಾಗ ಅನತ್ಯಿಯಂದ ವಿಧೇಯರಾಗುವರು. ಮುಂದೆ, ಒಬ್ಬನು ದಾನನಾಗೆ ನೈತಿಕತ್ವನಾಗೆ ತಾನು ಯಾವ ನತ್ಯಾಯವನ್ನು ಮಾಡುತ್ತಾನೀಡು ಅದರ ಪ್ರತಿಫಲವನ್ನು ಕರ್ತವೀಂದ ಹೊಂದುವಣಿಂಬುದನ್ನು ದಾನರು ಅಲ್ತಕೊಳ್ಳಬೇಕೆಂದು ಹೊಲನು ಬಯಸುತ್ತಾನೆ.

ಕೇ ಲೀಟಿಯಲ್ಲ ತಮ್ಮ ಯಜಮಾನನಿಗೆ ಸೇವನಾಗಿರುವ ದಾನರು, ತಮ್ಮ ಯಜಮಾನಲಿಂದ ಉತ್ಸಾಹಪೂರಕವಾದ ಫಲವನ್ನು ಹೊಂದುವರು ಮತ್ತು ತಮ್ಮ ಜೀವನ ಮಣಿವನ್ನು ಸುಧಾರಿಸಿಕೊಳ್ಳಬೇಕೆಂಬುದಕ್ಕೆ ಯಾವ ನಂಬಿಯವೂ ಇಲ್ಲ. ತಮ್ಮ ಯಜಮಾನಲಿಂದ ಮನ್ಯಾಚೆಯನ್ನು ಅವರು ಹೊಂದಾಗೆ ಇಡಲ, ಎಲ್ಲಾ ನಂಗತಿಗಳನ್ನು ನೋಡುತ್ತಿರುವ ಕರ್ತವೀನು ಅವರ ವಿಧೇಯತೆಗೆ ಅಂತಿಮವಾದ ಪ್ರತಿಫಲವನ್ನು ಕೊಡುವನು ಎಂಬ ಭರವಸೆಯು ಅವಲಿಗಿದೆ. ಇಝ್ಲಿಯ ಲೀಲಾಕು “... ನೀವು ... ತೋರಿಸಿದ ಪ್ರೀತಿಯನ್ನೂ ಅತನು ಮರೆಯುವದಕ್ಕೆ ಅತನು ಅನ್ಯಾಯಿಸ್ಥನಲ್ಲ” (6:10) ಎಂದು ಬರೆಯುತ್ತಾನೆ. ದೇವರು ಹಲವು ಬಾಲ ಕೇ ಜೀವಿತಕ್ಕೆ ಬಹುಮಾನಗಳನ್ನು ಕೊಟ್ಟಿದ್ದಾನೆ. ಹರವತ ಶ್ರವಂಗದಲ್ಲ, ಯೇಣು ಒಳೆಯಿದನ್ನು ಮಾಡುವದಕ್ಕೆ ಕೇರಗ ಹಡೆಯಾರುವ ಕೆಲ ಬಹುಮಾನಗಳನ್ನು ನೂಜಿಸಿದ್ದಾನೆ (ಸೋಧಿಲ ಮತ್ತಾಯ 6:4, 6, 18) ಇತರವುಗಳ ಮುಂದಿನ ಜೀವಿತಕ್ಕೆ ಎತ್ತಿಡಲ್ಪಟ್ಟಿವೆ. ಕೈಸರ ಪರಿಣಾಮಿಯ “ಬಹುಮಾನಪು” ಮತ್ತಾಯ 5:12, 46 ಮತ್ತು 1 ಕೊಲಂಥ 3:8, 14ರಲ್ಲ ನೂಜಿಸಲ್ಪಟ್ಟಿದೆ.

2 ಕೊಲಂಥ 5:10ರಲ್ಲ “ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಬಳೆಯಿದಕ್ಕಾಗಿಲ್ಲ ಕೆಳ್ಳಿದಕ್ಕಾಗಿಲ್ಲ ನಲಿಯಾಗಿ ಪ್ರತಿಫಲವನ್ನು ಹೊಂದುವದಕ್ಕೊಳ್ಳುತ್ತರ ನಾವೆಲ್ಲರು ಕೈಸರ ನ್ಯಾಯಾನಂದ ಮುಂದೆ ಯಥಾಸ್ಥಿತಿಯಲ್ಲ ಕಾಬಿಸಿಕೊಳ್ಳಬೇಕು” ಎಂದು ಅಪ್ರೋಷ್ಟಲನು ಹೇಳಿದ್ದಾನೆ. ದಾನರು ತಮ್ಮ ಯಜಮಾನಲಿಗೆ ವಿಧೇಯರಾಗಿರುವವಲಿಗೆ ಕೇ ಜೀವಿತದ ಅಂತಿಮ ನ್ಯಾಯತೀರ್ಣಿನಲ್ಲ ದೇವಲಿಂದ ಅವರ ನೇರೆಗೆ ನಂದಾಯಾ ದಷ್ಟು ಅಥವಾ ಬಹುಮಾನಿಸಲ್ಪಟ್ಟದ್ದು ಆಗಿದೆ. ರಕ್ಷಿಸಲ್ಪಟ್ಟ ಎಲ್ಲರು ದೇವರ ಕೃಪೆಯಂದ ನಂಬೂರಂದಾಗಿ ರಕ್ಷಿಸಲ್ಪಟ್ಟವರು ಆಗಿದ್ದಾರೆ. ಹೆನ್ನೋ, ಕೈಸರನು ಮುಂದೆ ನ್ಯಾಯತೀರ್ಣಿನಲ್ಲ “ಅತನ ಕಾಯಿಗಳ ಶ್ರಾವಣ” ಫಲವನ್ನು ಹೊಂದುವನು.

ದಾನನಾಗೆ ನೈತಿಕತ್ವನಾಗೆ ಎಂಬುದು ಜನರೊಡನೆಯ ದೇವರ ಸಿಷ್ಟೆಕ್ಕಾಗಿನದ ವ್ಯಾಪಕಾರವನ್ನು ತೋರಿಸುವುದಾಗಿದೆ (ಸೋಧಿಲ ಅರ್ಥಾಸ್ತಲರ ಕೃತ್ಯಗಳ 10:34). ದಾನನ ಮತ್ತು ಯಜಮಾನನ ಅಂತಸ್ತು ಮೊದಲ ಶರ್ತಮಾನದ ಮನೋಧರ್ಮ ಎತ್ತಿಹಿಡಿಯಲಾಗಿದೆ, ಅದರೆ ಅಂತಿಮವಾದ ನ್ಯಾಯತೀರ್ಣಿನಲ್ಲ ಕೇ ನಾಮಾಜಕ ಇನ್ನಿತೆಗಳು ಅಲಂಕಾರಿಸಲ್ಪಡುತ್ತವೆ. ಅಂತಿಮವಾದ ವಿಶೇಷಣೆಯಲ್ಲ, ಕೈಸರನಲ್ಲರುವರು ನಮಾನರಾಗಿರುತ್ತಾರೆ (ಗಳಾತ್ಯ 3:27, 28).

ಯಜಮಾನರೇ: “ಒಬ್ಬುಯಿತನವನ್ನು ಬೆಳಿಸಿಹೊಳ್ಳಿ” (6:9)

⁹ಯಜಮಾನರೇ, ನಿಮ್ಮ ಕೈಕೆಳಗಿರುವ ದಾನರ ವಿಷಯದಲ್ಲ ಅದೇ ಲೀಟಿಯಾಗಿ ನಡೆಯಿಲಿ. ಪರಿಣಾಮಕೆಳಿಗಳ ನಿಮಗೂ ಅವಲಿಗೂ ಯಜಮಾನನಾಗಿರುವಾಗಿರುವ ಇದ್ದಾನೆಂತಲೂ ಅತನಲ್ಲ ಹಂತಕಾರಿಭಿಲ್ಲವೆಂತಲೂ ತಿಳಿದು ನಿಮ್ಮ ದಾನರನ್ನು ಬೆಂದಿಲಿಸುವ ಜರ್ದಿತಿಯನ್ನು ಇಟ್ಟಿಡಿಲಿ.

ವಜನ 9. ದಾನರು ಮತ್ತು ಯಜಮಾನರ ಮಧ್ಯದ ನಂಬಂಧಕ್ಕೆ ನಂಬಂಧಿಸಿದ ತನ್ನ

ಬೋಳಿನೆಯಲ್ಲ ಹೊಲನು ಸಮಾರೇಳಿಸಿದಂತೆ, ಅತನು ಯಜಮಾನರೆ ಜವಾಭ್ಯಾಲಿಯ ಬಗ್ಗೆ ಮಾತನಾಡಿದ್ದಾನೆ. ಮತ್ತು ಎಂಬುದು ಈ ನೂಜನೆಯ ಯಜಮಾನರಿಗೂ ಮತ್ತು ದಾನನಡಿಗಿನ ಅತನ ಜವಾಭ್ಯಾಲಿಯ ಅತನ ಜವಾಭ್ಯಾಲಿಗೂ ನಲ್ಲಿದ್ದಾಗಿದೆ. ಅದೇ ಲಿತೀ ಯಾಗಿ ಎಂಬುದು ಯಜಮಾನ ಮತ್ತು ದಾನ ಇಬ್ಬಿಲಿಗೂ ತಾವು ನೇವೆ ಮಾಡುತ್ತಿರುವದು ಒಬ್ಬನೇ ಯಜಮಾನನ ಅದೇ ಯಜಮಾನನಿಗೆ ಕರ್ತನಾದ ಯೀನು ಕ್ರಿಸ್ತನಿಗೆ ಆಗಿದೆ ಎಂಬುದನ್ನು ಗುರುತಿಸುವದು ಅವಶ್ಯಕಿದೆ. ತಮ್ಮ ದಾನರ ಹಾಗೆ ಅವರೂ ಕ್ರಿಸ್ತನ ನೇವಕರೂ ಮತ್ತು ಅತನಿಗೆ ಹೊಣೆಗಾರರೂ ಯಜಮಾನರು ಒಂದು ದೇಂಜೆ ಅಲತುಕೊಂಡಿದ್ದೂದರೆ, ಅವರು ತಮ್ಮ ನೇವಕರನ್ನು ನೋಡಿಕೊಳ್ಳಬೇಕೆಯಲ್ಲ ಹೆಚ್ಚಿನ ಕಾಳಜಿಯನ್ನು ತೋಲಿಸುವವರಾಗಿರುತ್ತಾರೆ. ಬಿದಲನುವ ಹಂಡಿತಯನ್ನು ಜಟ್ಟು ಎಂದು ಯಜಮಾನರಿಗೆ ನೂಜನಿಸಲಾಗಿದೆ. ಯಜಮಾನರು ತಮ್ಮ ದಾನರ ಬಗೆಗೆ ದಾನರ ತಮ್ಮ ಯಜಮಾನರ ಬಗೆಗೆ ಅದೇ ಲಿತೀಯ “ಬಳ್ಳಿಯ ತನಪನ್ನು” ಹೊಂದಿದ್ದರೆ (6:7) ಇಬ್ಬಿಲಿಗೂ ಶ್ರಯೋಜನವಾಗುವದು. ಚೋದಲು ಯಜಮಾನರು ತಾವು ಯಾಲಿಂದ ಮನ್ಯಜೆಯನ್ನು ಹೊಂದುತ್ತಾರೋ ಅವರಿಗೆ ಯಜಮಾನರು ಎಂಬುದನ್ನು ಗುರುತಿಸಬೇಕು. ಎರಡನೆಯದಾಗಿ, ಸಂಬಂಧವು ಹೆಚ್ಚಾಗಿ ಅಲ್ಲಾದಕರವಾಗಿರಬೇಕು. ಮೂರನೆಯದಾಗಿ, ಬಿಧೀಯತೆಯಿಂದ ಉತ್ಸಾಹದಿಂದ ನೇವೆ ಮಾಡಲು ಹೈತಾತ್ಮಿಕಿನಬೇಕು.

ಅತನಿಲ್ಲ ಹಕ್ಕಾತಿಲ್ಲವೆಂತಲೂ ಎಂಬುದು ದೇವರ ಮುಂದೆ ಎಲ್ಲವೂ ಸಮಾನವಾಗಿದೆ ಎಂಬುವುದನ್ನು ಒತ್ತಿ ಹೇಳತ್ತಿದೆ. “ಹಕ್ಕಾತ” ಇದು ಗ್ರೀಕ್ ನಾಮವದವಾದ *prostropolēmpisia* ದಿಂದ ಭಾಷಾಂತರವಾಗಿದೆ ಮತ್ತು ಇಜಿಯ ವಿವರಣೆಯ ಅರ್ಥವಾದ “ಭಾಗವಾರಿ ತೋಲ ನುವದು, ಕೇವಲ ಮುಖ ಮೇಲನೆ ಅಂಶದ ಮೇಲೆಯೇ ತೀರ್ಪು-ಮಾಡುವದು ಅಥವಾ ಬಾಹ್ಯ ಅಂಶಗಳ ಮೇಲೆ ಆಧಾರಿತವಾದಂತೆ”²¹ ಎಂಬಂದುವನ್ನು ಹೊಂದಿದೆ. ತಮ್ಮ ದಾನರಿಗೆ ತಾವು ಉತ್ಸಾಹಿಸಿ ಮನೋಭಾಷ್ಯವನ್ನು ಪ್ರತ್ಯೇಕಿಸಿದ್ದಾಗಿ ಯಜಮಾನರು ಹೊಂದಿರುತ್ತಾರೆ. ಈ ಉತ್ಸಾಹಿತಯೇ ಮುಂದುವರೆದು ಗೃಹಕೃತ್ಯದ ಅಂಶಗಳಲ್ಲಿ ಗುರುತಿಸಿಕೊಳ್ಳಿರುವಾಗ, ಯಜಮಾನರು ದೇವರ ದೃಷ್ಟಿಯಲ್ಲಿ ಎಲ್ಲಾರೂ ಸಮಾನರು ಎಂಬುದನ್ನು ನೆನಹಿಸಿಕೊಳ್ಳಬೇಕು. ಆದ್ದರಿಂದ ತಮ್ಮ ದಾನರೆಂದಿಗೆ ವ್ಯವಹರಿಸುವದು ಶೈಷ್ಣಿ ಯಜಮಾನನಾದ ಯೀನು ಕ್ರಿಸ್ತನ ಜೊತೆ ನೇವಕನಂತೆಯೇ ಎಂದು ಯಜಮಾನರು ಅಲತುಕೊಳ್ಳಬೇಕು. ಅವರು ತಮ್ಮ ಜವಾ ಭ್ಯಾಲಿಯನ್ನು ಸಂಪೂರ್ಣಗೊಳಿಸಿದಾಗಲೇ, ಯಜಮಾನರು ವಿವೇಕದಲ್ಲಿ ನಡೆಯುವವರಾಗಿರುತ್ತಾರೆ.

ಕರ್ತನಿಲ್ಲ ಬಿಲವುಷ್ಟವರಾಗಿ ಉತ್ಸಾಹಿತಯನ್ನುವದು

(6:10-20)

ಕರ್ತನಿಲ್ಲ ಬಿಲವುಷ್ಟವರಾಗಿ, ದೇವರ ಆಯುಧವನ್ನು ಧರಿಸುವವರಾಗಿ ಉತ್ಸಾಹಿತಯ ಪ್ರಭೋಧನೆಯ ಜೊತೆ ಹೊಲನು ಕೈಸ್ತಿಲಿಗೆ ವಿವೇಕದಲ್ಲಿ ನಡೆಯುವ ತನ್ನ ನೂಜನೆಯಲುಂದ ಅಂತ್ಯಗೊಳಿಸುತ್ತಾನೆ. ಈ ಭಾಗವು 4:1ರಲ್ಲ ಅರಂಭವಾದ ಮಹಿಮಾಯುತ ಸಭೀಯ ರಾಧಿಯ ಮೇಲನ ಅತನ ಜರ್ಜೆಯನ್ನು ಸಮಾರೇಳಿಸಿನವುದಾಗಿದೆ. ಈ ವರ್ಜನಗಳು ಮಾರು ಭಾಗಗಳಲ್ಲಿ ವಿಭಾಗಿಸಲ್ಪಡಬಹುದು: “ನವಾಯಿಧರಾಗಿರುವ ಮಾಲಕ ಕರ್ತನಿಲ್ಲ ಬಿಲವುಷ್ಟವರಾಗಿ” ಎಂದು ವಿಶ್ವಾಸಿಗಳಿಗೆ ಪ್ರಭೋಧಿಸುವದು (6:10-13), ಕೈಸ್ತ ಆಯುಧದ ವಿವರಣೆ (6:14-17), ಮತ್ತು ಷಾಧನನೆಯಲ್ಲಿ ದೇವರ ಮೇಲೆ ಅತುಕೊಳ್ಳಿದ್ದರ ಅವಶ್ಯಕತೆ (6:18-20).

ತ್ರಿಭೂತಿಭಾಗ: “ಬಲವುಳ್ಳವರಾಗಿ” (6:10)

¹⁰ ಕಡೆ ಮಾತನೆಂದರೆ, ನೀವು ಕರ್ತನನ್ನೂ ಮತ್ತು ಆತನ ಅರ್ಥಿಕವಾದ ಶ್ರೀಯನ್ನೂ ಶ್ರಾಂಕಿಸಿಕೊಂಡವರಾಗಿ ಬಲಗೊಳ್ಳಿ.

ಪಜನ 10. ಹೌಲನ ಹತ್ತೆವು ನಭೀಯ ಮುಂದೆ ನಾರ್ವಜನಿಕವಾಗಿ ಓದಲ್ಪಟ್ಟಿತು ಎಂಬುದರಿಳ್ಳ ಯಾವ ನಂಶಯವೂ ಇಲ್ಲ. “ಕಡೇಮಾತನೆಂದರೆ” ಎಂಬ ಹದವನ್ನು ಓದುವಾಗ, ಈ ಸಮಯವು ತಮ್ಮ ಸಮಯವನ್ನು ಕಲೆಹಾಕುವ ಮತ್ತು ಮನಗೆ ಹೊಳಗಲು ಸಿದ್ಧರಾಗುತ್ತಿರುವ ನಭೀಯ ನದನ್ಯಲಿಗೆ ಇಲ್ಲ. ಇಲ್ಲಿರುವ ನೂಜನೆಯು ನಭೀಯಿಲ್ಲ ಉಳಿಯುವದಕ್ಕೆ ಮುಖ್ಯರಾದವರಲ್ಗೆ ಆಗಿತ್ತು. ಅವರು ಓದಬೇಕು ಕೇಳಬೇಕು ಮತ್ತು ಕರಲಂಕಣವಾಗಿ ಅನ್ವಯಿಸಿಕೊಳ್ಳಬೇಕು.

ಕಡೇಮಾತನೆಂದರೆ (to loipou)²² ಎಂದು ಹೌಲನು ಈ ಹತ್ತೆವು ಯಾವುದು ಉಳಿದುಕೊಂಡಿದೆ ಎಂಬುದನ್ನು ಹಲಜಯಸುತ್ತಿರಬಹುದು. ಈ ಹದವು 1 ಕೊಲಂಧ 7:29 ಮತ್ತು ಇತ್ಯಾಯ 10:13ರಿಳ್ಳಿನ “ಶ್ರಾಂಕಿಸಿದಲೂ” ಎಂಬ ವಿಜಾರವನ್ನು ಹೊಂದಿದೆ. ಈ ಸಹೋದರರು ಬಲಯುತವಾದ ವೈಲಿಯನ್ನು ಎದುಲಿನಬೇಕಾಗಿದೆ ಮತ್ತು ವಾಸ್ತವದಲ್ಲ ಅದರಂತೆಯೇ ಭವಿಷ್ಯತ್ತಲ್ಲಿಯೂ ಈಡಾ “ಕರ್ತನಲ್ಲ ಬಲವುಳ್ಳವರು” ಆಗಿರಬೇಕಾಗಿದೆ ಎಂದು ಹೌಲನು ಹೇಳುತ್ತಿರಬಹುದು.

ಬಲಗೊಳ್ಳಲಿ ಹೌಲನ ಜರ್ಜೆಯಿಲ್ಲಿನ ಎಂಬುದು ಕೈಸ್ತಲಿಂದ ಎದುಲಿನಲ್ಲಿಟ್ಟ ಯಿಧಿತನ್ನು ಮತ್ತು ಕಾನಾನಿಗೊಳ್ಳರದ ಅವರ ಯಾದ್ದರಿಂಭದ ನಬಿಂಬ ತ್ರಾಜಿನ ಇನ್ನೂಯೆಲಿಲಿಗೆ ದೇವರು ಹೊಳ್ಳಿಂಧ ಅಧಿಕಾರವನ್ನು ನೆನಹಿಸುವುದಾಗಿದೆ (ಸೋಳಿಲ ಯೆಹೋಔವ 1:6, 7, 9). “ಬಲಗೊಳ್ಳಲಿ” ಎಂದರೆ ಕೈಸ್ತರು ತಮ್ಮನ್ನು ತಾವು “ನಮುಂದರನ್ನಾಗಿಸಿಹೊಳ್ಳಲು” ಅವಕಾಶ ನೀಡಬೇಕೆಂದು ಇದರ ಅರ್ಥವಾಗಿದೆ.²³ ಬಲಹಡಿಸುವದು ಬಾಹ್ಯ ಮೂಲವಾದ ಕರ್ತನನ್ನೂ ಎಂಬುದಲಿಂದ ಬಂದದ್ದಾಗಿದೆ. ಈ ಹತ್ತೆದ್ದರ್ಕನ್ನು “ತೀಕ್ಷ್ಣನಲ್ಲ” ಮತ್ತು “ಕರ್ತನನ್ನೂ” ಇರುವ ತ್ವರುವ ಪದುವಿ ಹಡಗಳು ಎಷ್ಟನೆಡವರು ತಾವು ಏನಾಗಬೇಕು ಮತ್ತು ಅವರು ಏನಾಗಿದ್ದಾರೆ, ನಭೀಯಾದ ಅವರು ಎಣಿ ನಂತರೂಣಗೊಳಿಸಬೇಕು ಎಂಬುದನ್ನು ನೆನಹಿಸುವುದಾಗಿದೆ.

ಕರ್ತನಿಂದ ಬಂದ ಬಲವು “ನಂಬುವವರಾದ ನಮ್ಮೆಲ್ಲ ಆತನು [ದೇವರ] ನಾಧಿಸುವ ಪರಾಕ್ರಮವು ಎಣ್ಣ ಅತಿಶಯವಾದದ್ದೆಂಬುದನ್ನೂ” (1:19) ಮತ್ತು ಆ ಬಲವು “ನೀವು ದೇವರಾತ್ಮನ ಮೂಲಕ ಅಂತಯದಲ್ಲ” (3:16) ಎಂಬುದನ್ನು ಒಳಗೊಂಡಿದೆ. “ಕರ್ತನಲ್ಲ” ಎಂಬುದು ಬಲದ ಮೂಲ ಮತ್ತು ಕೈಸ್ತರು ಬಲವನ್ನು ಹಡೆಯುವಂಥ ವಲಯ ಎರಡನ್ನೂ ಗುರುತಿಸುವುದಾಗಿದೆ.

ಶ್ರೀಯಿಲ್ಲ ಎರಡೂ ಹಡಗಳು ವಟೀನಲ್ಲಿಡುತ್ತಬೇ: ಬಿಲ ಮತ್ತು ತ್ರಿಭಾವ ಹೌಲನಿಂದ ಬಳಸಲ್ಪಟ್ಟ ರ್ಯಾಕ್ ಹಡಗಳು, *kratos* (“ಬಲ”) ಮತ್ತು *ischus* (“ಪ್ರಭಾವ”), ಸಮಾನಾರ್ಥಕ ಹಡಗಳು ಆಗಿವೆ. ದೇವರ ಶ್ರೀಯ ಬಿಜನ್ಯವಾದ ಅಂಶಗಳನ್ನು ನೂಜಿಸುವದಕ್ಕಿಂತ ಹೆಚ್ಚಾಗಿ ಕೈಸ್ತರಲ್ಲ ಶ್ರೀಷ್ಠಿ ಶ್ರೀಯ ಇರುವುದಾಗಿದೆ ಎಂಬುದನ್ನು ಒತ್ತಿಹೇಳುವುದನ್ನು ಅವರು ಹೆಚ್ಚಾಗಿ ಬಳಸುವವರಾಗಿದ್ದಾರೆ.

ನೂಜನೆಗಳು: “ದೇವರಿಗೆ ನಂತರೂಣ ಅರುಣವರಾಗಿ” (6:11-17)

¹¹ನ್ಯೂತಾನನ ತಂತ್ರೋಣಾಯಗಳನ್ನು ನೀವು ಎದುಲಿಸಿ ಸಿಲ್ಲಾದರ್ಕೆ ಶಕ್ತರಾಗುವಂತೆ ದೇವರು ದಯಹಾಲನುವ ನಾರ್ವಜಯಗಳನ್ನು ಧರಿಸಿಕೊಳ್ಳಿ. ¹²ನಾವು ಹೋಲರಾಡುವದು ಮನುಷ್ಯಮಾತ್ರದವರ ನಂಗಡಳ್ಳಿ; ರಾಜಕ್ಷೇತರ ಮೇಲಿಯೂ ಅಧಿಕಾರಗಳ ಮೇಲಿಯೂ

ಕೆ ಅಂಥರಾರದ ಲೋಕಾಧಿಹಿತಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ನೇನೆಯ ಮೇಲೆಯೂ ನಾವು ಹೊಲಾಡುವರಾಗಿದ್ದೇನೆ. ¹³ಆದದಲಿಂದ ಈತನ ಯಾದೃಚ್ಛಾನ್ಯದ ನಡೆಯುವ ದಿವಸದಲ್ಲಿ ಆ ವೈಗಿಗಳನ್ನು ಎದುಲನುವರುತ್ತಾನ್ಯ ಮಾಡಬೇಕಾದ್ದೀಲ್ಲವನ್ನು ಮಾಡಿ ಜಯಶಾಲಾಗಳಾಗಿ ನಿಲ್ಲುವದರ್ಕೆ ಶತ್ರುರಾಗುವಂತೆ ದೇವರು ದಯಾತ್ಮನವ ಸರ್ವಾಯಧಿಗಳನ್ನು ತೆಗೆದುಕೊಳ್ಳಲಿ. ¹⁴ನಕ್ಯವೆಂಬ ನಡಕಟಪ್ಪ ಕಟ್ಟಿಕೊಂಡು ನಿಂತಿಯಿಂಬ ಪ್ರಜೀವಣಿಕರಿಂದ ನಂಬಾಧಾನದ ಬಿಂಬಿಯಾದ ಸುವಾರ್ತೆಯನ್ನು ಶಿಷ್ಟನುವರುತ್ತಾನ್ಯ ಸಿದ್ಧಾರ್ಥ ಮತ್ತು ನಂಜಕೆಯಿಂಬ ಗುರಾಬಿಯನ್ನು ಹಿಡುತ್ತಾಳ್ಳಿಲಿ: ಅದಲಿಂದ ನೀವು ತೆಡುತ್ತನ ಅಗ್ರಿಭಾಣಗಳನ್ನೆಲ್ಲಾ ಅರಿನುವರುತ್ತೇ ಶತ್ರುರಾಗುವಿಲಿ. ¹⁵ಇದಲ್ಲದೆ ರಕ್ಷಣೆಯಿಂಬ ಶಿರನ್ನುವರುತ್ತಾನ್ಯ ಇಟ್ಟಿಕೊಂಡು ಹಬಿತ್ತಾತ್ಮನು ತೊಡುವ ದೇವರ ವಾಕ್ಯವೆಂಬ ತತ್ತ್ವಯನ್ನು ಹಿಡಿಯಲಿ.

ವಜನೆಗಳ 11, 12. ದೇವರ ಬಲ ಮತ್ತು ರಕ್ಷಣೆಯ ರೋಮನ್ ನೈಸಿಕರು ಧಲನಬಹುದಾದಂಥ ಸರ್ವಾಯಧಿಗಳ ಎಂಬ ಹದದಲ್ಲ ಹಬಿನಲ್ಲಿಟ್ಟಿದೆ. ಕರ್ಡನ ಶತ್ರೀಯಳ್ಳ ಕೈಸ್ತರು ಬಲವಾಗಿ ನಿಲ್ಲುವದು ಅವಶ್ಯವಾಗಿದೆ ಯಾಕೆಂದರೆ ದೇವರ ಮತ್ತು ನೈತಾನನ ಅಂತಿಮವಾದ ಯಾದೃದಲ್ಲಿ ಭರ್ತರಾದಂಥ ನಾವು ಜೀವನ ಮತ್ತು ಮರಣಗಳ ಹೊಲಾಟದಲ್ಲ ತೊಡಗಿಕೊಂಡಿದ್ದೇವೆ. ಅಧ್ಯಾಯ 10ಂದ 3ರಳ್ಳನ ಪುರಾವೆಯಂತೆ ಯಾದೃಚ್ಛಾ ಶರ್ಗಾಗಲೀಂ ಜಿಲುನಲ್ಲಿಟ್ಟಿದೆ, ಅದರೆ ದ್ಯುಗಂಡಿಕ ಯಾದೃಚ್ಛಾ ವೃಯಿತಿಕಾಗಿ ಮಾಡುತ್ತೇಬೇಕಾಗಿದೆ. ಯಶಸ್ವಿಯಾಗುವ ನಿಟ್ಟಿನಲ್ಲ, ಕೈಸ್ತರು ದೇವರ ಶತ್ರೀಯ ಮೇಲೆ ಆತುಕೊಳ್ಳಲೀಬೇಕು. ನಂಪ್ರಾಣ ಯಾದೃದ ಸರ್ವಾಯಧಿಗಳನ್ನು ಹೊಲನು ರೋಮನ್ ನೈಸಿಕರನ್ನು ಕುಲತು ಹೇಳತ್ತಾನೆ. *Panoplia* (“ಸರ್ವಾಯಧಿ”) ಎಂಬ ಹಡವು “ರಕ್ಷಣಾತ್ಮಕತ್ವಾನ್ಯ ಮತ್ತು ದಾಖಗ್ರಾ ಎರಡಕ್ಕೂ ಬಳಸುವಂಥ ಭಾಾಲ ಆಯಧಿಗಳನ್ನು ಹೊಂದಿನ ಭೂಸೆನೆಯ ಸರ್ವ ನನ್ನದ್ವಾಗಿರುವುದಕ್ಕೆ ಇರುವದು ಎಂಬ ಹಡವಾಗಿದೆ.”²⁴

ತ್ರೈಸ್ತಿಯ ಆಯಧರ್ಪು ದೇವರಾಗಿದ್ದಾನೆ: ಆತನೇ ಈ ಯಾದೃದ ನಾಮಾಗ್ರಿಯ ಮೂಲವಾಗಿದ್ದಾನೆ. “ನಾವು ಉಪಯೋಗಿನುವ ಆಯಧಿಗಳ ಲೋಕ ಸಂಬಂಧದಾದ ಆಯಧಿಗಳಲ್ಲ; ಅವು ದೇವರ ಎಣಿಕೆಯಳ್ಳ ಬಲವಾಗಿದೆ” ಎಂದು ಹೊಲನು ಘೋಣಿಸುತ್ತಾನೆ (2 ಕೊಲಂಥ 10:4).

“ದೇವರ ಸರ್ವಾಯಧಿಗಳನ್ನು” ಕೈಸ್ತರಿಗೆ ಧಲನುವರುತ್ತೇ ತೊಡುವ ಕಾರಣವು ನೀವು ಎದುಲಸಿ ನಿಲ್ಲುವರುತ್ತೇ ಶತ್ರುರಾಗುವರುತ್ತಾಗಿಯೇ. ವಿಶ್ವಾಸಿಗಳು “ಎದುಲಸಿ ನಿಲ್ಲಲು” (*histēmi*) ಸಮರ್ಥರಾಗುವಂತೆ ಮಾಡುವ ದೇವರ ಶತ್ರೀಯವನ್ನು ಸಂಜಿನುವಲ್ಲ ವಜನ 13 ಮತ್ತು 16ರಳ್ಳ ತಿರುಗಿ “ಶತ್ರುರಾಗುವದು” (*dunamai*) ಎಂದು ಅದು ಹೊಲನಿಂದ ಬಳಸುವಲ್ಲಿಟ್ಟಿದೆ. ಎದುಲಸಿ ನಿಲ್ಲುವ ವಿಜಾರಘ್ರಾ ನಹ ವಜನ 13 ಮತ್ತು 14ರಳ್ಳ ಕಂಡು ಬಂದಿದ್ದು, “ಒಂದು ಶ್ವಿತಿಯನ್ನು ಕಾದುಹೊಳ್ಳುವದು, ಸಿವಾಲನುವದು, ವಿರೋಧಕ್ಕೆ ಶರ್ಗಾಗದೇ ಇರುವದು ಅದರೆ ಅದರ ವಿರುದ್ಧ ಪ್ರಭುತ್ವವನ್ನು ಹಡೆಯುವದು” ಎಂದಾಗಿದೆ.²⁵

ಯಾರ ವಿರುದ್ಧ ಕೈಸ್ತರು ಎದುಲಸಿ ನಿಲ್ಲಬೇಕಾಗಿದೆ. ಅದು ನೈತಾನನೇ ಸ್ವಾಳಿಲ “ಹೆಚ್ಚಿನ ಅಭ್ಯಾಸನಕ್ಕಾಗಿ: ನಮ್ಮ ವೈಲ ನೈತಾನನು [6:11]”). ವಜನ 12ರಳ್ಳ, ಈ ವೈಲಗೆ ಒಂದು ವಿಶ್ವಾಸಜೆಯನ್ನು ತೊಡುತ್ತಾನೆ: ನಾವು ಹೊಲಾಡುವದು ಮನುಷ್ಯಮಾತ್ರದವರ ನಂಂಡವಲ್ಲ; ರಾಜಪ್ರಾಣಿಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಥರಾರದ ಲೋಕಾಧಿಹಿತಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ನೇನೆಯ ಮೇಲೆಯೂ ನಾವು ಹೊಲಾಡುವರಾಗಿದ್ದೇನೆ (1:20; 3:10). ಅತ್ಯಿಕ ಕೈಸ್ತರಿದಲ್ಲ ಕೈಸ್ತರು ಕೈಸ್ತನ ಸುವಾರ್ತೆಯ ವಿರುದ್ಧ ನೈತಾನನು ನಡೆನುವಂಥ ಎಲ್ಲಾ ಕೆಟ್ಟತನಗಳನ್ನು ಎದುಲನುತ್ತಾರೆ. ತೊಡಲ್ಪ್ರಾಣದ

ಯುದ್ಧದ ಲಕ್ಷಿಯ, ದೇವರ ಅಯುಧವು ಕೈಸ್ತನು ಜಯವನ್ನು ಹೊಂದಬೇಕಾದರೆ ಅವಶ್ಯಾಗಿದೆ.

ಸೈತಾನನು ತಂತ್ರಗಳಿಂದ (methodeia) ಸ್ವಾದನಾಗಿದ್ದಾನೆ; ಅದು ವಿಶ್ವಾಸಿಗಳು ತಮ್ಮ ನಂಜಕೆಯಿಳಿ ದೃಢವಾಗಿ ನಿಲ್ಲಿದೆ ಕದಲ ಹೊಳೆವಂತೆ ಅತನು “ತಂತ್ರಗಳಕೆಯನ್ನು” ಅಥವಾ “ಸಂಜನ್ನು”²⁶ ಬಳಸುವವನಾಗಿದ್ದಾನೆ. ಸೈತಾನನು ಜನರ ಮೇಲೆ ಆತ್ಮಮಂಘಾಡಲು ಅತನಿಗೆ ಅನೇಕ ದಾರಿಗಳ ಇವೆ ಎಂಬ ಹದವು ಬಹುಪಜನವು ನಾಜಿನುವುದಾಗಿದೆ. “ಸೈತಾನನ ಬಲಗೆ” ಇಂತಹಿರು ಎಂದು ಹೊಲನು ತಿಂಡಿಯನನ್ನು ಎಜ್ಜಿಲನುವವನಾಗಿದ್ದಾನೆ (1 ತಿಂಡಿ 3:7; 2 ತಿಂಡಿ 2:26).

ಸೈತಾನನ ಶಕ್ತಿಯು “ಕೈಸ್ತನಿಂದ ಹೊಲುತ್ತಿರುವದನ್ನು ಇನ್ನೂ ನಹ ವಿಶ್ವಾಸಿಗಳ ಜೀವಿತದ ಮೇಲೆ ದಾಖಯನ್ನು ಮಾಡಲು ತ್ಯಾಗಿತ್ತಿರುವದನ್ನು ಮತ್ತು ಅವರ ಅಂತಿಮ ಹಾರತಂತ್ರಕ್ಕಿರಿತ ಮನ್ಸು ನುವಾರೆಯ ಮನುಷ್ಯರೆಯಿವಿಕೆಯನ್ನು ನಿಷ್ಟಲಗೊಳಿಸುವಿಕೆಯು ಇನ್ನೂ ಇರುವುದಾಗಿದೆ” ಎಂದು ಹೊಲನು ಕಂಡುಕೊಂಡನು.²⁷ ಇನ್ನೂಂದು ಮಾತಿನಿಳಿ, ಅತ್ಯಂತ ಮರಣಪಡಿಯಲು ನಾಧ್ಯವಿದ್ಧಿಕ್ಕು ತ್ಯಾಗಿಸಿದರೂ ಈಡಾ ತಾನು ನಿರಂತರವಾಗಿ ಹೊಲುವವನಾಗಿದ್ದಾನೆ ಎಂಬುದನ್ನು ಸೈತಾನನು ಬಲ್ಲವನಾಗಿದ್ದಾನೆ. ಜಾಬ್ಬಾಲಿಯನ್ನು ಹೊಂದಿದ ತ್ರಿಯೋಜ್ಞ ಶಕ್ತಿಯೂ ಒಂದು ನಾಲ್ಕು ಸೈತಾನನ ಅಡಿಯಿಳಿ ಇರುವವನಾಗಿದ್ದಾನೆ (2:1-3); ಕೈಸ್ತ ಕೈಸ್ತನ ಮೂಲಕ ಕಾರ್ಯವನ್ನು ಒಟ್ಟಿಕೊಳ್ಳಬ್ಬಿಕೆಯು ಅವರನ್ನು ಸ್ವತಂತ್ರ ವಾಗಿನುವುದಾಗಿದೆ (2:4-22). ಶಕ್ತಿಯ ಸೈನಿಕರಾದಂತೆ, ವಿಜಯಕ್ಕಾಗಿ ತ್ಯಾಗಿತ್ತಿನುವಂತಹ, ನೋಡಂತಹ ಆದರೆ ಇನ್ನೂ ಶಕ್ತಿಶಾಲಯಾದ ವೈಲಿಯ ವಿರುದ್ಧ ದೃಢವಾಗಿ ನಿಲ್ಲಿಸುವ ಅವರ ಪ್ರಮುಖ ಕಾರ್ಯವಾಗಿದೆ.

“ಹೊಲರಾಡು” (pale) ಎಂಬ ಹದವು ಭಾಷಾಂತರವಾಗಿದ್ದು, ನಾಮಾನ್ಯವಾಗಿ ಜಿತ್ರಗಳು “ಕುಸ್ತಿಯ ದೃಢವಾದ ಸ್ವಫ್ಣ” ಆಗಿವೆ.²⁸ ಅದು ಹೊಲನ ಆಶಯವು ಇದಾಗಿದ್ದಾಗರೆ, ಅತನು ಸೈನಿಕನಿಂದ ಕುಸ್ತಿಗೆ ತನ್ನ ಅರ್ಥಾದಲಂಕಾರವನ್ನು ಬದಲಾಯಿಸಿಕೊಂಡಂತೆ ಕಾಣತ್ತದೆ: ಹೇಗೆನೀಡಿ, ಈ ಹಾಲಿಭಾಷೆಯು ಶಾಂತಿನ ಸಮಯದಲ್ಲ “ಯಾವುದೇ ಸ್ವಫ್ಣಗೆ ಅಥವಾ ಯುದ್ಧಕ್ಕೆ” ಬಳಸಿರಬಹುದಾಗಿದೆ.²⁹ ಹೊಲನು ತನ್ನ ಹಾಲಿಭಾಷೆಯನ್ನು ಬದಲಾಯಿಸಿರುವದು ಶಕ್ತಿಯ ಯುದ್ಧವು ಕಂಡುಬರುವದು ವೈಲಿಯೋಡನೆ ನಾಬಿಹ್ಯಾಬಿರುವದಾಗಿರುವದನ್ನು ನಾಜಿನುವುದಾಗಿದೆ.

ಈ ಕಾಣದಿರಿಬಿಕೆ ಅಥವಾ ಬಲು ನಿಜವಾದ ವೈಲಿಯು “ಅಕಾಶದಲ್ಲಿ ಕೆಂಪುತನದ ಅತ್ಯಂತ ಬಳಗಳು” ಆಗಿದ್ದು ಅದು ಬಲಯುತವಾಗಿರುತ್ತದೆ.³⁰ ಅತನ ಕೈತ್ತಲ್ಪು “ಕತ್ತಲೆಯ ರಾಜ್ಯ” ಎಂಬುದಾಗಿ ಕರೆಯಲ್ಪಡುತ್ತದೆ (ಕೊಲನ್ಸೆ 1:13). ಅತ್ಯಂತ ಮತ್ತು ಪರಿಪರಿಕೊಳ್ಳುವದಕ್ಕಾಗಿ, ಅತನು ನುಳ್ಳಿ ಸೇವೆಯನ್ನು, ಪಂಜನಾತ್ಮಕ ತಕ್ಷಿಗಳನ್ನು ಮತ್ತು ಕೈತಕ ಆರಾಧನಾ ಸ್ಥಳಗಳನ್ನು ಬಳಸುತ್ತಾನೆ.³¹ ಹೊಲನ ಕಾರ್ಯವು “ಸೈತಾನನ ರಾಜ್ಯದಿಂದ ಜನರನ್ನು ದೇವರೆಡಿಗೆ” ತರುಗಿನುವದು ಆಗಿದೆ (ಅಪ್ರೋತ್ತಲರ ಕೈತ್ಯಗಳ 26:18). ಕೈಸ್ತಿಗೆ ಅಂಥ ಬಳಗಳನ್ನು ಎದುಲನುವದು ಮತ್ತು ಅದನ್ನು ಕಳಿಜಿಡುವದು ಆಗಿದ್ದು, ನಮಗೆ ದೇವರ ನಹಾಯವು ಅವಶ್ಯವು ಆಗಿದೆ.

ಪಜನ 13. ದೇವರು ದಯಹಾಜರನುವ ನಾರಾಯಣಗಳನ್ನು ಧರಿಸಿಕೊಳ್ಳಲಿ. “ತೆಗೆದುಕೊಳ್ಳಲಿ” ಈ ಶಕ್ತಿಯ ಹದದಿಂದ ಭಾಷಾಂತರವಾಗಿದ್ದು, ಒಂದೇ ನಾಲ ವಿಧೀಯ ರಾಗುವದಕ್ಕೆ ಆಜ್ಞೆಯನ್ನು ನಾಜಿನುವುದಾಗಿದೆ. ಶಕ್ತಿಯ ಸೈನಿಕರು “ನಾರಾ ಯುಧಗಳನ್ನು” ತೆಗೆದುಕೊಳ್ಳಬೇಕು ಮತ್ತು ಅದನ್ನು ನಿರಂತರವಾಗಿ ಇಟ್ಟಿಕೊಳ್ಳಬೇಕು.

ಮುಂದ ಅತನು, ದುರಾತ್ಮಣ ನೇನೆಯ ಹೇಳಿಯಿಂದ ನಾವು ಹೊಲರಾಡುವಂತಹಾಗಿದ್ದೇಣಿ ಎಂದು ಹೇಳುತ್ತಾನೆ. “ದುರಾತ್ಮಣ ನೇನೆ” ಎಂಬ ಹದಗಳ ಕೆಡುಕನ ನ್ಯೂಂಟಿಕೊಳ್ಳಬೇಕೆಯು

ಬರುವದನ್ನು ನೂಡಿಸುವುದಾಗಿರಬೇಕು. ಕೈತ್ತನೆ ಎರಡನೆಯ ಬರ್ಜಾಳಿದ ಮುನ್ನ ಸ್ವಲ್ಪ ಮುಂಚೆ ಅಲ್ಲ ಕೆಟ್ಟತನದ ಹೊಡ್ಡಿದಾಗಿ ಬೀಕೆಯಿದ್ದು ಅಲ್ಲಿದೆ ಎಂದು ಕೆಲ ವ್ಯಾಖ್ಯಾನಕಾರರು ನಂಬುವರಾಗಿದ್ದಾರೆ. ಇದು ಸಿಜವೆಂದು ಇದು ನಾಥಿಸಬಹುದು ಆಗಿದೆ. ಆದರೆ 5:16ರಲ್ಲಿ ಹೊಲನು ಎಫೆನದವರು ಕೆಟ್ಟತನದ ದಿನದಲ್ಲಿ ಜೀವಿಸಿದ್ದಂಥರು ಬರ್ಗೆ ಮಾತನಾಡುತ್ತಿದ್ದಾನೆ. ಅದ್ದಲಂದ ತಮ್ಮ ಪ್ರಸ್ತುತ ನಮಯದಲ್ಲಿ ಮತ್ತು ಭಬಿಷ್ಯದ ದಿನಗಳಲ್ಲಿ ಅವರು ಎದುಲನುವ ಶೋಧನೆಗಳನ್ನು ತಾഴೆಕೊಳ್ಳಲು ದೇವರ ಆಯಧಗಳನ್ನು ಧರಿಸಿ ತಮ್ಮನ್ನು ತಾಪೇ ಸಿದ್ಧವಾಗಿಸಿಕೊಳ್ಳುವದರ ಬಗ್ಗೆ ಹೊಲನು ಕೇವಲ ಹೇಳುತ್ತಿದ್ದಾನೆ.

“ಎದುಲನು” *anthistēmi* ಭಾಷಾಂತರವಾಗಿದ್ದ, “ಒಬ್ಬನ ಬಿರುದ್ದ ಇಲಸಿಕೊಳ್ಳುವದು... ನಬಿನುತ್ತಾ ಬಿರೊಳಿಸುತ್ತಾ” ಎಂಬರ್ಥವನ್ನು ಕೊಡುವುದಾಗಿದೆ.³² ಅವರು ಯುದ್ಧದಲ್ಲಿ ಯಶಸ್ವಿಯಾದಂಥ ವಿಜಾರವು, ವಜನದ ಕಡೆಯ ಭಾಗವು ಹೇಳಿದಂತೆ ಇರುವುದಾಗಿದೆ. ಮಾಡಬೇಕಾದೆಲ್ಲವನ್ನು ಎಂಬುದು ಮಾಡಲ್ಪಟ್ಟ. ನಂಬೂರಣವಾಗಿಸಿದ, ನಾಥಿಸಿದ, ಫಲಾರಂಶವು ಇರುವಂಥದ್ದಲಿಂದ ಮಾಡಲ್ಪಟ್ಟಿದ್ದು, ಕಟ್ಟತಡೆಯ ನಮಾರೋಹವನ್ನು ಇಲಸಿಕೊಂಡಿದ್ದು ಎಂಬ ಅರ್ಥವನ್ನು ಕೊಡುವುದಾಗಿದೆ.³³ ಕೈತ್ತ ಸ್ನೇಹಿಕರು ದೇವರ ಆಯಧವನ್ನು ಅವುಗಳ ಇರುವ ಲೆತಿಯಲ್ಲಿ ಧರಿಸಿಕೊಳ್ಳುವದು, ದೇವರ ಬದಗಿಸಿದ ಆಯಧವನ್ನು ಹೊದ್ದುಕೊಂಡ ಮೇಲೆ ಎಲ್ಲವೂ ಲಜಿತವಾಗಿದ್ದು ದೃಢವಾಗಿ ಸಿಲ್ಲವಂತೆ ಮಾಡುವ ಮತ್ತು ವಿಜಯವನ್ನು ಹೊಂದುವರು ಆಗಿದೆ.

ವಜನ 14. ಹೊಲನು ತರುಗೆ ದೃಢವಾಗಿ ಸಿಳ್ಳಲ ಎಂಬ ಶಭೇಳಧನೆಯನ್ನು ಕೊಡುವವನಾಗಿದ್ದಾನೆ (ನೋಡಿಲ 6:11, 13). ತನ್ನ ಬರಹಗಳಲ್ಲ ಹಲವು ಬಾಲ ಬಳಸಿದ್ದು ಇದೇ ಹದವಾಗಿದೆ. ಕೊಲಿಂಥ ಸಭೆಯ ನುವಾರೆಯಲ್ಲ ನಿಂತಿದ್ದು ಎಂದು ಆತನು ಗಮನಿಸಿದ್ದನು ಮತ್ತು ನಹೋಳದರು “ನಂಜಕೆಯಲ್ಲ ದೃಢವಾಗಿ ಸಿಲ್ಲಬೇಕು” ಎಂಬುದಾಗಿ ತರುಗಿ ಆತನು ಒತ್ತಾಯಿಸುತ್ತಿದ್ದಾನೆ (1 ಕೊಲಿಂಥ 15:1; 16:13). ರೋಮಾತ್ಮರದವರಿಗೆ ಬರೆಯುವಾಗ, “ನಾವು ನಿಂತಂತ ಕೃಪೆಯಲ್ಲ” ಎಂದು ಮಾತನಾಡುತ್ತಾನೆ ಮತ್ತು ಅವರು “ನಂಜಕೆಯ ಮೂಲಕ” ನಿಂತಿದ್ದಾರೆ ಎಂದು ಹೇಳುತ್ತಾನೆ (ರೋಮಾತ್ಮರ 5:2; 11:20). ಫಿಾಪ್ಪಿಯ ಸಭೆಯವರು “ಅವರು ದೃಢವಾಗಿ ನಿಂತಿದ್ದು ಒಂದೇ ಆತ್ಮದ ಮೇಲು” ಎಂದು ಭರವನಕೊಡುತ್ತಿದ್ದಾನೆ ಮತ್ತು “ಕರೆನಲ್ಲ ದೃಢವಾಗಿ ಸಿಲ್ಲಲ್” ಎಂದು ಅವರನ್ನು ಪ್ರಭೋಧಿ ನುತ್ತಿದ್ದಾನೆ (ಫಿಾಪ್ಪಿ 1:27; 4:1). ಕೊಲನ್ಸ್ಯಾಯವರು “ಎಲ್ಲ ಬಿಷಯಗಳಲ್ಲಿ ದೇವರ ಜಿತ್ತವನ್ನು ಕುಲತು ಹೂರಣ ಸಿಳ್ಳಿಯವ್ಯಾಪಕರಾಗಿ ಸಿಲ್ಲಬೇಕೆಂದು” ಅವರ ಸ್ನೇಹಿತನಾದ ಎಫೆಲನು ಶ್ರಾಧಿಸಿದನು (ಕೊಲನ್ಸ್ಯಾ 4:12).³⁴ ನಮ್ಮ ಮುಂದಿರುವ ಚೇದಭಾಗದಲ್ಲ, ದೇವರ ನುವಾರೆಯಧಗಳನ್ನು ಧರಿಸುವದು ಎಫೆನದವರನ್ನು “ದೃಢವಾಗಿ ಸಿಲ್ಲಲು” ನಮ್ಮ ವಾಸ್ತವಿಕಿಸಿದ್ದನ್ನು ಹೊಲನು ತೋಲಿಸಿದನು.

ನರ್ತವೇಂಬ ನಡಕಟ್ಟಿ ಕಟ್ಟಿಕೊಂಡು ಎಂಬುದು ಲಜಿತವಾಗಿ ಎಫೆನದವರ ಮನದಲ್ಲ ರೋಮನ್ಸ್ಯಾಲಿಂದ ಧರಿಸಲ್ಪಡುವ ಆಯಧಗಳನ್ನು ತಂದಿರಬಹುದು. ಎಫೆನದವರಿಗೆ ಬರೆಯುವಾಗ ಹೊಲನು ರೋಮದ ಮನೆಯಲ್ಲ ನರ್ತಯಾಗಿದ್ದುದಲಿಂದ, ಆತನು ಸ್ನೇಹಿಕರನ್ನು ಪ್ರತಿದಿನ ನೋಡುತ್ತಿದ್ದನು. ಶೈಲ್ಕ ಅತ್ಯೀಕ ಯುದ್ಧದಲ್ಲ ಕೈಸ್ತಲಿಗೆ ಆಯಧಗಳ ಅವಶ್ಯವಿದೆ ಎಂಬುದರಲ್ಲ ಅವರು ಆತನನ್ನು ನೆನಹಿಸಿಕೊಳ್ಳುತ್ತಿರುತ್ತಾರೆ.

ಸ್ನೇಹಾನನ ಅತ್ಯೀಕ ಶಕ್ತಿಯ ಬಿರುದ್ದದ ಹೋರಾಟವು ಜನರ ಮನಸ್ಸಿಗಳನ್ನೆಂಬುದರ ಯುದ್ಧವಾಗಿದೆ. ನಲಯಾದ ಯೋಜನೆಯ ಮಹತ್ವವನ್ನು ಹೊಲ ಕೊಲಿಂಥವರಿಗೆ ಹೀಗೆ ಬರೆಯುವಾಗ ತೋಲಸಿದನು.

ನಾವು ಲೋಕದಲ್ಲಿದ್ದರೂ ಲೋಕಾನುನಾರವಾಗಿ ಯುದ್ಧಮಾಡುವವರಲ್ಲ. ನಾವು

ಉತ್ತರವೋಗಿನುವ ಆಯುಧಗಳ ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲ ಬಲವಾಗಿದ್ದ ಕೊಟೆಗಳನ್ನು ಕೆಡಿಹಾಕುವಂಥರ್ವಾಗಿಂದಿವೆ. ನಾವು ವಿತರ್ಕಣಗಳನ್ನು ದೇವಾಜ್ಞಾನವನ್ನು ವಿರೋಧಿಸುವದಕ್ಕೆ ಏಲ್ಲ ಯೋಜನೆಗಳನ್ನು ತೀಕ್ಷಣಿಗೆ ವಿಧೇಯವಾಗುವಂತೆ ಸೆರೆಹಿಡಿದು ... (2 ಕೆಲಿಂಫ 10:3-5).

ಸ್ವೇತಾನನು ತಾನು ಯೋಜಿಸುವ ಲೀತಿಯಲ್ಲ ನಾವೂ ಈಡ ಯೋಜಿಸಲು ನಮ್ಮ ಪ್ರಭಾವಜಲಿದ್ದಾದರೆ, ನಮ್ಮ ಯಿತ್ತವನ್ನು ನಾವು ಕಳೆದುಕೊಂಡಂತೆಯೇ. ಸ್ವೇತಾನನು ರೂಢಿನಾಗಿದ್ದಾನೆ ಮತ್ತು ನಮ್ಮ ವಿಜಾರಗಳ ನಂತರೋಜನೆಗೆ ವಿಬಿಧವಾದ ಉತ್ತಾಯಗಳ ಪ್ರಭಾವವನ್ನು ಜೀವುವವನಾಗಿದ್ದಾನೆ. ವಿರುಪರಾಥನೆಯ ಸ್ವೇತಾನನ ಕೈಯಲ್ಲಿರುವ ಬಲವಾದ ಅಯುಧವಾಗಿದೆ. “ಸೀಲವು ನಿಮ್ಮ ಮಾನಸ್ಸಿನ ನಡುವನ್ನು ಕಟ್ಟಿಕೊಂಡು”³⁵ ಎಂದು ಹೆಚ್ಚಿನ ಹೇಳಿದರೆಲ್ಲ ಯಾವ ಅಜ್ಞಿತಯೂ ಇಲ್ಲ (1 ಹೆಲ್ಟ 1:13).

“ಹೊಂಟ” (osphun) ಇದು ನಡುವನ್ನು ಸೂಜಿಸುವುದಾಗಿದ್ದು, ಇದು ಸೊಂಟದ ಕೆಳಭಾಗ ಮತ್ತು ತೊಡೆಯ ಮೇಲನ ಮತ್ತು ಹೆಗಲನ ಕೆಳಗಿನ ಭಾಗವೂ ಆಗಿದೆ. “ಕಟ್ಟಿಕೊಳ್ಳು” (perizōnumi) ಇದರಫೆ ಒಬ್ಬನು ಬಣ್ಣಿಯನ್ನು ಜಿಗಿಯಾಗಿ ಹಿಡಿಸುಕೊಳ್ಳಲಂತೆ “ಕಟ್ಟಿದ್ದು ಅಥವಾ ನಡುತಟ್ಟು” ಎಂಬರ್ಥವನ್ನು ತೊಡುಪುದಾಗಿದೆ.³⁶ ಕೈಸ್ತೀಯ ಸ್ವೇತಿಕನು ಸ್ವೇತಾನನ ವಿರುದ್ಧ ನಲಿಯಾದ ಸಿಲುವನ್ನು ತೆಗೆದುಕೊಳ್ಳುವ ಮುನ್ನ ದೇವರ ಸಹಾಯದೇಡನೆ ಮಾಡುವದು ಇದಾಗಿರುವದು ಆಗಿದೆ. ರೋಮನ್‌ ಸ್ವೇತಿಕನ ಜೀವಿತದಲ್ಲಿ, ನಡುತಟ್ಟು ಅತಿಯಾದ ಮಹತ್ವವಾದದ್ದು ಆಗಿತ್ತು ನಡುವನ್ನು ಕಟ್ಟಿಕೊಳ್ಳುವದು ಅರೆನನ್ನು ಕಾಯ್ದುಕ್ಕೆ ಸಿದ್ಧನಾಗಲು ನಮುಖನಾಗಿಸಿದ್ದಿನುವದು ಆಗಿತ್ತು (ಸೊಂಡಿಲ ಲಾಕ 12:35, 37).

ನಡುತಟ್ಟು, ಇತರ ಸಾಧನಗಳನ್ನು ಒಬ್ಬಿಗಿ ಇಲಿಸುವದು ಮತ್ತು ಸ್ವೇತಿಕನನ್ನು ಕಾಯ್ದುಕ್ಕೆ ಸಿದ್ಧನಾಗಿಸಿದ್ದು, “ನತ್ಯವನ್ನು” ಸಿರಾಹಿಸುವದು ಆಗಿದೆ. ವಾಸ್ತವವಾಗಿ, “ನತ್ಯ” ದೇವರ ವಾಕ್ಯವಾಗಿದೆ (ರೋಹಾನ 17:17). ಎಹಿಸದಲ್ಲ ಇದು ಸುವಾರ್ತೆಯಾಗಿದೆ (ಸೊಂಡಿಲ 4:21). ಈ “ನತ್ಯವು” ಮಾನವರನ್ನು ಸ್ವತಂತ್ರಯಾಗಿಸುವದು ಆಗಿದೆ (ರೋಹಾನ 8:32). ಇದು ಕೆಳುವಂಥದ್ದು, ತೀರೆಸುವಂಥದ್ದು, ನಂಬುವಂಥದ್ದು, ನಂರಳಿಸುವಂಥದ್ದು, ಮತ್ತು ವಿಧೇಯವಾಗುವಂಥದ್ದು ಆಗಿದೆ.³⁷ ಈ ನತ್ಯವಿಲ್ಲದೆ ಕೈಸ್ತೀ ಸ್ವೇತಿಕರು ಯಿತ್ತಾಗಿ ಸಿದ್ಧರಾಗುವದೆ ಇಲ್ಲ.

ದೇವರು ಆಯುಧದ ಈ ನಂದಭರದಲ್ಲ, ಹೌಲನು ಯೀಶಾಯ 11:5ಲಿಂದ ಬರಲಾಯವ ಮೆಸ್ಸಿಯನ “ನತ್ಯವು” ನತ್ಯವೆಂಬ ಮತ್ತು ಸೀತೆವಂತಿಕೆಯೆಂಬ ನಡುತಟ್ಟು ಎಂದು ಸೂಜಿಸಿದ್ದನ್ನು ವ್ಯಾಖ್ಯಾಸಿಸಿದ್ದಾನೆ.³⁸ ಪಜನ 14ಲಿಂದ 17ರವರೆಗಿನ ಅನೇಕ ದೃಷ್ಟಿಂಗಳು ಹಳೆಯ ಒಡಂಬಿಡಿಕೆಯಂದ ತೆಗೆದುಕೊಳ್ಳಲ್ಪಟ್ಟಿವೆ. ಅದ್ದಲಿಂದ, ಪೇದಭಾಗದಲ್ಲಿನ ಕೆಲವೆಜನಗಳು NASBಯಲ್ಲಿ ಇಂಗ್ಲಿಷ್‌ನ ನಣ್ಣ ಅಕ್ಷರದಲ್ಲ ಕಾಣಿಸಿಕೊಂಡಿವೆ.

ನಡುತಟ್ಟು “ನರಾಳತೆಯ, ಯಥಾರ್ಥತೆ, ಸೀತೆವಂತಿಕೆಯ ವೈಯಕ್ತಿಕ ಶ್ರಹಯಾಗಿದ್ದು ... ದೇವರ ನತ್ಯನಂಥತೆಗಳನ್ನರ ಸಹ ಬಳಸಲ್ಪಟ್ಟಿದೆ (ರೋಮಾತ್ತ 15:8).”³⁹

... ಈ ನ್ಯಾಷ್ಟವಾದ ಕೈಯೆಯ, ಸಿಕ್ಕಿತಟತೆ, ನತ್ಯನಂಥತೆ, ಸ್ವೇಜತೆ, ಯಾವ ಕರಣತೆಯನ್ನು ಹೊಂದದ ಮನಸ್ಸು ಮತ್ತು ದೇವರೋಡನೆಯ ನಮ್ಮ ವ್ಯವಹಾರದಲ್ಲ ಯಾವುದೇ ಚಂಜನೆಯ ಶ್ರಯತ್ವಪು ಇಲ್ಲದಿರುವದು, ತೀಸ್ತೀಯ ಸುರಕ್ಷತೆಗೆ ಅವಶ್ಯಕಿಯಾದ ಮತ್ತು ಇತರ ಎಲ್ಲ ಗುಣಗಳ ಕಾಯ್ದಿಸಿವರಹಣತೆಯಲ್ಲ ಅವಶ್ಯವಿರುವದು ಆಗಿದೆ.⁴⁰

ತೀಸ್ತಿಯ ಯೋದನು ದೇವರ ವಾಕ್ಯದ ಸರ್ವವಂಬ ನಡಕಟ್ಟನ್ನು ಕಟ್ಟಿಕೊಳ್ಳಬೇಕು ಮತ್ತು ಪ್ರತ್ಯಿಗೆತಾಗಿ ಘಾಮಾಣಿಕನೂ ಮತ್ತು ನಂಜಗನ್ನೂ ಆಗಿರಬೇಕು.

ಸೀತಿಯಿಂಬ ವಜ್ರಕವಜವನ್ನು ಧರಿಸಿಕೊಂಡು ಎಂಬುದು ಸೈನಿಕರ ಆಯುಧವನ್ನು ಎಫೆನದವರಿಗೆ ನೆನಹಿನುವರು ಆಗಿದ್ದು ಅವರ ಹೃದಯವನ್ನು ಮತ್ತು ತಮುಳ ಅಂಗಗಳನ್ನು ರಕ್ಷಿಸಿಕೊಳ್ಳುವದು ಆಗಿದೆ. ಕೈನ್ತರ ಹೃದಯಗಳನ್ನು ರಕ್ಷಿಸಿಕೊಳ್ಳುವದು ಎಂದರೆ “ಸೀತಿವಂತಿಕೆ”ಯೇ ಆಗಿದೆ. ಯೋದನ ನಡಕಟ್ಟನ ಬಗ್ಗೆ ಮಾತನಾಡುವಾಗ ಹೊಲನು ಯೀಶಾಯನ ಹೇಳಿದ ಪೋಳಿಯ ಜಿತಿವನ್ನು ನೂಡಿಸಿದಂತೆ, ಇಲ್ಲ ಆಗನು “ಸೀತಿಯಿಂಬ ವಜ್ರಕವಜವನ್ನು ಧರಿಸಿಕೊಳ್ಳುವದನ್ನು” ಹೊಂದಿರುವದು ಎಂಬಲ್ಲ ಯೀಶಾಯನು ಬರೆದ ಕರೆನ ವಿವರಣೆಯನ್ನು ಬಳಸುತ್ತಿದ್ದಾನೆ (ಯೀಶಾಯ 59:17). ಈ ಸಮಾನವಾದ ಹೇಳಿಕೆಗಳು ಮೇಸ್ತಿಯನ “ಸೀತಿವಂತಿಕೆ” ಮತ್ತು ಅದರಂತೆಯೇ ಆಗನ “ನಂಜಗನ್ನಿಕೆಯನ್ನು” ಜಿತಿನುವರು ಆಗಿದೆ. ಇಜ್ಞಾಯ ಹದಗಳಾದ ದೇವರ “ಸೀತಿವಂತಿಕೆ” ಮತ್ತು ಯೀಶಾಯನ ಹರಿಷ್ಠಿದಗಳಲ್ಲ ಇರುವ ನೈತಿಕ ಲೀಡಿಯಲ್ಲ “ನಾಯಿ” ಅಷ್ವೇನುವದು ಆಗಿದೆ.⁴¹

ಹೊನ ಒಡಂಬಡಿಕೆಯಲ್ಲಿನ “ಸೀತಿವಂತಿಕೆ”ಯ ಕೈನ್ತನ ಮೂಲಕ ದೇವರ ಸಂಬಂಧದೊಡನೆ ಇರುವದು ಆಗಿದೆ. “ಸೀವು ಹಾಪಕ್ಕೆ ದಾಸರಾಗಿದ್ದಾಗ ಸೀತಿಯ ಹಂಗಿನವರಾಗಿದ್ದಿಲ್ಲ” (ರೋಮಾಷುರ 6:20). ಇದನ್ನು ಬರೆಯುವಾಗ, ಹಾಹಿಗಳು ದೇವರೆಡನೆ ಯಾವ ಸಂಬಂಧವನ್ನು ಹೊಂದಿರುವದಿಲ್ಲ ಯಾಕೆಂದರೆ ಅದು ಆತನನ್ನು ದೇವರಂದ ಬೀರೆಯನ್ನಾಗಿ ಮಾಡುತ್ತೇದೆ ಎಂಬುದು ಹೊಲನ ಮಾತನ ಅರ್ಥವಾಗಿದೆ (ಸೋಂಡಿಲ ಯೀಶಾಯ 59:1, 2). ಕೈನ್ತನು ನಮ್ಮ “ಸೀತಿವಂತಿಕೆ” ಆಗಿದ್ದಾನೆ (1 ಕೊಲಿಂಧ 1:30) ಅದು ದೇವರಲ್ಲ “ನಾವು ಆತನಿಂಜ ಸಮಹಣಕರಾದ ಸೀತಿಸ್ವರಾಹಿಗಳಾಗುವಂತೆ ದೇವರು ಹಾಪಜ್ಞಾನವಿಲ್ಲದ ಆತನನ್ನು ನಮಗೊಳಿಸ್ತರ ಹಾಪಸ್ವರೂಹಿಯಾಗಿ ಮಾಡಿದನು” (2 ಕೊಲಿಂಧ 5:21). ಒಬ್ಬನು ಕೈನ್ತನಲ್ಲ ದೀಕ್ಷಾನ್ವಾನವನ್ನು ಹೊಂದಿದಾಗ, ಆತನು ಕೈನ್ತನ ಜೊತೆ ಹೊಂದಿಸಲ್ಪಡುತ್ತಾನೆ (ಗಿಲಾಕ್ಯ 3:27) ಮತ್ತು ಸೀತಿವಂತಿಕೆಯ ದಾಸನಾದನು (ರೋಮಾಷುರ 6:18). ನುವಾರೆಯಲ್ಲ ಮಂಡಿಸಲಾದ “ಸೀತಿವಂತಿಕೆಯು” ಮತ್ತು ಬಿಧೇಯತೆಯ ನಂಜಕೆಯ ಮೂಲಕ ಒಷ್ಣಿಕೊಳ್ಳಲ್ಪಡುವದು ಇದೇ ಆಗಿದೆ (ರೋಮಾಷುರ 1:5, 16, 17). ಬಿಧೇಯತೆಯ ನಂಜಕೆಯ ಮೂಲಕ ಶಾ ಅಭ್ಯಾಮನು ದೇವರಂದ ಸೀತಿವಂತನು ಎಂದು ಸಿಂಣಯಿನಲ್ಪಟ್ಟನು (ರೋಮಾಷುರ 4:22). ಬಿಧೇಯತೆಯ ನಂಜಕೆಯಲ್ಲ ಶ್ರುತಿಯೊಬ್ಬ ಶ್ರುತಿಕ್ರಯಾಸಿದಾಗ, ಶಾ ಪ್ರಯೋಗಿ ಸೀತಿವಂತಿಕೆಯತ್ತ ಸೋಂಡುವರನಾಗಿರುತ್ತಾನೆ (ರೋಮಾಷುರ 4:23, 24). “ಸೀತಿವಂತಿಕೆ” ಅರ್ಥವು ದೇವರೆಡನೆ ಸಲಯಾದ ಸಂಬಂಧವನ್ನು ಇಲಿಸಿಕೊಳ್ಳುವದು ಎಂದಾಗಿದೆ.

“ಸೀತಿಯಿಂಬ ವಜ್ರಕವಜವ್ವು” ಯಾರು ಹಾಪವು ಕಣಗಳೇ ಕ್ಷಮಿಸಲ್ಪಟ್ಟರವಂಧವರು ಮತ್ತು ದೇವರೆಂದಿಗೆ ಯೋಗ್ಯರಾಗಿರುವವರಿಗೊಳಿಸ್ತರ ಇರುವದು ಆಗಿದೆ. ಆದ್ದರಿಂದ ತೀಸ್ತಿಯ ಆಯುಧದ ಭಾಗವೆಂಬಂತೆ ಹೊಲಸಿಂದ ನೂಡಿಸಲ್ಪಟ್ಟ “ಸೀತಿವಂತಿಕೆಯು” ದೇವರು ಮತ್ತು ಮೇಸ್ತಿಯನು “ಸೀತಿವಂತರು,” ಅರ್ಥವಾ ಸೀತಿಯಲ್ಲ ನಂಜಗನ್ತರು ಎಂದು ನೆನಹಿನುವರು ಆಗಿದೆ. ಒಳ್ಳೆಯದನ್ನು ಮಾಡುವ ಅರ್ಥವಾ ನಾಯಿವನ್ನು ಅಭಾಗಸೀನುವದರ ಗುಣಲಕ್ಷಣವು ತೀಸ್ತಿಯ ಯೋದನ ಆಯುಧದ ಶ್ರಮುಳಭಾಗವಾಗಿದೆ.

ಪಂಚನ 15. ತಮ್ಮನ್ನು ತಾವೇ ನಂತರ ಹೊಲನು ನಮಾಧಾನದ ಬಿಂಬಿಯವಾದ ಸುವಾರೆಯನ್ನು ತಿಳಿನುವಳ್ಳ ಸಿದ್ಧಬಾದ ಮನಸ್ಸಿಂಬ ಕರ್ಗಿಂಜನ್ನು ಮೆಟ್ಟಿಕೊಂಡು ನಿಲ್ಲಲ್ಲ ಎಂದು ಹೇಳುತ್ತಾನೆ. ಈ ಹೇಳಿಕೆಯ ಯೀಶಾಯ 52:7ರಲ್ಲ, “ಪರವರ್ತಗಳ ಮೇಲೆ ತ್ವರೇಪಡುತ್ತಾ ಶಿಖಾನ ಮಾಜಾರವನ್ನು ತಂದು ನಮಾಧಾನವನ್ನು ನಾರುವ ದೂರನ

ಹಾದರ್ಗಳು ಎಷ್ಟೂ ಅಂದವಾಗಿದೆ” ಎಂಬಂತೆ ಶ್ರೀದ್ವಿಷಿಸಿದೆ. ರೋಮಾತ್ಮರದವರಿಗೆ ಬರೆದ ತನ್ನ ಹತ್ತಡಿಲ್ಲ, ಹೊಲನು ನುವಾರೆಯ ಶ್ರೀಕಣನುವರವಸಿಗೆ ನಂಬಂಧಿಸಿ ಈ ಪರಿಷ್ಠಿಲ್ಲವರನ್ನು ಹೊಲನು ವ್ಯಾಪ್ಯಾಗ್ನಿಸಿದ್ದಾನೆ (ರೋಮಾತ್ಮರ 10:15). ಹೇಳೋ, ಈ ನಂದಭರದಲ್ಲ, ಹೊಲನು ಶ್ರೀಕಣನುವರವಸಿಗೆ ಬರಲಾಗಿ ಹಾದರ್ಗಳನ್ನು ಸಿದ್ಧಮಾಡುವರವಸಿಗೆ ಜೊಂಡಿದ್ದಾನೆ.

ಯಿದ್ದದಲ್ಲ ಸ್ನೇಹಿತನಿಗೆ ನಲಿಯಾದ ಮೆಟ್ಟಿನ ಅವಶ್ಯಕತೆಯ ಇದೆ. “ಕೆರಗಳು” *hypodeō* ಎಂದು ಭಾಷಾಂತರವಾಗಿದೆ ಮತ್ತು ಅಡ್ಡರಳಿ: “ಕೆಳಕೆ ಜೊಂಡಿಸಿದ್ದು, ಜಪ್ಪಾಗಳ ಹಾಗೆ ಹಾದರ ಕೆಳಗೆ ಇರುವದು, ಜಪ್ಪಾಗಳನ್ನು ಮೆಟ್ಟುವದು” ಎಂಬಧರವನ್ನು ಹೊಂದಿದೆ.⁴² ರೋಮನ್ ಸ್ನೇಹಿತನು ಹಾದರ ಕೆಳಗಿನ ತನ್ನ ಜಪ್ಪಾಗಳಿಗೆ ಜರುದ ಅಣ್ಣಿಯನ್ನು ಮತ್ತು ಕಾಲುಗಳಿಗೆ ಜರುದ ಬಾರನ್ನು ಕಟ್ಟಿಕೊಂಡಿರುತ್ತಿದ್ದನು. ಯೆರಾನಲೆಂಬಿನಲ್ಲಿರುವ ಒಬ್ಬ ರೋಮನ್ ಸ್ನೇಹಿತನು “ಶ್ರೀಯೆಬ್ಬ ಸ್ನೇಹಿತನೂ ಇನ್ನೆಂಬ್ಬನಂತೆ ನಂತ್ರಾಣವಾಗಿ ದಷ್ಟವಾದ ಮತ್ತು ಜಾಹಾದ ಮೊಳೆಗಳನ್ನು ತುಂಜಿದ ಜಪ್ಪಾಗಳನ್ನು ಹೊಂದಿದ್ದನು.”⁴³ ಈ ಮೊಳೆಗಳು ಯಾದೃಚಂದ್ರದಲ್ಲ ಸ್ನೇಹಿತನು ಘಟ್ಟಿಯಾದ ನಿಲ್ಲುಖಿಕೆಗಾಗಿ ನಹಾಯಮಾಡುತ್ತಿದ್ದವು.

ಹೊಲನ ಒತ್ತುಕೊಡುವಿಕೆಯು (ವರ್ಜನಗಳು 11 ಮತ್ತು 13ರಲ್ಲಿ ಈ ವಿಷಯವು ಕೆಂಗಳೇ ಮಂಡಿನಲ್ಲಿಟ್ಟದೆ) “ಸಿದ್ಧತೆಯ” ಹಾಗೆ ಅಷ್ಟೂಂದು ಬಲವಾಗಿ ನಿಲ್ಲುವುದಿಲ್ಲ. ಅತನು ಬಳಸಿದ ಎಂಬ ಹದದ ರ್ಯಾಕ್ ಹದದ ನಾಮಪದದ ಅರ್ಥವು “ಸಿದ್ಧವಾಗಿರುವಿಕೆ, ಅಂತಿಮಾಡುವದು” ಎಂದಾಗಿದೆ.⁴⁴ ಕ್ರಿಸ್ತೀಯ ಯೋದನ “ಅಂತಿಮಾಂತಿಕೆಯ” “ಶಾಂತಿಯ ನುವಾರೆಯಂದ” ಬಂದಧ್ಯಾಗಿದೆ. ಈ ಹಿಂದೆ ಪ್ರತಿಕೆಯಲ್ಲ, ಕ್ರಿಸ್ತನು “ನಮ್ಮ ಶಾಂತಿಯಾಗಿದ್ದನೆ” ಎಂದು ಹೊಲನು ತೊಲಿಸಿದ್ದಾನೆ (2:14). ಅತನು ಯಿಹಾದಿಗಳು ಮತ್ತು ಅನ್ಯಜನಾಂಗದವರ ಮಧ್ಯ ಶಾಂತಿಯನ್ನು ಸ್ಥಾಪಿಸಿದನು ಮತ್ತು ಯಿಹಾದಿಗಳನ್ನು ಮತ್ತು ಅನ್ಯಜನಾಂಗದವರ ಇಬ್ಬರ ಮಧ್ಯ ಮರು ಸಂಧಾನಮಾಡಿದನು (2:15, 16). ರಕ್ತದ ಮೂಲಕ ಈ ಶಾಂತಿಯನ್ನು ತರುವಲ್ಲ ಅತನು ರಕ್ತವನ್ನು ಶಿಲುಬೆಯ ಮೇಲೆ ಜಲ್ಲ, ಕ್ರಿಸ್ತನು ಎಲ್ಲಿಲಗೂ ಶಾಂತಿಯನ್ನು ನಾಲಿದನು (2:17). ನುವಾರೆಯು ಶಾಂತಿಯ ನಂದೇಶವಾಗಿದೆ. ಕ್ರಿಸ್ತೀಯ ಸ್ನೇಹಿತರು ಸ್ನೇಹಾನನ ಶ್ರೀಯೆಂದು ದಾಖಿಯನ್ನು ಎದುರಿಸಲು ಸಿದ್ಧವಾಗಬೇಕು ಯಾಕೆಂದರೆ “ಶಾಂತಿಯ ನುವಾರೆಯ” ಆ ಲೀಟಿ ಮಾಡಲು ಅತನನ್ನು ತೀರೆಣಿಸುವುದಾಗಿದೆ. ದೇವರೆಂದಿಗಿನ ಮತ್ತು ಜೊತೆ ಕೈಸ್ತರ ಶಾಂತಿಯ ವೈಲಿಯನ್ನು ಧೈಯೆಂದಿದೆ ಎದುರಿಸಲು ಕೈಸ್ತ ಯೋಧನನ್ನು ಸಿದ್ಧಗೊಳಿಸುವುದಾಗಿದೆ.

ವರ್ಜನ 16. ಅದುದಲಿಂದ ಇದು “ಎಲ್ಲರದಲ್ಲ” ಎಂಬಧರವನ್ನು ಕೊಡುವದಾಗಿದೆ. ಈ ವಿವರಣೆಯು “ಎಲ್ಲ ನಂದಭರಗಳಲ್ಲ” ಎಂಬಧರವನ್ನು ಕೂಡಾ ಕೊಡುವುದಾಗಿದೆ; ಅದರೆ ಕೈಸ್ತರ ಅಯುಧಗಳ ಭಾಗಗಳಿಗೆ ಸಂಬಂಧಿಸಿದಂತೆ ಇರುವುದಲಿಂದ ಇದು ಬಹುಶಃ “ಎಲ್ಲಕ್ಕೂ ನೇಲಿಸಿಕೊಂಡಿದ್ದ [ಉಳಿದ ಅಯುಧಗಳು]” ಎಂಬಂತೆ ನಲಿಯಾಗಿ ಅರ್ಥವನ್ನು ಕೊಡುವುದಾಗಿದೆ.”

ನಂಜಕೆಯೆಂಬ ಗುರಾಬಿಯನ್ನು ಹಿಡುತ್ತೊಳ್ಳಲಿ ಮುಂದೆ ಪಟ್ಟಮಾಡಲ್ಪಟ್ಟಿದೆ. “ಗುರಾಬಿ”ಯು (*thureos*) “ಬಲವಾದ ಕಾಲ್ಜದ ಥಾಲು. ದೊಡ್ಡದಾದ ಅಯುತ್ತಾ ಕಾರದಾಗಿದ್ದು, ನಾಲ್ಕು ಎರಡರ ಮತ್ತು ಅರ್ಥ ಅಡಿಯದ್ದು, ತೆಲನಾಲ ಒಳಭಾಗದಲ್ಲ ಮಡಿನಲ್ಲಿಟ್ಟದ್ದು ಅಗಿರುತ್ತದೆ.”⁴⁵ ಈ ತರದ ಗುರಾಬಿಯು ಸ್ನೇಹಿತನ ದೇಹವನ್ನು ರಕ್ಷಿಸಲು ರಾಹಿನಲ್ಲಿಟ್ಟದ್ದು ಅಗಿರುತ್ತದೆ. ಕೈಸ್ತರ ಗುರಾಬಿಯ “ನಂಜಕೆ” ಅಗಿದ್ದು, ಎಥನಿದ್ದುದ್ದಕ್ಕೂ ಈ ಬಿಜಾರಪು ತಂಡುಬರುವದು ಅಗಿದೆ (1:13, 15; 2:8; 3:12, 17; 4:5, 13; 6:23). ನಿಜವಾದ ನಂಜಕೆಯು ನುವಾರೆಯ ನತ್ಯತೆಗೆ ಮನವರಿಕೆ ಮಾಡುವಂಥದ್ದು, ವಾಗ್ಧಾನಗಳಲ್ಲಿ ನಂಜಕೆ ಇಡುವಂಥದ್ದು ಮತ್ತು ದೇವರ ಶಕ್ತಿಯೂ. ಮತ್ತು ಕರ್ತನ ಅಜ್ಞಿಗೆ ಬಿಧೇಯವಾಗುವಂಥದ್ದು ಅಗಿದೆ. ಈ ಮಟ್ಟದ ನಂಜಕೆಯು ಕೈಸ್ತನ ನಂತ್ರಾಣ ಇರುವಿಕೆಯನ್ನು ನಂರಕ್ಕಿನುವುದಾಗಿದ್ದು

ಇದು “ಸ್ವತಾನ್ ದಾಜಯ ಮಧ್ಯದಲ್ಲಿ ದೇವರ ಸಂಹನ್ಯಾಲಗಳನ್ನು ಸಿಯಂತ್ರಾದಲ್ಲಿ ತೆಗೆದುಕೊಳ್ಳುವುದು ಮತ್ತು “ಆತನ್” ಮೇಲೆ ವೈಲಿಯ ಎಸೆಯುವ ಯಾವುದನ್ನೇ ಆಗಾ ಮುಷ್ಟಿಂಥ ಆಜಲವಾದ ಪರಿಹಾರವನ್ನು ಅಪ್ಯತ್ರಿ ಮಾಡುವುದು ಆಗಿದೆ.⁴⁶

ಕೈಸ್ತರು “ನಂಜಕೆಯೆಂಬ ಗುರಾಣಿಯನ್ನು” ಕೆಡುಕನ್ ಅಗ್ನಿ ಭಾಣಗಳನ್ನೇಲ್ಲಾ ಅಲನುವುದಕ್ಕೆ ಶತ್ತರಾಗಿವುದಕ್ಕೆ ಬಳಸುತ್ತಾರೆ. “ಅಗ್ನಿ ಭಾಣಗಳು” ಬಹುಶಃ ಆ “ಭಾಣಗಳು (ಪಾರು)ನಲ್ಲ, ಕವ್ಯರಾಜ ಅಥವಾ ಅದರಂತೆ ಇರುವ ವಸ್ತುಗಳಿಂದ ಎದ್ದಿದವುಗಳು, ಮತ್ತು ಅಪುಗಳನ್ನು ಹೂಡುವ ಮುನ್ನ ಅಪುಗಳಿಗೆ ಬೆಂಕಿಯನ್ನು ಹತ್ತಿನಳಾಗುತ್ತತು.”⁴⁷ ಸ್ವೀಕಿರ ಗುರಾಣಿಯು, ಕಟ್ಟಿಗೆಯಿಂದ ಮಾಡಲ್ಪಟ್ಟಿದ್ದು ಮತ್ತು ಕೆಲನಾಲ ನಿಲಿನಲ್ಲಿ ಮುಖಿಸಿಟ್ಟ ಜಮುದಿಂದ ಒಂದರ ಮೇಲೊಂದರಂತೆ ಇಟ್ಟಿರುವುದು ಆಗಿದ್ದು⁴⁸ ಇವು ವೈಲಿಗಳು “ಅಗ್ನಿಭಾಣದಿಂದ” ಪರಿಹಾರಮಾಲಯಾಗಿ ತಪ್ಪಿಸುವವು ಆಗಿದ್ದವು. ಕೈಸ್ತರು “ನಂಜಕೆಯೆಂಬ ಗುರಾಣಿಯು” ಸ್ವತಾನನ ಎಲ್ಲಾ ಲೀಟಿಯ ನುಷ್ಟಿ ಬೋಧನೆಗಳು, ಹಿಂನೆ, ಶೋಧನೆ, ಕಾರ್ತರ, ಮತ್ತು ಭಯಗಳನ್ನು ಒಳಗೊಂಡ “ಅಗ್ನಿಭಾಣಗಳೆಗೆ” ಎದುರಾಗಿ ನಿಲ್ಲುವದಕ್ಕೆ ನಮ್ಮಧ್ವನಿವಾಗಿತ್ತು.

“ಕೆಡುಕನ್” ಎಂಬ ಪದದಲ್ಲಿ “(ಒಂ)ನ್” ಇದು ರೀಂಕ್ ವೇದಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಭಾಣಾಂತರಪು ಸ್ವಷ್ಟಿಗಾಗಿ ಎಲ್ಲಾ ಕೆಟ್ಟತನಗಳಿಗೆ ಮೂಲನಾದಂಥ, ಕೆಟ್ಟ ಆತ್ಮ ಅಥವಾ ಸ್ವತಾನನ್ನು ಸೂಚಿಸಲು ನಿರೂಪಿಸಿ ಉದಿತ್ತಿಗಳಿಂದ ಆಗಿದೆ. (ಹೊಳಣಿ ಎಫೆನ್ 6:12 ಮತ್ತು ಮತ್ತಾಯ 6:13.) ಸ್ವತಾನನು ಶತ್ತಿಯಿತವಾದ ಅಧಿಪತಿಯಾಗಿದ್ದಾಗೆ ಮತ್ತು ನಿರಂತರವಾಗಿ ಕೈಸ್ತರು ಮೇಲೆ ದಾಜಮಾಡುವವನು ಆಗಿದ್ದಾಗೆ, ಆದರೆ “ನಂಜಕೆಯೆಂಬ ಗುರಾಣಿಯು” ನಮಗೆ ತಪ್ಪಿಸಿಕೊಳ್ಳಲು ಮತ್ತು ಜಯಾಂತರಾಗಲು ನೇರವಾಗುವದು. “ಲೋಕವನ್ನು ಜಿಯನುವಂಥಿದ್ದು ನಮ್ಮ ನಂಜಕೆಯೇ” ಎಂದು ಯೋಹಾನನು ಹೇಳುತ್ತಾನೆ (ಯೋಹಾನ 5:4).

ಅವರ ಕಾಲದಲ್ಲಿನ ದೇವರ ಜನರ ನಂಜಕೆಯ ಮೇಲೆ ಹೊಲನ ಒತ್ತಿಹೇಳಿವಿಕೆಯು, ಇಜ್ಞಾಯ 11:33, 34ರಲ್ಲಿ ವರ್ಣಿಸಿದಂಥಿದ್ದೇ ಆಗಿದೆ:

ನಂಜಕೆಯ ಮೂಲಕ ಅವರು ರಾಜ್ಯಗಳನ್ನು ನಾಶಿಸಿನಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ನಾನಗಳನ್ನು ಹಡಗೆಂದರು; ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಅಲಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿಬಂಧರಾಗಿದ್ದ ಬಲಷ್ಠರಾದರು; ಯಾದ್ವಿಗಳ ಪರಾಕ್ರಮಾಂಗಳಾದರು; ಹರರ ದಂಡಗಳನ್ನು ಓಡಿಸಿಜಟ್ಟರು.

ಹೆಜ್ಜಿನ ನಮಯದಲ್ಲಿ, ನಮಯನವಾದ ವಿಜಯಗಳು ನಡೆದವು ಮತ್ತು ಜಯನಲ್ಪಟ್ಟವು.

ವರ್ಜನ 17. ಮುಂದಿನ ಹೆಜ್ಜೆಯನ್ನು ಇಡುವುದು ಇದಲ್ಲದೆ ರಕ್ಷಣೆಯೆಂಬ ಶಿರಸ್ತುಣವನ್ನು ಇಟ್ಟುಕೊಂಡು ಕೈಸ್ತೀಯ ಆಯುಧವನ್ನು ಧರಿಸುವೆಡೆ ಆಗಿದೆ. ತರುಗಿ ಈ ಪದಗಳು ಯೊಂದಾಯ 59:17ರಲ್ಲಿ ವಾಯಾಸ್ತವಿನಲ್ಪಟ್ಟಿದ್ದು ಆಗಿದೆ. ರೋಮನ್ 10:9 ಸ್ವೀಕಿರ ಶಿರಸ್ತುಣವು ಅವರ ತಲೆಯನ್ನು ವೈಲಿಯ ಹೊಡಿತದಿಂದ ತಪ್ಪಿಸಿಕೊಳ್ಳಲು ಇಲನುವುದಾಗಿತ್ತು. ಅತಿಒಳ್ಳೆಯದೆಂದರೆ, ಇವು ಗಾಜಾಲಮಾಡುವವರೂ ಇವುಗಳಾಗಿದ್ದು; ಕೆಟ್ಟದ್ದಾಗಿರುವವುಗಳಲ್ಲಿ ಇವುಗಳು ಅವಾಯಿಕಾಲಯೂ ಆಗಿರಬಲ್ಲವು. ಕೈಸ್ತನಿಗೆ ತನ್ನ ಮನಸ್ಸನ್ನು ಈ ಸಂಶಯವೆಂಬ ಬಿಧ್ಯಂಸಕಗೆ ಹೊಡಿತಗಳಿಂದ ಸಂರಕ್ಷಿಸಿಕೊಳ್ಳುವ ಅವಶ್ಯಕತೆಯು ಇದೆ ಮತ್ತು ವೈಲಿಯ ಬಳಿಸಬಹುದಾದ ನಿರಾಶೆಯ ಮೂಲಕ ಆತನು ಗಾಜಾಲಗೊಳಿಸುತ್ತಾನೆ ಅಥವಾ ಅತ್ಯೇಕ ಮರಣಕ್ಕೆ ಕಾರಣವನ್ನು ಕಂಡಾ ಮಾಡುತ್ತಾನೆ “ಇಟ್ಟುಕೊಂಡೆ” (dechomai) ಇದು “ಅದೇ ನಮಯದಲ್ಲಿ ಹುರಿರಂಭವಾಗಲೇಬೇಕಾದೆ”⁴⁹ ಬಿಧೇಯತೆಗೆ ಕರೆಕೊಡುವ ಆಜ್ಞೆಯನ್ನು

ହୁଅଇନୁପୁରୁଦାଗିଦେ. ମୁଧ୍ୟହତପୁ ଒ଠିଥିଲେ କଣ୍ଠ ମେଲେ ଅଧିଚା କନଗେ ନଂବିଲେ ଫିଲ୍ଡିକିରିବି “ବିଷୟପାଶ୍ଵୀ ତୁମିନିଧିନୁପୁରୁଦାଗିଦେ.”⁵⁰ ଅନ୍ତର୍ମୁଦ୍ଦିମ ମାତିନାଲ୍ଲ କୈନ୍ତର ପ୍ରତିକରିତ ରକ୍ଷଣାଗି, ଅନ୍ତର୍ମୁଦ୍ଦିନିଧିନିଧିନୁପୁରୁଦାଗିଦେ କୌତୁଳ୍ୟପୂର୍ବିଧାଦ୍ୱାନ୍ତ ହେଉଥିଲା ବିଦେଶ ନାର ଆତମ କୁମାରପାଶ୍ଵୀ ତେବେଦୁରକ୍ଷଣାକୁଳିବେଳୁ. କୌତୁଳ୍ୟପୂର୍ବିଧାଦ୍ୱାନ୍ତ ରକ୍ଷଣାଯାଗିଦେ ମୁକ୍ତ ଅଦୁ ଦେବର କୁହାଯେ ପରଦିନଟି କୌତୁଳ୍ୟପୁରୁଦାଗିଦେ.

“ರಕ್ಷಣೆ,” ಎಫೆನೆದವರ ತನ್ನತ ಸರ್ವಸ್ವವೇ ಆಗಿತ್ತು. ಅವರ ರಕ್ಷಣೆಯು ದೇವರ ಮದ್ಯವರ್ತಿಯಂದ, ಕ್ರಿಸ್ತನ ಮರಣ, ಮತ್ತು ಎಫೆನೆದವರ ಒಟ್ಟಿಕ್ಕೆಳಬ್ಬಿಕೆಯ ಹಿಂದೆ ಕಾಣಿಸಿಕೊಂಡಿತ್ತು (ನೋಡಿಲ 2:1-22). ಇದು ವರ್ತಮಾನದಲ್ಲಿ ಮುಂದುವರೆದಿದ್ದ ಅದೇ ನಮಯದಲ್ಲಿ “ದೇವಜನರು” ಮತ್ತು “ಯೇಸುಕ್ರಿಸ್ತನಲ್ಲಿ ನಂಜಗನ್ತುರು” ಆಗಿರುತ್ತಾರೆ (1:1). ಅವರು “ತೇರ ಕ್ರಿಸ್ತನಲ್ಲಿದ್ದು” (2:13), “ದೇವಜನರೊಂದಿಗೆ ಒಂದೇ ನಂಭಾನದವರಲ್ಲ ದೇವರ ಮನೆಯಿರ ಆಗಿದ್ದಾರೆ” (2:19). ಈ ರಕ್ಷಣೆಯು ಭವಿಷ್ಯದ ಬಿಂದುಗಳನ್ನು ಹೊಂದಿದೆ. ಹೊಲಿಸು ಧೇಸಲೊನಿಯನ್ನಿಲಗೆ “ರಕ್ಷಣೆ ನೀಡಿಯೆಂಬ ಬಿರಸ್ತುಳಾವನ್ನು” ಅವರು ಧರಿಸಿಕೊಳ್ಳಬೇಕೆಂದು ಹೇಳಿದನು (1 ಧೇಸಲೊನಿಕ 5:8). ಹರಲೊಂದದಲ್ಲಿ ಅಂತಹ ರಕ್ಷಣೆಯು ಇನ್ನೂ ಭವಿಷ್ಯದಲ್ಲದೆ, ಇದು ಕೈನ್ಯಲಿಗೇಂಧರ ನಿಲಾಂಕೆ ಇಡುವವು ಆಗಿದೆ.

ଭୁବନେଶ୍ୱର କାଳଦ ରକ୍ଷଣୀୟ ଅଂଶଗତ ଏହିନେଦରୀ ଦେବଲିଙ୍ଗ ପଦେଦିଷ୍ଟ ଅପର ମୁନପଞ୍ଚ ତହ୍ରୀଦ ଯୋଜନାବିକେଣ୍ଠିଂଦ ରକ୍ଷଣୀୟ ଆଗିଦେ । ଅପର କିମ୍ବା ରକ୍ଷଣୀୟଙ୍କୁଦ୍ଵାରା, ପରମାନନ୍ଦଙ୍କ ଅପର ରକ୍ଷଣୀୟଙ୍କୁତ୍ତିଦ୍ଵାରା ମୁକ୍ତ ଅନିତ୍ୟମଧ୍ୟରୀ ଅପର ପରିଲୋକର ରକ୍ଷଣୀୟଙ୍କୁଦ୍ଵାରା ଏବଂବୁଦ୍ଧ ଅପରିଗେ ବଜାଇଥିଲେ । କେ ଏହିତରେ ଯୁଦ୍ଧର ତୈଳିକିର କୈନ୍ତନ ତଳୀଯ ରକ୍ଷଣୀୟ ଶିରନ୍ତୁଳପେଂବତେ ଜିତିଥାଗିଦେ ।

‘‘ಕೈಸ್ತ ನವಾಗಂ ಕವಚದಲ್ಲಿರುವ ಒಂದೇ ರಕ್ಷಣಾ ಅನ್ತಪೆಂದರೆ ಜಬಿತ್ತಾನ್ನು ಹೊಡುವ ದೇವರ ವಾರ್ತೆಯನ್ನು ಹಿಡಿಯುವದು. “ಕತ್ತಿ” ಇದು *machaira* ಭಾಷಾಂತರವಾಗಿದ್ದು, ರೋಮನ್‌ ಸ್ಯೇಸಿಕಲಿಂದ ಬಳಸಲ್ಪಡುತ್ತಿದ್ದಂತೆ ಜೂಹಾದ ಜಿಕ್ಕದಾದ ಕತ್ತಿಯಾಗಿದ್ದು, ಅತನೆ “ಉದ್ದನೆಯ ಮತ್ತು ಅಗಲಾದ ಕತ್ತಿಯ” ಎದುಲಿಗೆ ಇಲನುವಂಥದ್ದು ಆಗಿದೆ.⁵¹ ಜಿಕ್ಕ ಕತ್ತಿಯ ವೇಗದಿಂದ ಇಲಯುವದಕ್ಕಾಗಿ ಮತ್ತು ವೈಲಾಗಳ ಹೊಡಿನವನ್ನು ನಿವಾರಿಸುವದಕ್ಕಾಗಿ ಇತ್ತು. ಕೈಸ್ತಿಯ ಸ್ಯೇಸಿಕನು ಕೇವಲ ತನ್ನ ನೆಲದಲ್ಲ ನಿಂತುಕೊಂಡು ತನ್ನ ಪ್ರದೇಶವನ್ನು ನಿಯಂತ್ರಿಸುವದಿಲ್ಲ, ಆದರೆ “ಅತ್ಯಾನ ಕತ್ತಿಯ ಆದಂಥ ದೇವರ ವಾರ್ತೆ” ಎಂದು ಬಳಸುವ ಮೂಲಕ ಕೈಸ್ತಿನಿಗೆನುರ ಪ್ರವರ್ತನಾಗಿರಬೇಕು ಎಂದು ಹೊಲನು ಹೇಳುತ್ತಾನೆ.

నువాతేయు “నట్టెద నందేలచారిదె” (1:13) మత్తు “శాంతియ నువాతే యాగిదె” (6:15). ప్రతియోందు దొఱకచన్ను హొరకాకుపదల్ల మత్తు దేపర వైలి యన్ను పలాయిన మాడినుపల్ల స్క్రిప్టు నమథించారిదె. ఈ స్క్రిప్టు దేచరోందిన

ನತ್ಯದ ಬಗೆಗೆ ತರುವುದಾಗಿದ್ದು. ಇತರರೊಂದಿಗಿನ ಶಾಂತಿ, ಮತ್ತು ಕೈಸ್ತನ ಕೃದಯದೊಳಗಿನ ಶಾಂತಿಯು ಆಗಿದೆ (2:13-18). ನತ್ಯಪು ಜಗತ್ತಿನಲ್ಲಿ ಕೈಸ್ತನ ಸ್ನೇಹಿಕರಾದಂಥರು ತೀಸ್ತನ ಹೆಸರಲ್ಲಿ ಮುಂದಕ್ಕೆ ಹೋಗಲು, ಯಿದ್ದವನ್ನು ಜಯಿಸಲು ಮತ್ತು ದಾಸ್ಯದಲ್ಲಿರುವವರನ್ನು ಇಡುಗಾಗೆ ಮಾಡುವ ದೇವರ ಉದ್ದೇಶವನ್ನು ಪ್ರಗತಿಯಲ್ಲಿ ಇಲಿಸುವುದಾಗಿದೆ.

ಜಿನ್ನತ: “ಷ್ರಾಧಾಸಿರಿ ಮತ್ತು ಎಜ್ಜರಾಗಿರಿ” (6:18-20)

¹⁸ನಿಂತು ಹಬಿತ್ತಾಕೈಸ್ತೀಲಿತರಾಗಿ ಎಲ್ಲಾ ನಮಯಗಳಲ್ಲಿ ನಕ್ಕಲಿಭಿಧಿದಾದ ಷ್ರಾಧನೆಯಂದಲೂ ಬಿಜ್ಞಾಹನೆಯಂದಲೂ ದೇವರನ್ನು ಜ್ಞಾಧಾಸಿಲಿ. ಇದರಲ್ಲಿ ಹೂಣಿಸ್ಟಿರಜಿತ್ತರಾಗಿದ್ದು ದೇವಜನರೆಲ್ಲರ ಬಿಷಯದಲ್ಲಿ ಬಿಜ್ಞಾಹನೆಮಾಡುತ್ತೂ ಎಜ್ಜರವಾಗಿಲ್ಲ. ¹⁹ನನಗೋಣಸ್ತ್ರ ನೆಕ ಜ್ಞಾಧಾನೆ ಮಾಡಿಲ. ನಾನು ಖಾಯ ತೆರೆಯಿವಾಗ ತ್ವಾವ್ ಕಾಲದಲ್ಲಿ ಗುತ್ತಮಾರಿದ್ದ ಸುವಾತಾರ ನತ್ಯಾರ್ಥವನ್ನು ಭಯಿಬಿಲ್ಲದೆ ತಿಜಂತುವದಕ್ಕೆ ಬೀಳಾದ ಮಾತನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಜ್ಞಾಧಾಸಿಲಿ. ²⁰ಅ ನತ್ಯಾರ್ಥದ ಸಿಬಿತ್ತುವೇ ರಾಯಭಾಲಯಾದ ನಾನು ಬೀಡಿಯಲ್ಲ ಇಡ್ಡಿದ್ದೆನಲ್ಲಾ. ಅದರ ಬಿಷಯದಲ್ಲಿ ಧೀಯುವಾಗಿ ಮಾತಾಡುವ ಹಂಗಿನಲ್ಲಿದ್ದೆನೆ: ಹಾಗೆಯೇ ನಾನು ಮಾತಾಡಬೇಕೆಂದು ನನಗೋಣಸ್ತ್ರ ಬೀಡಿಕೊಳ್ಳಲಿ.

ವರ್ಜನ 18. ಹೂಧಾನೆಯು ಕೈಸ್ತಿಯ ಆಯಧಗಳ ಅಂತಿಮ ಭಾಗ ಎಂದು ಕೆಲ ವ್ಯಾಳ್ಯಾಗ್ರಿಕಾರರು ನಂಬುವವರಾದರೆ. ವರ್ಜನ 17ರಳ್ಳಿ ಹೌಲನು ಸ್ನೇಹಿವನ್ನು ಬಿಂಬಿಲ್ಲದೆ ಹಿಂತಿ ಹೇಳುವವು ಆಗಿವೆ ಎಂದು ಇನ್ನಿತರರು ನಂಬುತ್ತಾರೆ. ಯಾವದು ಸ್ವೀಕೃತವಾಗಿದೆ ಎಂದಲ್ಲದೆ, ಹೂಜಿನ ಸ್ನೇಹಿಕನು ಯಾವುದೇ ತೆರೆದ ವ್ಯವಹಾರಿಲ್ಲದೆ ಮತ್ತು ಆತನನ್ನು ಬೀಂಬಿಲುವುದರ ಜೊತೆ ಬೀಂಬಿಲುವ ಪಟ್ಟಿಗಳ ಜೊತೆ ಇಲ್ಲದೆ ಜೀಬಿ ಸುತ್ತಿರಿತಲ್ಲ ಎಂದು ಎಲ್ಲರೂ ಆತನಿಗೆ ಅವಶ್ಯವಾದ ನಾಮಕ್ಕೂ ಒದಗಿಸದೆ ಹೊಳೆದರೆ ಆತನು ಯಶಸ್ವಿಯಾಗಲಾರನು.

“ಹೂಧಾನು” ಮತ್ತು “ಎಜ್ಜರವಾಗಿರು” ಎಂದು ಭಾಷಾಂತರವಾದ ಕೃದಂತಗಳು ಆರಂಭದ ಹೌಲನ ಸ್ನೇಹಿಕನ ಆಯಧಗಳ ಬಿವರಣೆಯಾದ “ದೃಢವಾಗಿ ಸಿಲ್ಲುವದು” ಎಂಬುದಕ್ಕೆ ನಂಬಂಧಿಸುವದು ಆಗಿದೆ. ಅತ್ಯೇಕ ಯಿದ್ದಿಲ್ಲ ಕೈಸ್ತಿಯ ಹೊಳೆಬಾಟಗಾರಸಿಗೆ, ಬಿಷಯಕಾರ್ಯ ದೇವರ ಅತ್ಯೇಕ ನಹಾಯವು ಅವಶ್ಯವಾಗಿದೆ. ಅವರು “ದೇವರ ಸವಾರ ಯಧಗಳನ್ನು ಧರಿಸಿದಂತೆಯೇ” (6:13), ಕೈಸ್ತರು ಹೂಧಾನೆಯ ಮೂಲಕ ಲಭ್ಯಿಸುವ ದೇವರ ಶಕ್ತಿಯ ಮೇಲಿ ಆತಕೊಳ್ಳುವದು ನಹ ಬೇಕಿಬೇಕು.

ಹೌಲನು ಹೂಧಾನೆಗೊಣಸ್ತ್ರ ಎರಡು ಹದಗಳನ್ನು ಬಳಸಿದ್ದಾನೆ. ಹೊಡಲನೆಯಾದ *proseuchē* ಆಗಿದ್ದು “ಹೂಧಾನೆಗೊಣಸ್ತ್ರ” ತನ್ನೇಲ್ಲ ಲಿತೆಯಲ್ಲ, ದೇವರೊಡನೆ ಮಾತನಾಡುವದು, ಹೈತ್ರಾತ ನಲ್ಲಿಸುವದು, ಬಿಜ್ಞಾಹನೆಗಳನ್ನು ಮಾಡುವದನ್ನು ಬಳಸಿಗೊಂಡು ನಾಮಾನ್ಯವಾದ ಹದವಾಗಿದೆ. ಎರಡನೆಯು *deesis* ಆಗಿದ್ದ ಅನ್ತುಕೆ ಎಂಬಭಾವನ್ನು ಹೊಂದಿದ್ದ “ಸಿದ್ಧಿಷ್ಪವಾದ ಪ್ರಯೋಜಕೊಣಸ್ತ್ರ ಬಿನಂತಿ” ಎಂದಾಗಿದೆ.⁵⁴ ಹೌಲನು ಎರಡು ಹದಗಳನ್ನು ಹೂಧಾನೆ ಎಲ್ಲಾ ನಮಯಗಳಲ್ಲಿ ಅವಶ್ಯಿಸಿದೆ ಎಂಬ ಬಿಜಾರವನ್ನು ನೂಜಿಸುವುದಕ್ಕೆ ಬಳಸಿದ್ದಾನೆ.⁵⁵ ಹೂಧಾನೆಯ ತೀಸ್ತಿಯ ಅರ್ಥವು ದೇವರ ಶಕ್ತಿ ಮತ್ತು ನಾಮಕ್ಕೂವನ್ನು ಸಜ್ಜಿಂಬಾಗಿ ಇಡುವದಕ್ಕಾಗಿ ಬೀಡಿಕೊಳ್ಳುವದಾಗಿದೆ (1:15-23; 2:14-21).

ಅತ್ಯೇಕಲ್ಲ ಎಂಬುದು ಹಬಿತ್ತಾಕೈಸ್ತನನ್ನು ನೂಜಿಸುವುದಾಗಿದೆ. ಯಾದಾನು ತನ್ನ ಓದುಗಳಿಗೆ “ಹಬಿತ್ತಾಕೈಸ್ತ ತೀಲಿತರಾಗಿ ಹೂಧಾನೆಮಾಡುತ್ತೂ” ಇರಬೇಕು ಎಂದು ಹೇಳುವಾಗ ಯಾದಾನು ನಿಧಿಷ್ಪನಾಗಿದ್ದನು (ಯಾದ 20). ಎಫೆನದವರಿಗೆ ಬರೆದ ಪ್ರತಿಕೆಯುದ್ದಕ್ಕೂ ಹೌಲನು ಹಲಿಶುದ್ಧಾತ್ಮನ ಬಗೆಗೆ ಮಾತನಾಡುತ್ತಾನೆ. ಅವರು ಅತ್ಯನಿಂದ ಮುದ್ರಿಸಲ್ಪಟ್ಟವರು, ಅತ್ಯನ್

మూలక దేవరేడేగిన మాగ్సచాగిద్దు, ఆత్మన మూలక దేవర వాసినువ న్యాషచాగి, ఆత్మనింద బలహోందిదపరఱ, ఆత్మనస్ను దుఃఖపడినదపరఱ, మత్త ఆత్మనింద తుంబల్పుపరఱ ఆగిరుత్తారే (1:13; 2:18, 22; 3:16; 4:30; 5:18). ఆతను జత్తద కొనెయి క్షేర్త్మే బందాగ, హోలను ఎఫేసపచలగి “జబిత్తు స్తోలితరాగి ... శ్రాధిసిలి” ఎందు కేంటుత్తానె.

ఆత్మను కైస్తర శ్రూధణనేయిల్ల ఆజవాగి ఒజగోండిరుత్తానే. దేవర ఆత్మను అవర హదయదల్ల ప్రచేణిసి, అవరన్ను అప్పు! తందెయే! ఎందు కూగలు నమథరన్నాగినుత్తానే (రోమాపుర 8:15; గలాయ్ 4:6). ఆత్మను కైస్తలిగే మధ్యస్థగారనన్నాగిరుత్తానే యాకెందరే అవర దొబంల్యద కారణదింద మత్త కేంగే శ్రాధిసబీలు ఎందు తిజయద కారణదిందలే. రోమాపుర 8 కైస్తర దొబంల్యద మత్త నరాంగద బగ్గె మాతనాడుపుదాగిదే. నంకటదల్ల హలపుబాల, శ్రూధణనేగళు మాతుగళల్ల అబిభ్రాచినుపుదిల్ల. దేవర మక్కళు కేంచల “దేవరే, నమగే నహాయిను!” ఎందు మాత్ర కూగబుదు. ఈ నరాంగగళు లుధ్లినుపుదచే బలు ఆజవాదాగ, ఆత్మను మధ్యస్థగారనన్నాగిత్తానే; అల్ల ఆతను దేవర ముంద కైస్తర పరవాగి వాదినువచనాగి సిల్లుత్తానే. దేవరు ఆత్మన మధ్యస్థగాలకేయ మూలక మాతనాడండే ఇరువ శ్రాధణనేయన్ను అహాధణమాడికొళ్ళలారను. “ఆత్మదల్ల” శ్రాధినువదు వాక్యద మూలక ఆత్మను ప్రతిషణువ శ్రాధణనేయ బగే అలయువదు మత్త శ్రాధణనేయ అభ్యాసదల్ల ఆత్మన నాధనవన్ను గురుతిసువదు ఆగిదే.

నామాన్యవాగి, సిరంతరవాద శ్రాధణనేగే జోకేయాగి, దేవజనరేల్లర అపశ్యకేయ బగే ఎజ్జరదింద ఇరబీఁక మత్త యావాగలు అవరగోణ్టర బిఛ్చాజనే (*deesis*) మాడుత్తా ఇరువపరాగిరబీలు. శ్రూణస్థిరజ్త్తురాగిద్దు ... ఎజ్జరచాగిల్ల ఎంబుదు *agrupneō* మత్త *proskarteresis* ఎందు భాణాంతరవాగిద్దు ఇదర అధావు గమన కోడువదు, మత్త ఒందు నంగతిగే సిరంతరవాద లక్ష్మవన్ను కోడువదు ఎందాగిదే.⁵⁶ ఈ ప్రతిరందల్ల “సిరంతరవాద లక్ష్మకోడుబికేయ” దేవజనలగోణ్టర శ్రాధినుపుదకై కోడువుదాగిదే.

పజ్సన 19. ఇదర నంంతర హోలను వ్యేయక్కిత బినంతియన్ను మాడికొళ్ళత్తానే ఎఫేసదపరు తమగాగి, దేవజనరేల్లలగాగి మత్త ఆతసిగోణ్టర శ్రాధిసబీలు ఎంబుదు హోలన ఇజ్జేయాగిత్తు. అవర శ్రాధణనేగళు ఆతసిగోణ్టర మాతనాడువదక్కు కేడాడల ఎందు అపు శ్రాధిసబీలెందు ఆతను బయసిదను. హోలను బయసిద “భయబిల్లదే” ఎంబుదు *parrēsia*దర భాణాంతరవాగిద్దు ఇదు మాతినల్ల “దాక్షిణ్యబిల్లదపరఱ, ముక్కుమనస్తరఱ, అధవా సిదాంక్షిణ్యపుళ్ళపరఱ” ఎంబంంచే ఇదే.⁵⁷ “భచిల్లదే” ఇరువదు “నాజికేఇడాగువదు” ఎంబుదచే వ్యత్యాసవాగి సిల్లుపుదాగిదే⁵⁸ (ఫిఅప్పి 1:20). బాయతేరేయచాగ ఎంబుదు నక్కయేదియ బివరజేయాగిద్దు దేవర వాక్యద లుద్యోణిసుబికేయ ఆగిదే (సేండిల ఎకెబియ 3:27; 33:22; దానియేల 10:16).

పజ్సన 20. హోలను బీఇయల్ల ఇద్దానే; అదు ఆతను సేరేయాకాగిద్దానేందు ఆగిదే (సేండిల 3:1; 4:1; అప్పోన్తులర క్షుత్యగళ 28:20; 2 తిమోథే 1:16). అదే నమయదల్ల, తాను రాయబాల (*presbeuō*), ఎందు ఆతను హేఇద్దు, ఈ పదపు 2 కోలంథ 5:20రల్లయూ నక బజనల్యిద్దె. ఒబ్బ రాయబాలయు, బిధేశియ నేలదల్ల తన్న నరకారద త్రతిసిధియాగిద్దపనాగిద్దపను, తన్న నరకారద బగే

ಅಧಿಕಾರದಿಂದ ಮಾತನಾಡುವವನ್ನು, ಮತ್ತು ತನ್ನ ಸರಕಾರದ ಮಯಾದೆಗಾಗಿ ಇರುವವನ ಕೈಗಳ ಆಗಿವೆ. ಅದಲ್ಲದೇ ಅತನು ಮನೆಯಂದ ದಾರಬಿಡ್ವವನು ಆಗಿರುತ್ತಾನೆ. ಈ ಎಲ್ಲ ಲೀಟೆಯಲ್ಲ, ಹೊಲನು ನಂತರೋಟ ಹೊನ ಒಂಬಡಿಕೆಯ ಜಗತ್ತಿಗೆ ಪರಿಶೋಽದ ರಾಯಭಾಲಯಾಗಿದ್ದಾನೆ. ತನ್ನ ನಾಗರಿಕತ್ವವು ಇನ್ನೊಂದು ಜಗತ್ತಿನದು ಎಂದು ಅತನು ಅಲಂಕರಿಸಿದ್ದನು (ನೋಡಿಲ ಫಿಳಿಪ್ 3:20, 21) ಮತ್ತು ಈ ಜಗತ್ತಿನಲ್ಲ ಪ್ರತಿಸಿಧಿಸಲು ಕ್ರಿಸ್ತನಿಂದ ಅಲನಲ್ಪಣವನು ಆಗಿದ್ದನು (ನೋಡಿಲ ಅಂತ್ಯಾಸ್ತಲರ ಕೃತ್ಯಾಗಳ 26:15-18). ಕ್ರಿಸ್ತನ ರಾಯಭಾಲಯಾದಂತಹ ಅತನು ಕ್ರಿಸ್ತನ ಎಲ್ಲ ಅಧಿಕಾರದಿಂದ ಮಾತನಾಡುತ್ತಿದ್ದನು (ನೋಡಿಲ 1 ಹೊಲಿಂಥ 14:37) ಮತ್ತು ಕ್ರಿಸ್ತನ ಗೌರವವು ತನ್ನ ಕೈಯಲ್ಲಿದೆ ಎಂದು ಅತನು ಅಂತಿಮದಿಂದ (ನೋಡಿಲ ಫಿಳಿಪ್ 3:12-21). “ಬೇಡಿಗಳಲ್ಲ ಇದ್ದ ರಾಯಭಾಲ”ಯಾಗಿದ್ದ ಹೊಲನ ಮೇಲೆ ವ್ಯಾಖ್ಯಾನಿಸುತ್ತಾ ಅಂತನ್ ಈ ಲೀಟ ಗಮನಿಸಿದ್ದಾರೆ.

ಬೇಡಿಯಲ್ಲಿದ್ದ ರಾಯಭಾಲಯ ಬಗೆಗಿನ ಮಾತುಗಳ ವಿರೋಧಾಭಾನ ಅಲಂಕಾರದ ಉಪಯೋಗವಾಗಿದೆ. ನಾಮಾಸ್ಯಾಗಿ, ರಾಯಭಾಲಯ ತಂತ್ರಗಾಳಿಕದ ರಕ್ಷಣೆಯನ್ನು ಹೊಂದಿರುತ್ತಾನೆ ಮತ್ತು ತನ್ನನ್ನು ಕಳಿಕಿಸಿದಾಕಿಸಿದ ಸೆರೆಯಾಳಾಗಿರುವದಲ್ಲಿ, ಆದರೆ ಸೆರೆಯ ಬೇಡಿಯ ಈಗ ಸುವಾತೆಯನ್ನು ಪ್ರತಿಸಿಧಿಸುವ, ಸಂಕಂಪಣದುವ ಅಂತ್ಯಾಸ್ತಲನ ಗುರುತಾಗಿ ಈಗ ಇದು ಯೋಗ್ಯವಾದ ಲಾಂಜನಪಾಗಿದೆ.⁵⁹

ಎಫೆನದ ಸಭೆಯ ಜ್ಞಾನದಲ್ಲಿ ನಡೆಯುವದು ಆಗಿತ್ತು (5:15-6:20). ಇದು ಜಾಗರೂಕವಾಗಿ ಜಾಳಿಸುವದಲಿಂದ (5:15-21), ಸಂಬಂಧಗಳನ್ನು ಗೌರವಿಸುವದರ ಮಾಲಕ (5:22-6:9), ಮತ್ತು ಕರ್ತವ್ಯನಲ್ಲಿ ಬಲವಾಗಿ ಉಳಿಸುತ್ತೇವ ಮಾಲಕ (6:10-20) ಮಾಡಲ್ಪಟ್ಟಿದ್ದಾಗಿದೆ. ಕರ್ತವ್ಯನಲ್ಲಿ ಬಲವಾಗಿ ಉಳಿಯುವದಕ್ಕೆ “ದೇವರ ಸವಾರಾಯಿದ್ದಾಗಳು” (6:10-17) ಮತ್ತು ತವಕದ ಶ್ವಾಫಣೆ (6:18-20) ಅವಶ್ಯವಾಗಿದೆ. ಜ್ಞಾನದಲ್ಲಿ ನಡೆಯುವ ಅಂತಿಮವಾದ ನೂಜಿನೆಯನ್ನು ಅನುಸಂಧಾನಿಸುತ್ತಾ ಹೊಲನು ತನ್ನ ಅಂತ್ಯಾಸ್ತಿತವಾದವನ್ನು ಬರೆಯಲು ಸಿದ್ಧನಾಗುತ್ತಿದ್ದಾನೆ.

ಹೆಚ್ಚಿನ ಅಧ್ಯಾನತಾಗ್ರಿ:

ದಾನತ್ವ

ದೇವಲಿಂದ ಇಲನಲ್ಪಟ್ಟ ಒಡೆಯ ಮತ್ತು ದಾಸರ ಸಮಾನ ಸ್ಥಿತಿಯನ್ನು ಗಲಾತ್ಯ 3:28ರಲ್ಲಿ ಇದ್ದು, ದಾಸರು ಕ್ರಿಸ್ತೀಯ ಸಮುದಾಯದಲ್ಲ ಹೊನ ನ್ನಾನವನ್ನು ಹೊಂದಿದ್ದಾರೆಂಬುದನ್ನು ಸೂಜಿಸುವುದಾಗಿದೆ. ಕ್ರಿಸ್ತನಲ್ಲ “ದಾಸನಾಗಳ ಅಥವಾ ಸ್ವತಂತ್ರನಾಗಳ ಇಲ್ಲ” ಎಂದು ಹೊಲನು ಹೇಳುತ್ತಾನೆ. ಈ ಹೇಳಕೆಯು ದಾಸರನ್ನು ಜಡುಗಡೆಯತ್ತ ನಡೆಸುವುದಾಗಿದೆ ಯಾಕೆಂದರೆ, “... ದಾಸರಾಗಳ ಸ್ವತಂತ್ರರಾಗಳ ನಾವೆಲ್ಲರೂ ಒಂದೇ ದೇಹವಾ ಗುಪುದಕಾಗಿ ಒಂದೇ ಆತ್ಮದಲ್ಲ ದೀಕ್ಷಾನ್ನಾನ ಮಾಡಿಸಿಹೊಂಡೆ” (1 ಹೊಲಿಂಥ 12:13). “ಕ್ರಿಸ್ತನು ನಮ್ಮನ್ನು ಸ್ವತಂತ್ರಯಾದಲ್ಲಿಸಬೇಕೆಂದು ನಮಗೆ ಜಡುಗಡೆಮಾಡಿದನು ... ದಾಸತ್ವದ ಸೋಗರದಲ್ಲ ತಿಂಗಿ ಸಿಕ್ಕಿಕೊಳ್ಳಬೇಡಿಲ” (ಗಲಾತ್ಯ 5:1) ಎಂದು ಹೊಲನು ಗಲಾತ್ಯದವರಿಗೆ ಹೇಳ ದಾಗ ತಾವು ತಮ್ಮ ಒಡೆಯಲಿಂದ ಜಡುಗಡೆಯನ್ನು ಹೊಂದಿದೆಪು ಎಂದು ದಾಸರು ಯೋಜಿಸಿರಬಹುದು. ಕ್ರಿಸ್ತೀಯ ಒಡೆಯರು ತಮ್ಮ ತಮ್ಮ ಹೊಸದಾಗಿ ಕಂಡುಕೊಂಡ ಬಿಶ್ವಾಸವನ್ನು ತಮ್ಮ ದಾಸರನ್ನು ಜಡುಗಡೆ ಮಾಡಬೇಕೆಂಬ ಅಥವಾದಿಂದ ವ್ಯಾಖ್ಯಾನಿಸಿಕೊಂಡರು; ಚಾನ್ತವಾಗಿ ಕೆಲವರು ಹಾಗೆಯೇ ಮಾಡಿದರು.

ದಾಸರು ಮತ್ತು ಒಡೆಯರ ಬಿಷಯವಾಗಿ ಕ್ರಿಸ್ತೀಯ ಸಮುದಾಯದಲ್ಲ ಏನು

ನಂಭಬಿನುತ್ತದೆ ಎಂಬುದರಿಳಿ ಒಳನೊಳಪವನ್ನು 1 ಕೆಲಿಂಧ 7:20-22ರಿಂದ ನಕ್ಯವೆಡಿಯ ವಿಧಾರ್ಥಿಗಳ ಪಡೆಯಬಹುದಾಗಿದೆ:

ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಿಳಿದ್ದನೇರೆ ಆ ಸ್ಥಿತಿಯಿಲ್ಲಯೇ ಇರಬೇಕು. ದೇವರು ಕರೆದಾಗ ನಿನು ಮತ್ತೊಬ್ಬನು ದಾಸನಾಗಿದ್ದಿಲ್ಲಯೇ? ಅದಕ್ಕೆ ಜಿಂಟಮಾಡಬೇಕೆ. ಅದರೆ ಜಡಗಡೆ ಹೊಂದುವದಕ್ಕೆ ನಿನ್ನ ಕೈಯಂದಾದರೆ ಸ್ವತಂತ್ರನಾಗುವದೇ ಉತ್ತಮ. ಯಾವನು ಮತ್ತೊಬ್ಬನು ದಾಸನಾಗಿದ್ದ ಕರೆನ ನೇರಗೆ ಕರೆಯಲ್ಪಟ್ಟರವನೋ ಅವನು ಕರೆನ ಮೂಲಕ ಜಡಗಡೆಹಾಂದಿರುವ ಸ್ವತಂತ್ರನು. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದ ಕರೆಯಲ್ಪಟ್ಟರವನೋ ಅವನು ತೀಕ್ಷ್ಣಸಿಗೆ ದಾಸನು.

ಈ ಪರಿಷ್ಠಿದರಿಳಿ, ಹೌಲನು ದಾಸರನ್ನು ಒಳಗೊಂಡು ಎಲ್ಲ ಕೈಸ್ತಲಿಗೆ ಜಾಖಿತದಿಲ್ಲನ ತಮ್ಮ ನ್ಯಾನಕ್ಕೆ ಬಧಿಸಾಗಿರಬೇಕು ಎಂದು ಹೇಳುತ್ತಾನೆ. ತೀಕ್ಷ್ಣನಿಂದ ದಾಸರು ಸ್ವತಂತ್ರ್ಯಾಗಿ ರುವದಲಿಂದಾಗಿ ತಾವು ದಾಸರಾಗಿರುವದಕ್ಕಾಗಿ ಅವರು ಜಿಂಟಮಾಡಬೇಕಿಲ್ಲ. ಕೆಲ ದಾಸರು ತಮ್ಮ ಬಡೆಯಲಿಂದ ಜಡಗಡೆಯನ್ನು ಹೊಂದಿರುತ್ತಾರೆ, ಮತ್ತು ತಮ್ಮ ಸ್ವತಂತ್ರ್ಯವನ್ನು ಒಳ್ಳೆಯಿದಕ್ಕಾಗಿ ಒಳನುವರಾಗಿರುತ್ತಾರೆ. ಇನ್ನೊಂದು ಭಟನೆಯಲ್ಲ, ಅವರು ಇನ್ನೊಂದು ದಾಸರಾಗಿರಿಲ್ಲ ಅಥವಾ ಸ್ವತಂತ್ರ್ಯಾಗಿ ಉಜಿರಿಲ್ಲ, ದಾಸರು ತೀಕ್ಷ್ಣನಿಂದ ಸ್ವತಂತ್ರ್ಯಾಗಿದ್ದಾರೆ ಮತ್ತು ತೀಕ್ಷ್ಣಿಯ ಒಡೆಯೆಡನೆ ತೀಕ್ಷ್ಣ ದಾಸರಾಗಿರ್ದಾರೆ.

ಒಡೆಯ ಮತ್ತು ಅತನ ದಾಸರೂ ಇಬ್ಬರ ಕೈಸ್ತರಾದಾಗ ಅಪ್ರಾವಾದ ನಂಮನ್ಯೆಯು ಉದ್ದೇಶಿಸುವುದಾಗಿದೆ. ಈ ನಂಮನ್ಯೆಗಳ ಹೊಲನು ಫಿಲಮೋನಸಿಗೆ ಬರೆದ ಹತ್ತಿರ್ಜಿಲ್ಲ ಉಲ್ಲೇಖ ನಲ್ಪಟ್ಟಿವೆ. ಫಿಲೋಮೋನನು ಕೊಲನ್ಸೆಯಿಲ್ಲನ ದಾಸರ ಶ್ರೀಮಂತ ಒಡೆಯನಾಗಿದ್ದನು ಮತ್ತು ಅತನ ದಾಸನಾದ ಒನ್ಸೆಸಿಮನು ಅತನ ಕೆಲ ವಸ್ತುಗಳನ್ನು ಕಡ್ಡುಕೊಂಡನು ಮತ್ತು ರೋಮಕ್ಕೆ ಓಡಿಹೊಂದನು ಎಂಬುದು ಇದಲಿಂದ ತಿಖಿಬರುತ್ತದೆ. ಒನ್ಸೆಸಿಮನು ರೋಮದಲ್ಲಿ ಇದ್ದಾಗ ಮನೆಯಲ್ಲ ಬಂಧಿತನಾದ ಹೌಲನ ನಂಹಕರ್ಕೆ ಅತನು ಬಂದಾಗ ಕೈಸ್ತನಾದನು. ಅಗ ಒನ್ಸೆಸಿಮಸಿಗೆ ವಿನು ಮಾಡಬೇಕೆಂಬ ನಂಧಿಗೆತ್ತೆಯು ಎದುರಾಯಿತು. ಅತನು ಫಿಲೋಮೋನನ ಅಧಿನಂದಿಲ್ಲರಬೇಕೆಂಬುದಕ್ಕಾಗಿ ಅತನನ್ನು ಅತನ ಮನಿಗೆ ಕಳುಹಿಸಲ್ಪಡಬೇಕೆಂಬುದು ಅಲ್ಲ ಸ್ವಷ್ಟವಾಯಿತು. ಫಿಲೋಮೋನನು ಕೈಸ್ತನಾಗಿರ್ದಾಗಲೂ ಕೂಡಾ, ಓಡಿಹೊಂದ ದಾಸನೂ ಮತ್ತು ಕಳ್ಳನಿಂದು ಅದ ಅತನನ್ನು ಫಿಲೋಮೋನನ ಬಿಜ ಬಿಜಗೆ ಹಿಂದಕ್ಕೆ ಕಳುಹಿಸುವದು ಬಲುವಾಗಿ ಅಪಾಯಿಕಾಲಯಾದದ್ದಾಗಿತ್ತು. ಒಬ್ಬ ಓಡಿಹೊಂದ ಮತ್ತು ಕಳ್ಳನಾದ ದಾಸನಂತಲ್ಲ ಅದರೆ ಈಗ ಒಬ್ಬ ನಹೋದರನಂತೆ ಒಬ್ಬ ಕೈಸ್ತ ಅಳಿಗಳ ಒಡೆಯಿನು ಹೇಗೆ ಪ್ರತಿಕ್ರಿಯಾಂಬಿಕೆ? ಫಿಲೋಮೋನಸಿಗೆ ಬರೆದ ಹತ್ತಿರ್ಜಿಲ್ಲ ಉತ್ತರಿಸುವುದಾಗಿದೆ.

ಫಿಲೋಮೋನಸಿಗೆ ಬರೆದ ಹತ್ತಿರ್ಜಿಲ್ಲ, ತನ್ನ ಸ್ನೇಹಿತನೆಡನೆ ವ್ಯವಹರಿಸುವ ಹೌಲನ ಮನೋಭಿಜ್ಞಾನವನ್ನು ನಾವು ನೋಡುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ, ತೀಕ್ಷ್ಣಿಯ ಯಜಮಾನ ಮತ್ತು ತೀಕ್ಷ್ಣಿಯ ದಾಸನ ಮಧ್ಯದ ಇರುವಂಥ ನಂಬಿಂಧದ ಒಳಗನ್ನು ನಾವು ಹಡೆಯುತ್ತೇವೆ. ಈ ಕಥೆಯ ಘಾತಾಂಶವು ನಂಮಗೆ ತಿಖಿಯಾದದ್ದಾಗಲೂ ಕೂಡಾ, ಫಿಲೋಮೋನನು ಹೌಲನು ಹೆಣಿದ್ದಕ್ಕಿಂತಲೂ ಹೆಚ್ಚಿನದನ್ನು ಮತ್ತು ವಾಸ್ತವವಾಗಿ ಒನ್ಸೆಸಿಮನು ಕ್ಷಮಿಸಲ್ಪಟ್ಟನು ಮತ್ತು ಸ್ವತಂತ್ರನಾದನು.

ಕೊಲನ್ಸೆ 3:11ರಿಳಿ, ಹೌಲನು ತೀಕ್ಷ್ಣನಿಂದು ಸ್ವತಂತ್ರನು ಮತ್ತು ದಾಸ ಇಖ್ವರಲ್ಲಿ ಯಾವ ಇನ್ನುತ್ತೆಯು ಇಲ್ಲ ಎಂದು ನಜಾಹಿಸಿದನು ಮನೆಯ ಕಾರ್ಯದಲ್ಲ ಒಷ್ಣನಲ್ಪಟ್ಟ ಹಾತುವು ಮಾನ್ಯವೆಂದೆಣಿಸಲ್ಪಡಬೇಕೆಂದು ಅತನು ತೊಂಬಿತ್ತಾ ಬಂದನು. “ಈ ಲೋಕದಲ್ಲಿನ

ಸಿಮ್ಮೆ ಯಜಮಾನಲಿಗೆ ಎಲ್ಲಾ ವಿಷಯಗಳಲ್ಲಿ ಬಿಧೀಯರಾಗಿಲ ಮನುಷ್ಯನನ್ನು ಮೇಜ್ಜಿನುಪವರು ಮಾಡುವ ಶ್ರೀಕಾರ ಸಿಮ್ಮೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ಕರ್ತನಿಗೆ ಭಯಪಡುವರಾಗಿ ನರಕಮನಸ್ಸಿನಿಂದ ಕೆಲಸಮಾಡಿಲ್” ಎಂದು ಆತನು ಹೇಳಿದನು (ಕೊಲನ್ಸೆ 3:22). ಅಂತಹಾಗಿ ಹೊಲನು ಯಜಮಾನಲಿಗೆ “... ಪರಲೋಕದಲ್ಲಿ ಸಿಮಗೂ ಯಜಮಾನನೊಬ್ಬ ಇದ್ದೂನೆಂದು ತಿಳಿದು ಸಿಮ್ಮೆ ದಾನಲಿಗೆ ನಾಗ್ಯಯವಾದದ್ದನ್ನು ಸಲಯಾದದ್ದನ್ನು ಮಾಡಿಲ್” ಎಂದು ಹೇಳಿದನು (ಕೊಲನ್ಸೆ 4:1).

ಮೇಜ್ಜಿನ ಅಧ್ಯಾನತಾಗಿ:

ನಮ್ಮ ವೈರಿ ಸ್ನೇತಾನನ್ (6:11)

ತ್ಯೇತ್ವರ ಅವಶ್ಯಕತೆಯಿಂದರ “ಸ್ನೇತಾನನ ನಂತೆನ್ನೊಂದಾಯಗಳು” ಬಿರುದ್ದ “ದೇವರ ಸಾರ್ಥ ಯಿಧಗಳಿಂದ” “ದೃಢವಾಗಿ ಸಿಲ್ಲುವದು” ಆಗಿದೆ. “ದೆಪ್ಪು” ಇದು *diabolos* ಭಾಷಾಂತರವಾಗಿದ್ದ “ದೊಂಜಗಾರು” ಅಥವಾ “ಸಿಂದನೆಯಿಲ್ಲ ಸಿರತನಾಗಿರುವವನು” ಎಂದು ವ್ಯಾಖ್ಯಾನಿಸುವುದಾಗಿದೆ.⁶⁰ “ದೆಪ್ಪು” ಸ್ನೇತಾನ (ತ್ರುಕಟಣ 20:2), ಇದರ ಪದ ವಿವರಣೆಯ ಅರ್ಥವು *Satan* ಆಗಿದ್ದು, “ವೈಲ್” ಎಂಬ ಅರ್ಥವನ್ನು ಕೊಡುವದಾಗಿದೆ.⁶¹ ಆತನ ಒಬ್ಬನೇ ಕಾರ್ಯ ಮಾಡಲಾರನು; ಆತನು “ದೆಪ್ಪುಗಳ ಅಧಿಕಾರಿ” ಆಗಿದ್ದುನೇ (ಮತ್ತೂಯ 12:24-27; ನೋಡಿಲ 25:41). ಆತನು “ವಾಯುಮಂಡಲದಲ್ಲಿ” ಮತ್ತು “ಅಂಥಕಾರದ ಮೇಲೆಯೂ ಆಕಾಶಮಂಡಲದಲ್ಲಿರುವ ...” ಎಲ್ಲಿದರ ಮೇಲೆ ಆತನು ಅಧಿಕಾರನಡೆನುವವನಾಗಿದ್ದುನೇ (ಎಫೆನ 2:2; 6:12).

ನತ್ಯವೇದವು ಸಿಲರವಾಗಿ ಮೂಲ ಸ್ನೇತಾನನ ಬಗೆಗೆ ಮಾತನಾಡುತ್ತಿಲ್ಲ. ಇದು ಮಾಡಿದಾಗ ಹೇಗೋಽ, ಕೆಲ ಸಮಾರೋಹಗಳನ್ನು ನಾವು ತೆಗೆದುಕೊಳ್ಳುವಂಥ ಮಾಹಿತಗಳನ್ನು ಕೊಡುವಂಥವರ್ಗಗಳು ಆಗಿವೆ. ಆದಾಮ ಮತ್ತು ಹಪ್ಪರು ವಿದೇನ್ ತೊಳಪದಲ್ಲಿ ಇದ್ದಾಗ ಸ್ನೇತಾನನು ಅಲ್ಲಿದ್ದನು (ಆದಿಕಾಂಡ 3:1). ಆದಿಕಾಂಡದಲ್ಲಿ “ಸಹಂದ” ಅಸ್ತಿತ್ವದ ಬಗೆಗಿನ ಯಾವುದೇ ತ್ಯಾಗಿ ವಿವರಣೆಗಳು ತ್ರುಕಟನೆ 20:2ರಲ್ಲ ಉತ್ತರಿಸಲ್ಪಟಿದೆ. ಯೋಹಾನನು ಆಕಾಶಮಂಡಲದಲ್ಲಿನ ಯಿಧದ ಬಗ್ಗೆ ಬರಯುತ್ತು “ಸ್ನೇತಾನನು ದೊಬ್ಬಲಿಟ್ಟನು” ಎಂದು ನಂತರದಲ್ಲಿ ಆತನು ಹೇಳುತ್ತಾನೆ (ನೋಡಿಲ ತ್ರುಕಟಣ 12:7-9, 17). ದೇವರು ಎಲ್ಲವನ್ನು “ಒಕ್ಕೆಯದಾಗಿ” ಸ್ವಾಭಾವಿಕ ಮೇಲೆ (ಆದಿಕಾಂಡ 1:31), ದೂಡಿತ ದೇವದಾತನಾದ ಸ್ನೇತಾನನು ಅಲ್ಲಿದ್ದನು - ಆಗ ಆತನು ಒಂದು ನಾಲ ಒಕ್ಕೆಯವನಾಗಿದ್ದನು ಆದರೆ ಕೆಟ್ಟದ್ದಾಗಿರುವದನ್ನು ಅಲಸಿಕೊಂಡನು ಎಂದು ಕೆಲವರು ಹಲಗಣಿಸುವವರಾಗಿದ್ದಾರೆ.⁶²

ಮೂಲ ಸ್ನೇತಾನನ ಬಗೆಗೆ ಇರುವ ತ್ಯಾಗಿಗೆ ನಾಧ್ಯತೆಯಿರುವ ಲಾತ್ತರವು ಮೂರು ಹಲಗ್ಗೆದರ್ಭಿಗಳಲ್ಲಿ ಸಿಕ್ಕುವುದಾಗಿದೆ.

(1) ಯಶಾಯ 14:12-15 ಮೂಲ ಸ್ನೇತಾನನ್ನು ಸಹಜಿಸುತ್ತದೆಯೇ? ಯಶಾಯನ ತ್ರೀಕಾರ, ಇಂದಂಥ ನಕ್ಷತ್ರವು ದೇವರ ನಾಗ್ಯಯಿತೆಣಣನ್ನು ತನ್ನ ಮೇಲೆ ಹೊಕ್ಕುತ್ತೊಂದಿದ್ದು, ಆತನ ರಾಜ್ಯವು ಎಂದಿಗೂ ನಾಥಿತವಾಗುವದಿಲ್ಲ, ಅದು ಸಿತ್ಯವಾದದ್ದಲ್ಲ, ಮತ್ತು ಆತನು ತಾನೇ ಅನ್ಯೇತಿಕರೆಯನ್ನು ನಾಥಿಸಲು ತ್ಯಾಗಿಸುತ್ತಾನೆ ಆದರೆ ಬಿಂಬಿಸಾಗುತ್ತಾನೆ ಎಂದು ಸಹಜಿಸುವುದಾಗಿದೆ.

ಪಜನ 12ರಲ್ಲಿನ “ಆಹಾ ಲಾದಯ ನಕ್ಷತ್ರವೇ” ಎಂಬ ವಿವರಣೆಯ ಬದಲಾಗಿ KJVಯು “ಲಜಸಿಹರ್” ಎಂದು ಬಳಸಿದ ಕಾರಣದಿಂದ ಇದು ಸ್ನೇತಾನನಿಗೆ ಜನಕ್ಕಿಯವಾದ ಹೆನರಾಯಿತು. ಹೇಗೋಽ ಇಂಥ ವಿವರಣೆಗಳು ನಂತರದ ಬೆಂಬಣಿಗಳು ಆಗಿವೆ. ಕ್ರಮೇಣವಾಗಿ, ತತ್ತ್ವಲ್ಯಾನ ಸಮಯಕ್ಕಿಂತ ಹೊದಲು (ತ್ರಿ.ಶ. ನಾಲ್ಕನೆಯ

ಶತಮಾನದಲ್ಲ) ಯಾರೊಬ್ಬರು ಈ ವೇದಭಾಗದಲ್ಲಿ ಸ್ವತಾನ ಎಂದು ಅನ್ವಯಿಸಿರಿಲ್ಲ.

ಇದು ದೆವ್ಯದ ಆಧಾರವಾಗಿರಿದ್ದರೆ, ಇದು ಯಾರ ಬಗೆಗೆ ಮಾತನಾಡುತ್ತಿದೆ? ಯೆಶಾಯ 14:4ರ ತ್ರಿಕಾರ ದೇವರು ಯೆಶಾಯನಿಗೆ “ಸಿಂಪ್ ಬಾಬೀನ ರಾಜನಿಗೆ ಖಿರ್ಥಿವಾದ ಈ ಪದವನ್ನು ಹೀಗೆ ಒತ್ತಿ ಹೇಳಬೇಕು” ಎಂದು ಹೇಳುತ್ತಾನೆ. ಯೆಶಾಯ ತನ್ನ ಜನಲಿಗೆ “ಬೆಜಲೋನಿನ ಅರನನು ಪ್ರಸ್ತುತದಲ್ಲಿ ಇನ್ನಾಯೀಲ್ ರಾತ್ರಿವನ್ನು ದಬ್ಬಾಜಿಕೆ ಮಾಡುತ್ತಿದ್ದಾಗೆಲೂ, ಅತನ ರಾಜ್ಯವು ಅಶಾಷ್ಟಿವಾದದ್ದು. ಒಂದೇ ನಿತ್ಯವಾದ ದೇವರ ರಾಜ್ಯವು, ಒಂದು ದಿನ ದುಷ್ಟ ರಾತ್ರಿವಾದ ಬೆಜಲೋನನ್ನು ಅಜಹಿಕಾಕುವದು” ಎಂದು ಫೋಣಿನುತ್ತಾನೆ. ಈ ಪರ್ವರೂಪದ ಹಲಿಷ್ಟೇದಪ್ಪ, ಅವರ ಯೋಣ್ಯ ಸಂದರ್ಭದಲ್ಲಿ ಕಂಡುಬಂದಿದ್ದು, ಸ್ವಜಿತೆಯಲ್ಲ ಕಂಡುಬಂದಿದೆಯೇ ಹೊರತು ಸ್ವತಾನನ ಬಗೆಗಾಗಿಲೇ ಅಥವಾ ಅತನ ಮೂಲದ ಬಗೆಗಾಗಿಲ್ಲ ಅಲ್ಲ.

(2) ಇನ್ನೊಂದು ವೇದಭಾಗವು ಲಾಕ 10:18ರಲ್ಲಿ ಅಂಥ ಜರ್ಜೆಯಲ್ಲಿ ಸಿಕ್ಕುಪ್ರದಾರಿದ್ದು ನಿರಂತರವಾಗಿ ಕಂಡುಬಂದಿದೆ. ಯೇನುವು ಎಪ್ಪತ್ತಿರುತ್ತಾನು ಇಜ್ಞಾಬ್ರಹ್ಮಾಂತಿ ಇನ್ನಾಯೀಲ್ ಜನಲಿಗೆ ಬೋಧಿಸಲು ಶರ್ಚಹಿಸಿದನು. ಅತನು ಅವಲಿಗೆ ದೆವ್ಯಗಳನ್ನು ಜಡಿಸುವ ಮತ್ತು ಎಲ್ಲಾ ವಿಷಜಂತುಗಳಿಂದ ಹಾಸಿಯಾಗದಂಥ ಶತ್ಯಿಯನ್ನು ಅವಲಿಗೆ ಕೊಟ್ಟನು. ಅವರು ಮರಿಂದಾಗ, ಈ ಸಿಯೋನದ ಮೇಲೆ ಸಿಜಿತೆವಾದ ಜಯವನ್ನು ಅವರು ಪರದಿಮಾಡಿದರು. ಆ ಸಮಯದಲ್ಲಿ ಯೇನು “ಸ್ವತಾನನು ಸಿಡಿಅನಂತೆ ಆಕಾಶದಿಂದ ಹಾಲಜೀಳವುದನ್ನು ಕಂಡೆವು” ಎಂದು ಉದ್ಘಾಟಿಸಿದನು (ಲಾಕ 10:18).

ಸ್ವತಾನನು ಆಕಾಶದಿಂದ ಜದ್ದದ್ದನ್ನು ನೋಡಿದೆ ಎಂದು ಯೇನು ಹೇಳಿಲ್ಲ. ಅತನು ಸ್ವತಾನನು ಸಿಡಿಅನ ಆಕಾಶದಿಂದ ಹಾಲ ಜೀಳವುದನ್ನು ನೋಡಿದೆನು ಎಂದು ಹೇಳುತ್ತಾನೆ. (“ಪರಲೋಕ” ಮತ್ತು “ಆಕಾಶ” ಎರಡೂ ಪದಗಳು ಗ್ರೀಕ್ ಪದದಲ್ಲಿ ಒಂದೇ ಆಗಿ ಭಾಷಾಂತರಗೊಂಡಿವೆ.) ಸಿಡಿಲು ಹೋಡದಿಂದ ಭಾಬಿಗೆ ಜೀಳವದು ಆಗಿದೆ, ಅದಲ್ಲದೆ ಸ್ವತಾನನು ತನ್ನ ಸೀಂಹಾಸನದಿಂದ ದೊಬ್ಬಲ್ಪಟ್ಟನು ಎಂದು ಯೇನು ಆತ್ಮಿಕವಾಗಿ ತಿಳಿದುಕೊಳ್ಳುತ್ತಾನೆ. ಯೇನುಬಿನ ನೇವೆಯ ಮೂಲಕ ಸ್ವತಾನನು ಜನರ ಆತ್ಮದ ಮೇಲನ ಹಿಡಿತವನ್ನು ಕಳೆದುಕೊಂಡನು. ಅತನು ನೋಲುತ್ತಾ ಇದ್ದಾನೆ. ಅದ್ದಲಂದ, ಇದು ಸ್ವಜಿತೆಯಲ್ಲ, ಸ್ವತಾನನ ಮೂಲಕ್ಕೆ ನಂಬಂಧಿಸಿದ ಇನ್ನೊಂದು ವೇದಭಾಗವಾಗಿದೆ.

(3) ಪ್ರಕಟಣೆ 12:7-9ರಲ್ಲಿ ಹಲವುಭಾಗ ನೂಡಿತೆವಾದ ಇನ್ನೊಂದು ಹಲಿಷ್ಟೇದಪ್ಪ:

ಪರಲೋಕದಲ್ಲಿ ಯಾದ್ದ ನಡೆಯಲು. ಬಿಕಾಯೀಲನೂ ಅವನ ದೂರದ ಘಟನಹದ ಮೇಲೆ ಯಾದ್ದಮಾಡುವದಕ್ಕೆ ಹೊರಣರು. ಘಟನಹದನೂ ಅವನ ದೂರದ ಯಾದ್ದಮಾಡಿ ನೋಡುಹೊಡರು, ಮತ್ತು ಪರಲೋಕದೊಳಗೆ ಅವಲಿಗೆ ನಾನ್ಯಾಸ ತಪ್ಪಿಸುತ್ತಾಯಿತು. ಭೂಲೋಕದಪರಸ್ಪರಲ್ಲಿ ಮರಳಗೊಳಿಸುವ ಆ ಮಹಾಘಟನಹದನು ಅಂದರೆ ಹಿಂಬಾಜನೆನೆಂತಲೂ ಸ್ವತಾನನೆನೆಂತಲೂ ಹೆಸರುಳ್ಳ ಪುರಾತನ ಸಹಬ ದೊಬ್ಬಲ್ಪಟ್ಟ ಭಾಬಿಗೆ ಇದ್ದನು: ಅವನ ದೂರದ ಅವನೊಂದಿಗೆ ದೊಬ್ಬಲ್ಪಟ್ಟರು.

ಪ್ರಕಟಣೆ ಪುಸ್ತಕವು ಉದ್ದಕ್ಕೂ ನಂತರೆತಾರ್ಥಕವಾದ ಪುಸ್ತಕವಾಗಿದ್ದು, ಒಂದು ವಿವರಣೆಗಾಗಿ ಅನೇಕ ದಾಲಿಯನ್ನು ಮಾಡಿಕೊಡುವದು ಈ ಹಲಿಷ್ಟೇದದಲ್ಲಿ ಕಾಣುವದಾಗಿದೆ. ಹಲಿಬ್ದ ಸ್ವನ್ಯವು ಅನಿಂತವಂತಿಕೆಯ ಸ್ವನ್ಯದ ಬಿರುದ್ದ ಯಾದ್ದಮಾಡುವುದಕ್ಕೆ ಹೊರಣತು ಎಂದು ಯೋಹಾನನು ಹೇಳುತ್ತಾನೆ. ಅಂತಿಮ ಘಾತಾಂಶದಲ್ಲಿ ಸ್ವತಾನನು ಮತ್ತು ಅತನ ಎಲ್ಲಾ ದೂರ ಸ್ವನ್ಯವು ಪರಲೋಕದಲ್ಲಿ ತಮ್ಮ ಸಾಫನವನ್ನು ಕಳೆದುಕೊಳ್ಳುತ್ತಾರೆ ಮತ್ತು ಭಾಬಿಗೆ ಎನೆಯಲ್ಪಡುತ್ತಾರೆ. ಅಲಂಕಾರಕ ವರಣನೆಯಿಂದ ಕಾಡಿದ ಪುಸ್ತಕದಿಂದ ಈ ಪದಗಳ ಎಪ್ಪೆ ಅಕ್ಷರನಕ ಸ್ವೀಕಾರಾಗ್ರಂಥವಾದಪ್ಪ ಆಗಿವೆ?

ಈ ಹದಗಳು ಅಕ್ಷರನಕ ತೆಗೆದುಕೊಂಡಿದ್ದಾಗ್ನಿ, ಸ್ವೇತಾನನ್ ಮೂಲದ ರಹಸ್ಯವು ಇನ್ನೂ ಮಂದುಪರೆಯಿತ್ತದೆ. ಶ್ರೀಕಂತಿ ಗ್ರಂಥವು ಸ್ವೇತಾನನ್ ಮೂಲವು ಎಣ್ಣದೆ ಎಂದು ಹೇಳುವದಿಲ್ಲ. ಕೇವಲ ಅತನು ತನ್ನನ್ನು ಹಿಂಬಾಳಿಸುವ ದಾರತನ್ನು ಹೊಂದಿದ್ದಾನೆ ಎಂದು ಹೇಳಬೇಕೆ ಹೊರತು ಸ್ವೇತಾನನ್ ಜಡ್ಟಂಥ ದೇವರಹಾತನು ಎಂದು ಎಣ್ಣಯೂ ಸ್ವಾಂಪಾರಿ ಹೇಳಲ್ಲ. ಆಕಾಶದಲ್ಲ ಯಾವ ಯುದ್ಧ ನಡೆಯಲು ಎಂದಾಗಲೂ ಅಥವಾ ಆ ಯುದ್ಧ ಎಷ್ಟು ಸಮಯದವರೆಗೆ ನಡೆಯಲು ಎಂದಾಗಲ ನಮಗೆ ಹೇಳಲ್ಪಟ್ಟಿಲ್ಲ.

ಅನ್ನಯ

ಮಹ್ಕೃಷ್ಣ ಮಹ್ತು ಹಾಲಕರು (6:1-4)

ಮಹ್ಕೃಷ್ಣ ತಮ್ಮ ಹಾಲಕರಿಗೆ ಬಿಧೇಯರಾಗಬೇಕು ಮತ್ತು ನನ್ನಾನಿಸಬೇಕು (6:1-3). ಹಾಲಕರನ್ನು ನನ್ನಾನಿಸದೆ ಅವರಿಗೆ ಬಿಧೇಯರಾಗುವದು ನಾಧ್ಯವಾದದ್ವಾರದೆ, ಕೆಲವರು ತಮ್ಮ ಹಾಲಕರಿಗೆ ಬಿಧೇಯರಾಗುವದು ಅಭಿಧೇಯತೆಯ ಹಲಣಾಮದ ಭಯದಿಂದ ಕಾರಣಿದಿಂದಲೇ. ಹೇಗೋ, ಹಾಲಕರಿಗೆ ಬಿಧೇಯರಾಗದೇ ಅವರನ್ನು ಅದಲನುವದು ಅನಾಧ್ಯವಾದದ್ವಾರಿದೆ. ಬಿಧೇಯತೆಯ ಒಟ್ಟಿನಿಸಿಕೊಳ್ಳಬಿಕೆಯು ಆಗಿದೆ, ಆದರೆ ಆದಲನುವದು ಗೌರವ ಆಗಿದ್ದು ಅದು ಬಿಧೇಯತೆಗೆ ಪ್ರೇರಣಹಿನುವದು ಆಗಿದೆ.

ಹಾಲಕರಿಗೆ ಬಿಧೇಯರಾಗಿರುವದು ಮತ್ತು ಅದಲನುವದು ಹಾಲಕರಿಗೂ, ಮಹ್ಕೃಷ್ಣರೂ ಮತ್ತು ನಮಾಜಕ್ಕೂ ಹೀಗೆ ಎಲ್ಲದ್ದುಕ್ಕೂ ಉತ್ತಮ ಘಟಾಂಶವಾಗಿದೆ. ಈ ಉತ್ತಮಗುಣಗಳು ಕಲಾನಲ್ಪಡದೇ ಇದ್ದರೇ ಮತ್ತು ಮಹ್ಕೃಷ್ಣಂದ ಮನೆಯಲ್ಲ ಅಭಾವಾಗಿರುತ್ತದೇ ಹೊದರೆ, ಅವರು ಬಹುಶಃ ಶಾಲೇಯಲ್ಲ, ಕೆಲಸದಲ್ಲ, ಅಥವಾ ನಭೇಯಲ್ಲ ಘಾಯೋಗಿಸಲಾರರು. ಬಿಧೇಯತೆ ಮತ್ತು ಅದರಬಿಲ್ಲದೆ, ನಮಾಜವು ಅವ್ಯವಸ್ಥಿತವಾಗಿರುತ್ತದೆ. ಮಹ್ಕೃಷ್ಣ ತಮ್ಮ ಹಾಲಕರಿಗೆ ಬಿಧೇಯರಾದಾಗಿ, ಅವರು ಜ್ಞಾನದಲ್ಲ ನಡೆಯಲ್ಪಡುತ್ತಾರೆ.

ಹಾಲಕರು ತಮ್ಮ ಮಹ್ಕೃಷ್ಣನ್ನು ತರಬೇತುಗೊಳಿಸುತ್ತಾರೆ (6:4). ತರಬೇತಿಯು ನಕಾರಾತ್ಮಕ ಅಂಶವನ್ನು ಹೊಂದಿದೆ. “ನಿಮ್ಮ ಮಹ್ಕೃಷ್ಣ ಕೊಳಣಬೇಜ್ಜೆನಬೇಳಿದಿಲ್” ಎಂದು ಹೊಲನು ಹೇಳುತ್ತಾನೆ. ಇದರಫ್ರೆ ಹಾಲಕರು ತಮ್ಮ ಮಹ್ಕೃಷ್ಣನ್ನು ಅನಂತಸ್ವಿಂಗೊಳಿಸಬಾರದು ಎಂದಳ್ಳ. ಯೋಗ್ಯವಾದ ತರಬೇತಿಯ ಹಲವು ಬಾಲ ಮಹ್ಕೃಷ್ಣನ್ನು ಅನಂತಸ್ವಿಂಗೊಳಿಸುತ್ತಾರೆ. ಹೊಲನ ನೊಜನೆಯ ಅರ್ಥವು “ಅವರನ್ನು ಕೊಳಣದೆಡಿಗೆ ಪ್ರೇರಣಹಿನೆಲಿ ಇದೆಂದ ಅವರು ನಿರಾಷ್ಯಾಳ್ಯವರು ಅಥವಾ ಲಘು ಹೃದಯರು ಆಗುತ್ತಾರೆ” ಮಹ್ಕೃಷ್ಣನ್ನು ತರಬೇತುಗೊಳಿಸುವದು ನಕಾರಾತ್ಮಕ ಅಂಶವನ್ನು ಕೂಡಾ ಒಳಗೊಂಡಿದೆ. “ಅವರನ್ನು ಕರ್ತವೀಗೆ ಮೆಚ್ಚಿಕೆಯಾದ ಶಿಕ್ಷೆಯನ್ನು ಬಾಲೋಣದೆಳವನ್ನು ಮಾಡುತ್ತಾ ಅವರನ್ನು ನಾಕಿಲಿ” ಎಂದು ಹೊಲನು ಬರೆಯುತ್ತಾನೆ. “ಶಿಕ್ಷೆ” ಮಗುವಿಗೆ ಬೋಧಿಸಬೇಕಾದರೆ ಸಲಯಾದದ್ದು ಏನು ಮಾಡಬೇಕು ಎಂಬುದಾಗಿದೆ.

“ಬಾಲೋಣದೆಳ” ಮಗುವು ಯಾವುದನ್ನು ಕಲಾಯುತ್ತಾನೇ ಅದನ್ನೇ ಧಿಲನಲು ಹೀಗೆಯಾಗಿಸುವುದಾಗಿದೆ. ಮಹ್ಕೃಷ್ಣನ್ನು ತರಬೇತುಗೊಳಿಸುವದರ ಉದ್ದೇಶವು ಅಧಿಕಾರಕ್ಕೆ ಗೌರವಕೊಡುವಂತೆ ಬೋಧಿಸುವದೇ ಆಗಿದೆ. ಅವರು ಅಧಿಕಾರಿಗಳನ್ನೂ ಹಾಲಕರನ್ನೂ, ಬೋಧಕರನ್ನೂ ಸರಕಾರವನ್ನೂ ಮತ್ತು ದೇವರನ್ನೂ ಗೌರವಿಸಲೇಬೇಕು.

ನಂಜಕೆಯಲ್ಲ ಯಾವದು ಕಲಾನಲ್ಪಡುತ್ತದೆ ಎಂಬುದರಿಳ್ಲ ನಂಜಕೆ (ನೋಡಿಲ 2 ಇವೊಳಿ 1:5), ಸ್ವಾಂಪನ್ನು ಕಾಯ್ದ, ಮತ್ತು ಅತ್ಯುತ್ಪಣಿ ಇವನ್ನು ಒಳಗೊಂಡಿದ್ದು ಎಂದಿನಂತೆ ವಿಫಲತೆಯ ವಾಸ್ತವವು ಮಾರಕವಾಗಿದೆ. ತಾವು ತ್ವಯಿತ್ವಿಸಿದ್ದೆಲ್ಲದರ ತ್ವಿಯೋಂದರಲ್ಲ ಮಹ್ಕೃಷ್ಣ ಯಶಸ್ವಿಯಾಗಲಾರರು.

మక్కల తరబేతిగే నమయఖు ఆగట్టవాగిదే. హాలకరు ఆధ్యాత్మికాడనే మక్కలిగే నమయవస్తు కొడబేటు. ఇదు అత్మమాద లుదాకరజీయ మేలే అవలంజితవాగిదే. తాపు తమ్ము హాలకరల్ల ఏనన్ను నోండుత్తారో అదరల్ల మక్కలు ఇచువచుాగిద్దారే. యోగ్యవాద తరబేతియు సత్కారాత్మకవాద మత్తు సలయాద శిష్టేయస్తు ఒళగొండిదే. ఛామాణిక హళ్లాత్రాపథు హాలకరు కొడా తప్పు మాడువచుాగిరుత్తారే, మత్తు బజికచేయు అవరు ఒళైయ కేలనవస్తు మాడిదాగి అవర భూతియన్ను నివారిసుపుదాగిదే.

మక్కలు మత్తు హాలకరు ఇబ్బరూ ఒబ్బరు నేఱ్చుబ్బరు ఆదలనువదర మాలక జాణానదింద జీవిసుపరు. ఇదు సంభవిసిదాగ, కుటుంబ కాయికమగళు ఆరోగ్యకరపూ, లుక్కుదక్కపూ మత్తు సంకోచుడ వాతావరణపు ఆగుత్కువే. ఇదక్కే జీవితయాగి కండనూ ఆదలనల్పడుత్తానే మత్తు సమాజపు జీవిసలు యోగ్యవాద అత్మమ వాతావరణవస్తు కోందుత్కుదే.

Jay Lockhart

తీవ్ర కేంద్రీకృత పుటుంబ (6:1-4)

జీవస్స దాబననోరచరు శిష్టేయ ద్వాయి ఎంబ తమ్ము పుస్తకదల్ల తణ్ణనేయ సిలన హాత్తేయల్ల ఇలసిద కష్టేయ బగీనిన కథేయన్ను కేళద్దారే. ఆ శ్రుతేయు జిక్కదాగిత్తు, కిగారి ఆ కష్టేయు బయిసిద్దారే నులభషాగి తష్టికీకేళళ్లబహుదిత్తు, సిధానవాగి, ఆ సిలన శాబపు హేష్టుత్తు బంత. హేష్టు కడిచు అలచేగె బారదంతే, సిలు కుదియువ స్థితియన్ను ముణ్ణిత్తు. కష్టేయు హాత్తేయల్ల ఏరుత్తిరువ శాబదల్ల మేఘమరేతు కణతిరువదన్ను ముందువరేసిత్తు, హేగేయు అదర డోళ్లుకోణ్ణేయ నుత్తలూ నురుఱియాగి నుత్తికొండిత్తు.⁶³

అనేక లీతియల్ల, అదు ఇందిన అనేక కుటుంబగళ కథేయు ఆగిదే. ఈ కెప్పు జగత్తున ప్రధానియు కుటుంబద విరుద్ధ అన్యితక హౌల్యగళ ఒత్తుడగళన్ను బిళి నుత్తు త్రమేణవాగి నమ్ము మనేగళన్ను కేల్లుత్తిదే. నమ్ము మనేగళ లుఱయిచికొగి, బలవాద ఆక్షన నియంత్రణద కుటుంబగళన్ను శైల్మాహినువంధ త్రజ్ఞాపూర్వకవాద బ్యాబలన త్తెగళక్త మరళీబేటు.

6:1-4రల్ల, హోలను హాలకరు/మగువిన సంబంధవస్తు హలిష్టికిద్దానే. ఇల్ల నాపు కైస్త కేంద్రీకృత ఆక్షనింద తంజిద కుటుంబగళన్ను ఒళగొండ అంశగళన్ను తండుషికియిపేకాగిదే.

మక్కతిగాగి దేవర ఆశ్చర్జించు. మక్కలే, నిష్పత కండనల్లువచలగు తక్క కాగే నిమ్మ తందేతాయిగళ మాతన్ను కేళబేటు: ఇదు ధండ. వాగ్నాన నషితవాద హేదలనేయ ఆశ్చేయస్తు కేళిల నిస్తు తందేతాయిగళన్ను నన్నాలినబేటు: నన్నాసిసిదచే నినగే మేలాగువదు, నిష్పత భూభియ మేలే బహుకాల బదుకుబి (6:1-3).

“మక్కతిగాగి” హోలన మాతుగళ చంపజలగాగిన నామాన్యవాద జదగళ ఆగిదే. ఆ అధివరల్ల నాచెల్లరూ మక్కతిగాగిద్దేచే, నమ్మల్ల త్రపియేబ్బరు తందే మత్తు తాయిగళన్ను హోందిద్దేచే. హేగోఁ, ఈ సందభసదల్ల, తన్న హాలకరేందిగే మనేయల్ల ఇచువంధ యారే ఆగా ఆతను హోలను మనదల్ల ఇద్దను మత్తు ఆదకారణ ఆతను ఇన్ను అవర అధికారదల్ల మత్తు జవాబ్దిలయల్ల ఇద్దను. ఈ మాతుగళ కేళవల ఎంటు వణిదవలగల్ల, ఆదరే వయన్నలిగొ సక మత్తు ఇన్ను

మనెయల్ల ఇయపంథచలిగూ ఉడా అగిత్తు. ఈల్ల మక్కళగాగిన దేవర ఆజ్ఞగటు అవరు తండెతాయిగళ అడియల్ల ఇయపచలిగు ఇయపచ్చ ఆగిబే.

(1) మాదబేంకాద కెరవ్య. “మక్కళీ నిమ్మ తండెతాయిగళ మాతన్న కేళబేఁకు ...” (6:1). దేవర వాక్యదళ్ల యాపుదే ఆజ్ఞియు కేగిన కాలదళ్ల లుల్లంఫితహాగిదై ఆదరే అదు ఇదే ఆగిదే. మక్కళ మేఱన హాలకర అధికారచు సమాజిదళ్ల అణుకుండై ఒకగాగిద్దు మక్కళ హక్కుగటు పథంకచవాగి జేంత్తుఖినప్పుడుత్తా ఇపే.

తన్న స్పృంతద భవిష్యత్తుగాగి మత్తు చూల్చగటన్న నిషాంయలు, హాలకర ప్రభావదింద బేఁయాగలు, మగుబిగే న్నాంతంత్యపు బేఁకేబేఁకు ఎందు తేల సమాజిగటు నూజినుత్తుపే, మగుపు తన్న హాలకలగే బిధేయనాగబేఁకు యాకేందరే ఇదు యోంగ్వాదద్దు ఎందు జీబల్ సిలరచవాగి నూజినుత్తుదే. ఈ తప్పచిరుపేడే మాత్ర మనెగటు బలదళ్ల లుతయుత్తుచే.

“బిధేయ” ఎంబ హదపు ర్రిఎస్ భాణియల్ల జిత్తుక్కచవాదద్దు ఆగిదే. అక్కర సంక ఇదర అధంపు “కేళచవదర అడియల్ల ఇరు” ఎందాగిదే. మగుపు తన్న హాలకర అధికారద అడియల్లయిపదు మత్తు అవరు కేళచవదన్న కేళచవదు ఇల్లయి చిజారచు ఆగిదే.

మక్కళు “నలయాద మాగుదళ్లయాగా” అపలగే తమ్మ హాలకలగే బిధేయరాగిల ఎందు బరెదిల్ల, అనేక యోవనస్థయ, “తాను యావ బిషయదళ్ల మాతనాడుత్తిద్వానే ఎంబుదు తందేయు తితయను, ఆద్దలంద ఆశనిగే నాను బిధేయనాగబేళతిల్ల” అథవా “అమ్మను ఈ ప్రశ్నయల్ల తప్పిరువదలంద, నాను మాడబేఁకెందిరువదన్న నాను మాడువే” ఎందు యోజినుపుదుంటు. మక్కళు తమ్మ నూజనేగ్గాగే దేవర యోజనెయు ఆగిదే, మత్తు మక్కళు హాలకర అధికారదళ్ల నంరక్షణగాగి మక్కళు తమ్మన్న తాపు జిత్తుశ్రూవుకచవాగి ఒప్పిసికొడబేఁకు.

(2) ప్రమాణపు క్రమపడిసిద్దు. మక్కళు హేగే బిధేయరాగుత్తారు? హౌలను “కెరనల్లయివచలగే ... మాతన్న కేళబేఁకు” ఎందు ఆజ్ఞ మాడిద్వానే (6:1). ఇదర అధంచేను? హాలకరు కైస్తురాగిద్వాదరే మక్కళు బిధేయరాగబేఁకు ఆదరే అవరు కైస్తురాగిల్లదిద్వాల్ అపలగే బిధేయరాగువ హంగినల్ల ఇల్ల ఎంబుదు ఇదర అధంచల్ల. కొలస్సే 3:18రల్ల “స్త్రీయరే నిమ్మ గండందలగే అధినరాగిల ఇదు కెరనల్లయివచలగే యోంగ్వాగిదే” ఎందు స్త్రీయలగే కైష్ట నిధేణందంతే హౌలన లుద్దేళపు అపే ఆగిదే. తమ్మ గండందిరు కైస్తురాగిద్వారే మాత్ర స్త్రీయరు బిధేయరాగబేఁకే? ఇల్ల! బదలాగి స్త్రీయరు దేవరన్న మహిమెపడినువ తుపియోందు లీతియల్ల తమ్మ గండందిర అధికారకై ఒకగాగబేఁకు ఎంబుదు హౌలన లుద్దేళపు ఆగిత్తు. కీస్తన కింబాలకర తుయోజనకై తక్కుంతే ఒప్పిసికొళ్లబేఁకు.

అదర అధంపు 6:1రల్లయివంథ, “కెరనల్లయివచరు” ఎంబధంచవన్న కొడుపుదాగిదే. మక్కళు దేవరన్న ఆదలనువ లీతియల్ల తమ్మ హాలకలగే బిధేయరాగిరబేఁకు.

హాలకరు తమ్మ మక్కళగే ఏనన్నాదరూ మాడలు కేళద్వాదరే మత్తు ఆశను అపమయాదయింద “ఆగాల నాను మాడుత్తేనే” ఎందు అదకై తుతిక్కయసిద్వాదరే, అగ ఆశను కెరనల్ల తన్న హాలకలగే బిధేయనాగిరువదిల్ల. ఆశను తన్న హాలకర్యాడనే అవర నియమగ్గాగి నిరంతరచవాగి వాగ్న్యద మాడుత్తెద్దుదాదరే అథవా అవర

ಸಿಯಮಗಳನ್ನು ಮುಲಯುವಾಗೆ ಅವರುಗಳು ಅದರ ಬಗ್ಗೆ ಕೆಂಡುಕೊಳ್ಳಲಾರದು ಎಂದು ಯೋಜಿಸುವಾಗ, ಆಗ ಕರ್ತವ್ಯನಲ್ಲಿ ತನ್ನ ಹಾಲಕಲಿಗೆ ಆತನು ವಿಧೇಯನಾಗಿರುವುದಿಲ್ಲ.

ಕೊಲನ್ಸೆ 3:20ರಲ್ಲಿ “ಮಹ್ಕೃತೀ ಎಲ್ಲಾ ವಿಷಯಗಳಲ್ಲಿ ಸಿಮ್ಮೆ ತಂದೆತಾಯಗಳ ಮಾತನ್ನು ಕೇಳಿಲಿ; ಇದು ಕರ್ತವ್ಯ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ” ಎಂದು ಹೇಳಲ್ಪಡ್ರೆ. ಸಿಯಮಗಳು ಎಷ್ಟುಂದೆ ಹಕ್ಕಿಹಾಡುವುದಿಲ್ಲದ್ದಂತೆ ಕಾಣಿ, ಮಗುವು ತ್ವರಿತೊಂದರಲ್ಲ ತನ್ನ ಹಾಲಕಲಿಗೆ ವಿಧೇಯರಾಗಿದ್ದಾರದೆ ಆ ಮಗುವು ಕರ್ತವ್ಯನನ್ನು ನಂತರಷ್ಟುಗೊಳಿಸಲು ತ್ವರಿತೊಂದರಲ್ಲಿ ಗುರುತಿಗೊಂಡಿದೆ.

ದೇವರ ಜಿತ್ತುಕ್ಕೆ ವಿರುದ್ಧವಾಗಿ ವಿನಾದರೂ ಮಾಡಲು ಹಾಲಕರು ಮಗುವಿಗೆ ಹೇಳಬಹುದೇ? ನಂದಭರ್ವಾ ಯಾವಾಗಲಾದರೂ ನಂಬಿಬಿನಬಹುದು, ಆ ತತ್ವಗಳು ಮಗುವಿಗೂ, ಹೆಂಡತಿಯಾದಂಥವಾಗಿ ದೇವರ ವಾಕ್ಯಕ್ಕೆ ತದ್ವಿರುದ್ಧವಾಗಿ ಮಾಡಲು ಆಕೆಯ ಗಂಡನು ತಿಜನುವದಕ್ಕೂ ಇದು ಒಂದೇ ಆಗಿದೆ: ಆತನು ದೇವರ ಮಾರ್ಗದ ಮೇಲೆ ಮನುಷ್ಯನ ಮಾರ್ಗವನ್ನು ಅಲಸಿಕೊಂಡನು. ನಂತರೂಛಾತೆಯು ತತ್ವದ ಅರ್ಥವು, ಆ ಮಗುವು ತನ್ನ ಹಾಲಕರ ಇಷ್ಟಗಳನ್ನು ಹಾಳು ಮಾಡುವ ನಂಧಿಗ್ರಹಿತೆಯಂದ ತೊಂದರೆಹಡುತ್ತಿರಬಹುದು ಹಿಂಗಾಗಿ ದೇವರು ಆತನೆ ಜೀವಿತವನ್ನು ಆದಲನ್ನುತ್ತಿರಬಹುದು.

(3) ಲಾಭಾಂಶವು ಕಾಯ್ದಾಗಿಗೊಳ್ಳಲ್ಪಟ್ಟಿದ್ದು. “ಸೀಎ ಕರ್ತವ್ಯನಲ್ಲಿರುವವರಿಗೆ ತತ್ವಕ್ಕಾಗೆ ಸಿಮ್ಮೆ ತಂದೆತಾಯಗಳ ಮಾತನ್ನು ಕೇಳಬೇಕು; ಇದು ಧರ್ಮ. ಪಾಗ್ಧನಸಹಿತವಾದ ವೇದಲನೆಯ ಆಜ್ಞೆಯನ್ನು ಕೇಳಿಲಿ - ಸಿನ್ನ ತಂದೆತಾಯಗಳನ್ನು ಸನ್ನಾಸಿನಬೇಕು; ಸನ್ನಾಸಿಸಿದರೆ ಸಿನಗೆ ಮೇಲಾಗುವದು, ಸೀನು ಭಾಬಿಯ ಮೇಲೆ ಬಹುಕಾಲ ಬದುಕುಬಿ” (6:1-3). ಈ ವಾಗ್ದಾತ್ತ ಭಾಗದಲ್ಲಿ ದೇವರು ವೈಯಕ್ತಿಕ ಉಳಿಯಾಗಿತ್ತಿರುವ ಮಾತನಾಡುತ್ತಿದ್ದಾನೆಯೇ ಅಥವಾ ರಾಷ್ಟ್ರಗಳ ಉಳಿಯಾಗಿತ್ತಿರುವ ಬಗ್ಗೆ ಮಾತನಾಡುತ್ತಿದ್ದಾನೆ? ಬಹುಶಃ ಎರಡು ಇರಬೇಕು. ತಮ್ಮ ಹಾಲಕಲಿಗೆ ವಿಧೇಯವಾಗುವಂಥ ಮಗುವು ಆತನಿಗೆ ಹಾನಿಕಾರಕವಾದ ಅನೇಕ ನಿರ್ಧಾರಗಳನ್ನು ಮತ್ತು ಕಾಯ್ದಾಗಳನ್ನು ಆತನು ನಿಲಂಕ್ಷಿಸುತ್ತಾನೆ. ದೇವರು ಇನ್ನಾಯೇಲಿಗೆ ಈ ಆಜ್ಞೆಯನ್ನು ಕೊಬ್ಬಾಗಿ, ಅದರ ಮೇಲೆ ಈ ಭಾಗವನ್ನು ಯಾಕೆ ಆತನು ಇಟ್ಟನು? ಇದು ಯಾಕೆಂದರೆ ಹಾಲಕರ ಜೊತೆಯ ಮಗುವಿನ ನಂಬಿಂಥವು ಅಥವಾ ಭಾಷ್ಯಕ ಎಲ್ಲಾ ನಂಬಿಂಥಗಳಿಗೆ ಮೂಲವಾಗಿದೆ. ಆತನು ತನ್ನ ಹಾಲಕಲಿಗೆ ಗೊರವವನ್ನು ಮತ್ತು ಆಧಾರವನ್ನು ಕೊಡುತ್ತೇ ಇದ್ದರೆ, ಆಗ ಆತನು ತನ್ನ ನಲಿನಾಣಿಯವರ, ಶಿಕ್ಷಕರ ಜೊತೆಕೆಲಸದವರ ಅಥವಾ ಆತನು ಕಾಯ್ದಾಗಾಡುವ ಇತರ ಅಧಿಕಾರಪೂರ್ಣ ವ್ಯಕ್ತಿಗಳ ಜೊತೆ ಹೇಗೆರಬೇಕೇಂದು ತಪಾಲುವುದಿಲ್ಲ. ಈ ಮನೆಯು ಈ ಜಗತ್ತಿನಲ್ಲಿ ಮಗುವು ಯೋಂಗ್ಯವಾಗಿ ಕಾಯ್ದಾಗಾಡುವಂತೆ ಕಲಾನುವ ದೇವರ ತರಬೇತಿ ಶಿಖರವಾಗಿದೆ.

ವಿಧೇಯತೆಗಾಗಿ ದೇವರ ಹಾಲು ಕೆಂಡಲ ವೈಯಕ್ತಿಕ ಮಹತ್ವ ಮಾತ್ರವಲ್ಲ, ಆದರೆ ರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ಒಂದು ರಾಷ್ಟ್ರಪು ಅದರ ಮನೆಗಳಲ್ಲದ ಬಲವಾಗಿದು. ಯಾವುದೇ ರಾಷ್ಟ್ರದ ಮಗುವು ತನ್ನ ಮನೆಯಲ್ಲ ವಿಧೇಯತೆಯಂದ ಇರುವುದನ್ನು ಕಾಪಾಡುವುದು ಅಧ್ಯಾತ್ಮ ಆ ರಾಷ್ಟ್ರಪು ಆಪ್ತಿನಲ್ಲಿ ಇರುವುದಾಗಿರುತ್ತದೆ.

ತಂದೆಗಳಿಗೆ ದೇವರ ಎಜ್ಜಲಿಕೆ. “ತಂದೆಗಳೇ, ಸಿಮ್ಮೆ ಮಹತ್ವಗಿ ಕೊಳಣವನ್ನೇಜ್ಜಿಸಿದೆ ಕರ್ತವ್ಯನಿಗೆ ಮೆಚ್ಚಿಕೆಯಾಗಿರುವ ಬಾಲಶಿಕ್ಷಣದೇಷವನ್ನು ಮಾಡುತ್ತು ಅವರನ್ನು ನಾಲಿ ನಲುಹಿಲಿ” (6:4).

(1) ಭಕ್ತಿಯ ಸೂಚಿಸಲ್ಪಟ್ಟಿದೆ. ತಮ್ಮ ಮಹತ್ವಿಂಜನೆ ವ್ಯವಹರಿಸಲು ತಂದೆಗಳಾಗಿ ದೇವರ ಯೋಜನೆಯ ಭಾಗವಾಗಿರುವ ಮಾರು ತತ್ವಗಳನ್ನು ಹೊಲನು ಕೊಟ್ಟಿದ್ದಾನೆ. ವೇದಲ ತತ್ವವು ಮನೆಯಲ್ಲ ಮಹತ್ವಗಳಿಗೆ ತೆಲ್ಪಾದ ಅನುಕ್ರಮವನ್ನು ಕೊಡುವುದಾಗಿದೆ. ಇದು ವಜನ

4ರಳ್ಳ ನೂಡಿನಲ್ಲಿಟ್ಟದ್ದು “ತಂದೆಗಳೇ ಸಿಮ್ಮೆ ಮಕ್ಕಳಿಗೆ ಕೊಳ್ಳಬೇಕನ್ನೇಜ್ಞಾನದೆ” ಎಂದಿದೆ.

ಒಂದು ಮಗುಳಿಗೆ ಪರಲೋಕದ ಮಾರ್ಗದಲ್ಲಿ ಬೀಳಿಯವದು ಮತ್ತು ಷ್ಟೌಥವಾಗುವದಕ್ಕಾಗಿ, ತನ್ನ ತಂಡ ಮತ್ತು ತಾಯಿ ತನಗಾಗಿ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಅತನ್ನ ತಿಳಿಯಬೇಕಾಗಿದೆ. ಎಣ್ಣ ಆಸಕ್ತಿಯ ಕೊರತೆಯ ಇರುತ್ತದೆ ಅಣ್ಣ ಮಗುಳಿನ ಆತ್ಮತ್ವಪಿಷ್ಟೆ, ಮತ್ತು ಮನೋಭಿಜ್ಞಾನ, ಒಳ್ಳಿಯ ನಡವಳಿಕೆ ಇವುಗಳು ಗಂಭೀರವಾಗಿ ಹಲವುಹೊಣಿಯತ್ವವೇ. ತನ್ನ ತಂಡೆಯ ಕೆರಳನುಪುರೆಯಂದ ಮತ್ತು ನಿರಂತರವಾಗಿ ಆತನನ್ನು ಅಡ್ಡಿಪಡಿಸುವ ಯಾವುದೇ ಮಗುಳಿಗೂ ಇದು ನಂಭಬಿನಬಹುದಾದ ಒಂದು ಲಜಿತವಾದ ಮಾರ್ಗವು ಆಗಿದೆ (ಕೊಲನ್ಸೆ 3:21).

(2) ಶಿಕ್ಷೆಯ ನೂಡಿತವಾಗಿದೆ. “... ಬಾಲಶಿಕ್ಷೆಯನ್ನು ಬಾಲೋಪದೇಶವನ್ನು ಮಾಡುತ್ತಾ ಅವರನ್ನು ನಾಕಿ ನಲುಹಿಲ” (6:4). ತಂಡೆಯಂದಿರು ತಮ್ಮ ಮಕ್ಕಳ ಜೀವಕೆ ಹೇಗೆ ನಂಬಂದಬಿಷ್ಟುಕೊಳ್ಳಬೇಕೆಂಬುದರ ನಕಾರಾತ್ಮಕ ಬದಿಯನ್ನು ಹೊಂದುತ್ತಾನೆ. ಅಲ್ಲ ತರಬೇತಿಯೂ ಇರಬೇಕು ಮತ್ತು ಉಪದೇಶವೂ ಇರಬೇಕು. ಈ ನಂಗತಿಗಳಲ್ಲದೆ, ಒಂದು ಮಗುವು ಆರೋಗ್ಯಕರ ವ್ಯಕ್ತಿಯಾಗಿ ಆತ್ಮೀಯತವಾಗಿ, ಭಾವನಾತ್ಮಕವಾಗಿ ಅಥವಾ ಮನೋಖ್ಯಾಸಿಕವಾಗಿ ಮುಂದಕ್ಕೆ ಬರಲಾರಾನು.

“ಉಪದೇಶ” ಎಂದರೆನು? ನರಭವಾಗಿ ಇದು ಮಗುವು ತನ್ನ ಜೀವನದಲ್ಲಿ ಜೀವಿಸಲು ಬೇಕಾದ ನಿಯಮಗಳು, ನೂಡಿಗಳು, ಮತ್ತು ತತ್ವಗಳ ಇದರಲ್ಲಿ ಒಳಗೊಂಡಿದೆ. ತಾಯಿ ಮತ್ತು ತಂಡ ಭಾರವಾದ ಬೋಧನೆಯ ಜೀವಕೆ ಹಾದುಹೊಳೆಬೇಕಾಗಿದೆ. ಈ ಜ್ಞಾನದ ಮೂಲಕ ಜೀವಿತದಲ್ಲಿ ಯಾವದು ನಲ ಯಾವದು ತತ್ವ, ಯಾವದು ಆಶಿವಾದವನ್ನು ತರುತ್ತದೆ ಮತ್ತು ಯಾವದು ಶಾಪವನ್ನು ತರುತ್ತದೆ ಎಂದು ಮಗುವು ತಿಳಿಯತ್ತದೆ.

ಇಂಥ ಉಪದೇಶಗಳು “ತರಬೇತಿಯನ್ನು” ಭಾರಿಸಿದೆ ಅಗಿದೆ. ಇಲ್ಲಿ ಈ ಹದದ ಅರ್ಥವು ಮಗುಳಿಗೆ ತನ್ನನ್ನು ತಾನು ಶಿಸ್ತಿನಿಂತು ಇರಲು ಮತ್ತು ನಿಯಮದ, ನೂಡಿಗಳ, ಮತ್ತು ತತ್ವಗಳ ಪ್ರಕಾರ ಜೀವಿಸುವದನ್ನು ಕಲಾನಲು ನಹಾಯನುವುದಾಗಿದೆ. ಅಲ್ಲ ವಿಧೇಯತೆಗೆ ಬಹುಮಾನವಿದೆ ಮತ್ತು ಅಭಿಧೇಯತೆಗೆ ಪರಿಣಾಮವೂ ಇದೆ ಎಂದು ಆತನು ತಿಳಿಕೊಳ್ಳಲಿಬೇಕು.

ಅನೇಕ ಮನೆಗಳಲ್ಲಿನ ದುರಂತವೆಂದರೆ ಮಕ್ಕಳಿಗೆ ಯಾವುದೇ ಆಜ್ಞೆಗಳನ್ನು ಹೇಗೆ ಕೃತೊಳ್ಳಬೇಕು ಅಥವಾ ಉಪದೇಶಗಳನ್ನು ಗೌರವಿಸುವುದರಲ್ಲಿ ಬಿಫಲವಾದರೆ ಆಗುವ ಪರಿಣಾಮಗಳ ಮಾರ್ಗದರ್ಶನಾಳಿಲ್ಲದೆ ಕೊಡಲ್ಪಡುತ್ತದೆ. ಇಂಥ ನಂಧಿಗ್ರಹಿತೆಯ ಮಗುವನ್ನು ಗರಜಾಯತ್ತ ನಡೆಸುವದು ಮತ್ತು ಬೇಕಾಜಿಟ್ಟು ನಡವಳಿಕೆಯತ್ತ ನಡೆಸುವುದಾಗಿದೆ. ದೇವರ ಯೋಜನೆಯು ವಿಷಯ ಮತ್ತು ಮಾರ್ಗದರ್ಶನ ಎರಡನ್ನೂ ಒಳಗೊಂಡಿದೆ ಎಂದು ಹೊಲಿಸುವೆಂಬುತ್ತಾನೆ.

(3) ಮಾರ್ಗದರ್ಶನವು ನೂಡಿನಲ್ಲಿಟ್ಟದೆ. “... ಕರ್ತವಿಗೆ ಹೆಚ್ಚಿಕೆಯಾಗಿರುವ ಬಾಲಶಿಕ್ಷೆಯನ್ನು ಬಾಲೋಪದೇಶವನ್ನು ಮಾಡುತ್ತಾ ಅವರನ್ನು ನಾಕಿ ನಲುಹಿಲ” (6:4). ತಂಡೆಗಳಿಗೆ ತಮ್ಮ ಮಕ್ಕಳನ್ನು ನಡೆಸಲು ಅವರು ಕೇವಲ ಎರಡು ನಿರ್ದೇಶನಗಳನ್ನು ಆದುಕೊಳ್ಳಬೇಕಾಗಿದೆ: ಕರ್ತವನಿಲ್ಲ ಅಥವಾ ಕರ್ತವನನ್ನು ಜಿಟ್ಟು, ಮಕ್ಕಳ ನಯೆದೆಂದಿಲ್ಲ ತತ್ವಗಳಿಗೆ ಅನುಗುಣವಾಗಿ ಅಥವಾ ಮಾನವ ತತ್ವಗಳಿಗೆ ಅನುಗುಣವಾಗಿ ಕಲಾನಲ್ಪಡಬೇಕು. ನಂತೋಽಂತ, ನಮಾಧಾನ, ಮತ್ತು ಮನೆಯಲ್ಲಿ ನಾಮರಸ್ಯ ತರುವದಕ್ಕೆ ಇವು ಮೊದಲ ಮಾರ್ಗವಾಗಿದೆ. ಮಗುವು ಇತರ ಬಗ್ಗೆ ಯೋಜಿಸದೆ ತಂತಾನೆ ಜೀವಿಸುವದನ್ನು ಎರಡನೆ ಮಾರ್ಗವು ಬೋಧಿಸಿನುವುದಾಗಿದೆ. ಒಂದು ಯಾವುದೇ ವಿಷಾದಬಿಲ್ಲದ ಜೀವಿತದೆಡೆ ನಡೆಸಿದರೆ; ಇನ್ನೊಂದು ಇತರರೊಡನೆ ವ್ಯವಹರಿಸುವಾಗ ಜೀವಿತದ್ದುದ್ದಕ್ಕೂ ಅನೇಕ ಹೃದಯವೇದನೆಗಳನ್ನು ತರುವುದಾಗಿದೆ.

ಹಾಲಕರು ತಮ್ಮ ಮಕ್ಕಳಿಗೆ ಶಿಸ್ತಿನಲ್ಲ ಮತ್ತು ಬೊಳಧನೆಯಲ್ಲ ಯೋಗ್ಯವಾದ ನಿರ್ದೇಶನಗಳನ್ನು ಬಡಗಿಸಬೇಕು. ಆ ಕಾರ್ಯವು ಶಾಲಾಚೀಲಾರ್ಥಕಲಂದ, ಶಾಸನಕಾರಲಂದ, ಅಥವಾ ನಭಿಗಳಂದ ಸಿಯಬಿನುವದಲ್ಲ. ಈ ಇತರಪುಗಳ ನಹಾಯನಬಹುದು, ಆದರೆ ಇದು ಹಾಲಕರ ಹಂಗಿನಲ್ಲಿದ್ದ ಮಗುಳಿನ ಜೀವಿತಕ್ಕೆ ಹಾಲಕರು ದಿವ್ಯವಾದ ನಿರ್ದೇಶನವನ್ನು ತರುವುದಾಗಿದೆ.

ನಷ್ಟಾರೋಜ. ನಮ್ಮ ಕುಟುಂಬಗಳು ಎಲ್ಲವು ಆತನಿಂದ ಸೃಷ್ಟಿನಲ್ಲಿಟ್ಟರುವದಲಂದ ಒಂದಾಗಿ ಇರಬೇಕೆಂದು ದೇವರು ಬಯಸುವವನಾಗಿದ್ದಾನೆ; ಜಗತ್ತಿನ ಪದ್ಧತಿಯ ಅಜ್ಞಿನಲ್ಲ ನಾವು ಜ್ಞಾನೇಗಳಿಗಂತೆ ನಮ್ಮನ್ನು ಕಾಯಲು ಬಯಸುವವನಾಗಿದ್ದಾನೆ. ಕೈಸ್ತ ಕುಟುಂಬಗಳು ಭಾಗವಾಗಿ ಹೋಗಬಾರದು. ಕೈಸ್ತ ಮದುವೆಗಳು ಜೀವಿತಕ್ಕೊಳ್ಳುವ ಜೊತೆಯಾಗಿಸುವವು ಅಗಿವೆ. ಮದುವೆಯ, ನಮ್ಮ ಕುಟುಂಬಗಳೇ, ಎಲ್ಲ ಶ್ರೀತಿಯೊಂದು ಅಂಶಗಳಿಗೂ ನಾವು ಒಳಗಾಗಲೇಬೇಕು ಮತ್ತು ನಮ್ಮ ಜೀವಿತವು ದೇವರಾತ್ಮನ ಸಿಯಂತಣದಲ್ಲಿ ಇರುವುದಾಗಿದೆ.

ಕೆಲನಡಿಲ್ಲ ಆತ್ಮನಿಂದ ಪುಂಜಿಯವಡು (6:5-9)

ನಾಲ್ಕುರಾಲ್ಲ ಮೂರು ವರ್ಜನಗಳು ಒಡೆಯೆ/ದಾನರ ಸಂಬಂಧಗಳು ದಾನಲಿಗೆ ನೂಜಿತ ವಾಗಿವೆ. ಇದು ಆಶ್ಚರ್ಯಕರವಾದದ್ದಲ್ಲ, ಅನೇಕ ಆದಿಕೈಸ್ತರು ಈ ಹಂತದ ನಷ್ಟಾಜಿದಿಂದ ಬಂದವರಾಗಿದ್ದರು (ಸೋಣಿಲ 1 ಕೋಲಂಧ 1:26). ಇಂಥದ್ದೇ ಲೀತಿಯ ತತ್ವಗಳು ಕೆಲನಗಾರಲಿಗೆ ಇಂದು ಅವರ ಜೀವಿತದಲ್ಲಿ ಅನ್ವಯಿಸುವವು ಅಗಿವೆ.

ಒಬ್ಬ ಕೆಲನಗಾರನು ತನ್ನ ಯಜಮಾನಸಿಗೆ ಸಿಜವಾದ ಗೌರವವನ್ನು ಹೊಡಬೇಕು. “ದಾನತತ್ವದಲ್ಲಿರುವವರೇ, ಈ ಲೋಕದಲ್ಲ ನಿಮಗೆ ಯಜಮಾನನರಾಗಿರುವವಲಿಗೆ ಕ್ರಿಸ್ತನಿಗಂದು ಮನೋಭಾವತ್ವಯಂದ ನಡುಗುವವರಾಗಿಯಾ ಸರಳ ಹೃದಯರಾಗಿಯಾ ಬಿಧೇಯರಾಗಿ ...” (6:5, 6). ದಾನರ ಬಿಧೇಯರಾಗಿರಬೇಕೆಂಬ ಅವಶ್ಯಕತೆಯನ್ನು ಹೊಲನು ಇಲ್ಲಿಟ್ಟಿದ್ದಾನೆ. ಇದೇ ಲೀತಿಯ ತತ್ವವು ಕೆಲನಗಾರನಿಗೂ ಅನ್ವಯಿಸುವುದಾಗಿದೆ. ಒಬ್ಬ ಕೆಲನಗಾರನು ಶ್ರೀತಿಯೊಂದರಲ್ಲಿ ಗೌರವಯುತನಾಗಿರಬೇಕು - ಕೇವಲ ತಮ್ಮ ಮೇಲ್ಮೈಜಾರಕನು ಅತನ ಕೆಲನವನ್ನು ನೋಡುತ್ತಿರುವಾಗ ಮಾತ್ರವಲ್ಲ. ಅತನು ತನ್ನ ಯಜಮಾನನ್ನು ಮೆಚ್ಚಿಸಲು ತಯಾರಿಸಬೇಕು, ಆದರೆ ಅತನ ಮೂಲ ಲಕ್ಷ್ಯವು ದೇವರನ್ನು ಮೆಚ್ಚಿಸುವುದೇ ಆಗಿರಬೇಕು. ಒಬ್ಬ ಕೈಸ್ತ ಯಜಮಾನನು ಕಳೇಳಿಯಲ್ಲ, ಕೈಸ್ತದಲ್ಲ, ಅಥವಾ ನಷ್ಟಿದಲ್ಲ ದೇವರ ಶ್ರೀತಿನಿಧಿಯಾಗಿರುತ್ತಾನೆ.

ಯಾವುದೇ ಶರತ್ತುಗಳು ಒಳಗೊಂಡಿರುವದಿಲ್ಲ. “ಸಿನ್ನ ಯಜಮಾನನ ನೂಜಿನಿಗಳು ನಿನ್ನ ಅಲಿಗಿ ಬಂದಾಗ ಅತನಿಗೆ ಬಿಧೇಯನಾಗು” ಎಂದು ಅಪ್ರೋನ್ತಲನು ಹೇಳಿಲ್ಲ. “ಸಿನ್ನ ಯಜಮಾನನು ನಿನಗೆ ಅನಂದದಾಯಕವಾದ ಕೆಲನಗಳನ್ನು ಮಾತ್ರ ಅತನಿಗೆ ಬಿಧೇಯನಾಗು” ಎಂದು ಅತನು ಹೇಳಿಲ್ಲ. ಅತನು ಹೇಳಿದ್ದೇನಂದರೆ ಕೈಸ್ತನು ಗೌರವಪೂರ್ವಕವಾಗಿ, ಆದರದಿಂದ, ಮತ್ತು ಖ್ರಾಮಾಣಿಕತೆಯಂದ ಕೆಲನಮಾಡಬೇಕು ಎಂಬುದೇ.

ಒಬ್ಬ ಕೆಲನಗಾರನು ತನ್ನ ಯಜಮಾನಸಿಗೆ ಸಹಕರಿಸದವನು ಅಥವಾ ಅಗೌರವಯುತವಾಗಿ ಇದ್ದರೆ, ಅತನು ದೇವರ ಮೂಲ ತತ್ವದ ಅಧಿಕಾರದ ಮತ್ತು ತನ್ನ ಬಿಶ್ವದಲ್ಲ ಕಟ್ಟಿದಂಥ ಅತುಕೊಳ್ಳಬಿಕೆಯ ಬಿರುದ್ಧ ತಿರುಗಿ ಜಡವನಾಗಿರುತ್ತಾನೆ. ಆ ತತ್ವವು ಯಜಮಾನ/ಕೆಲನಗಾರನ ಸಂಬಂಧದಲ್ಲಿರುವದನ್ನು ಎತ್ತಿ ಹಿಡಿಯುವದನ್ನು ಅತನು ಬಯಸುವವನಾಗಿದ್ದಾನೆ.

ಅಖಿಧೇಯತೆಯು ದೇವರ ತತ್ವದ ಅಧಿಕಾರವನ್ನು/ಒಪ್ಪಿಸಿಕೊಳ್ಳುವಿಕೆಯನ್ನು ನಾಶಮಾಡುವದಷ್ಟೇ ಅಲ್ಲ, ಆದರೆ ಕೈಸ್ತ ನಾಳಿಯನ್ನು ದ್ವೈಪಡಿಸುವುದಾಗಿದೆ/ಕೆಲನದ ನಷ್ಟಿದಲ್ಲ ನುವಾಡುಗಾಗಿ ಬಾಗಿಲನ್ನು ತೆರೆಯುವ ಒಂದೇ ಹಲಣಾಮಕಾಲ ಮಾರ್ಗದರೆ

ಬಿಳೆಂತ ಕ್ರಿಸ್ತೀಯ ಶೈಲಿಯನ್ನು ಮತ್ತು ಒಬ್ಬ ಕೆಲಸಗಾರನ ಮೊಲ್ಯುವನ್ನು ತೋರಣಡಿನುವದೇ ಅ ಲೀಟಿಯಾಗಿದೆ.

“ನಮ್ಮ ಕೆಲಸದ ಲೀಟಿಯ ನಾವು ನಮ್ಮ ನಂಜಕೆಯನ್ನು ನಮ್ಮ ಯಜಮಾನನಿಗೆ ಅಥವಾ ನಮ್ಮ ಜೊತೆ ಕೆಲಸಗಾರನ ಜೊತೆ ನಮ್ಮ ನಾಷ್ಟಿಗೆ ಯೋಗ್ಯವಾಗಿದೆಯೇ?” ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕು.

ಯಜಮಾನನಾತ್ಮ ಕೆಲಸಗಾರನ ಜಿತ್ತು ಶ್ರವಣಕ ಅಭಿಪೃಶಿ “ದಾಸತ್ಪ್ರದಾಲುವವರೇ ಯಜಮಾನರಾಗಿಯವರಿಗೆ ... ಬಿಧೀಯರಾಗಿಲ್ಲ ಮನುಷ್ಯರನ್ನು ಮೆಚ್ಚಿಸುವದು ಮಾಡುವ ತ್ರಾರ ಯಜಮಾನರು ನೋಡುತ್ತಿರುವಾಗ ಮಾತ್ರ ನೇವೆಮಾಡದೆ ಕ್ರಿಸ್ತನ ದಾಸಲಿಗೆ ತಕ್ಕ ಹಾಗೆ ದೇವರ ಜಿತ್ತುವನ್ನು ಮನಭೂವಕವಾಗಿ ನಡೆಸಿಲ” (6:5-7). ಕೊಲಸ್ನೇಯಲ್ಲಿನ ಕೈಸ್ತಿಲಿಗೆ ಹೊಲನ ಸಮಾನವಾದ ನೂಜನೆಗಳು ಇಲ್ಲ ನೂಜಿತವಾಗಿದೆ: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯಗೋಣಸ್ತರ ಮಾಡದೇ ಕರ್ತವ್ಯನಿಗೋಣಸ್ತರವೇ ಎಂದು ಮನಭೂವಕವಾಗಿ ಮಾಡಿಲಿ” (ಕೊಲಸ್ನೇ 3:23). ಕೈಸ್ತಿ ಕೆಲಸಗಾರರು ಯೇಸುವು ಇಹಲೋಕದ ಮೇಲ್ಮೂರಾರಕನಾಗಿದ್ದಾನೆ ಎಂದುಕೊಂಡು ಕೆಲಸವನ್ನು ಮಾಡುವವರಾಗಿರಬೇಕು. ನಾವು ಕೆಲಸಮಾಡುತ್ತಿರುವಂತೆಯೇ, “ಯೇಸು ಈ ಮನೆಯಲ್ಲ ವಾಸಿಸುತ್ತಾನೋ ಎಂಬಂತೆ ನಾನು ಈ ಮನೆಯನ್ನು ಕಟ್ಟಬೇಕು”; “ಯೇಸು ಇದನ್ನು ಉಪಯೋಗಿಸುತ್ತಾನೋ ಎಂಬಂತೆ ಈ ಯಂತ್ರದ ಭಾಗವನ್ನು ಜೊಡಿಸಬೇಕು” ಎಂದು ಯೇಳಬಿಂಬಿಸಬೇಕು. ನಾವು ಅಕ್ಷರ ಸಹ ಯೇಸುವಿಗಾಗಿ ಕೆಲಸಮಾಡುತ್ತಿದ್ದರೆ, ಯಾವುದೇ ವಾದ ಬಿಲ್ಲದೇ ಅಥವಾ ತಡೆಯಲ್ಲದೆ ಸಿನ್ಹಂಷಯವಾಗಿ ವಿಧೀಯರಾಗಲು ಸಿದ್ಧರಾಗುತ್ತೇವೆ ಮತ್ತು ಒಳಿತೊಳ್ಳಬೇಕಾಗುತ್ತೇವೆ. ಅದು, ಹೊಲನ ತ್ರಾರ, ನಮ್ಮ ಯಜಮಾನಲಿಗೆ ಯಾವ ಲೀಟಿಯಲ್ಲ ಪ್ರತಿಕ್ರಿಯಿಸಬೇಕು ಎಂಬುದಾಗಿದೆ.

ಒಬ್ಬ ಕೈಸ್ತಿ ಕೆಲಸಗಾರನು ಜಿತ್ತುಶ್ರವಣಕವಾದ ಅಭಿಪೃಶ್ಯಿಯಲ್ಲದೆ ಕೆಲಸಮಾಡಲಾರನು, ಆಗ ಆತನು ಆಯ್ದೆಯನ್ನು ಮಾಡುವವನಾಗಿರುತ್ತಾನೆ: ಆತನು ಕೆಲಸವನ್ನು ಬದಲಾಯಿಸಬಹುದು ಅಥವಾ ತನ್ನ ಮನೋಭಾವನೆಯನ್ನು ಬದಲಾಯಿಸುವ ಅವಶ್ಯಕತೆಯಾ ಇರಬಹುದು. ಮೂಲನೆಯ ಶರ್ತಮಾನದಾಲ್ಲಿಯ ಕರ್ತವ್ಯನಾದ ಯೇಸುವಿಗೆ ನೇವೆಮಾಡುವಂತೆ ದಾಸರು ತಮ್ಮ ಒಡೆಯಿರ ನೇವೆಯನ್ನು ಮಾಡುತ್ತಿದ್ದರು, ನಾವು ಅದೇ ಲೀಟಿಯಲ್ಲ ಕಾರ್ಯಮಾಡಬೇಕು! ನಮ್ಮೊಳ್ಳೆ ಪ್ರತಿಯೊಬ್ಬರು ನಾವು ಕೆಲಸಮಾಡುವಾಗ ನಮ್ಮ ಜೀವಿತದಲ್ಲಿ ಅತ್ಯು ಉತ್ತಮವಾಗಿ ಖಾಯೋಗಿಸುವದು ನಾವು ಏನನ್ನು ಮಾಡುತ್ತೇವೆ ಎಂಬುದು ಜಿಸ್ತವಾಗಿ ಪಿಲಗಬೀನುವದಾಗಿದೆ.

ಕೆಲಸಗಾರನು ತನ್ನ ಯಜಮಾನನಿಗೆ ಉತ್ತಮವಾದದ್ವಾರ್ಪ್ಯ ಕೊಡುವದಕ್ಕೆ ಮೂಲ ಕಾರಣ. ಅಕ್ಷರಿಂದ ತಂಬಿದ ಕೆಲಸಗಾರನು ಉತ್ತಮವಾದ ಕೆಲಸಕ್ಕಾಗಿ ಮತ್ತು ಅಭಿಪೃಶ್ಯಾಗಿ ವೆದಭಾಗವು ಎರಡು ಕಾರಣಗಳನ್ನು ಕೊಡುತ್ತದೆ. ಒಂದು ನ್ಯಾಯಾರ್ಥಕವಾದದ್ವು; ಇನ್ನೊಂದು ನ್ಯಾಯಾರ್ಥಕವಾದದ್ವು, ನ್ಯಾಯಾರ್ಥಕ ಕಾರಣವು ವಜನ ಪಿರಿಗೆ ಕೊಡಲ್ಪಟ್ಟಿದ್ದು “ಒಬ್ಬನು ದಾಸನಾಗಿ ಸ್ವತಂತ್ರನಾಗಿ ತಾನು ಯಾವ ನ್ಯಾಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತವ್ಯನಿಂದ ಹೊಂದುವನೆಂಬುದನ್ನು ನೀವು ತಿಂದಿರುವುದು ಇಲ್ಲಿನ ಅಭಿಪೃಶ್ಯಾಗಿದೆ.

ಹೊಲನ ದಿನಗಳಲ್ಲ ದಾಸರು ಅಸ್ತಿಯೆಂಬಂತೆ ಉಪಯೋಗಿಸಲ್ಪಡುತ್ತಿದ್ದರು, ಅವರು ಎಷ್ಟು ಬಿದ್ಯುವಂತರಾಗಿರುತ್ತಿದ್ದರು ಎಂಬುದು ಇಲ್ಲ ಪ್ರಸ್ತುತವಿಲ್ಲ ಎಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಸ್ವೇಚ್ಛತೆಯೆಂದರೆ ಕೈಸ್ತಿರಾದಂತ ಆ ಬಿದ್ಯುವಂತ, ನುನಂಷ್ಟಿ ದಾಸರು ಅವರ ಹೊನ ನಂಜಕೆಗಾಗಿ ಕರಿಣವಾದ ಶಿಕ್ಷೆಯನ್ನು ಸಹ ಹಡೆಯುತ್ತಿದ್ದರು. ಹೊಲನು ಆ ದಾಸರನ್ನು ಅವರು ಒಳಿಯನ್ನು ಮಾಡುವದನ್ನು ಜಡಂತೆ, ಕರ್ತವ್ಯನ ದಿನಷ್ಟು ಬಂದಾಗೆ ಅವರ

ನಂಜಗರಸ್ತ ನೇವೆಗಾಗಿ ಅವರನ್ನು ಬಹುಮಾನಿಸುವನು ಎಂದು ಹೈಕ್ರಾನಿಸುತ್ತಿದ್ದನು.

ಕೆಲನಗಾರಾದ ನಾವು ಈ ಜೀವಿತದಲ್ಲ ನಾವು ಯಾವುದಕ್ಕೆ ಯೋಗ್ಯರಾಗಿದ್ದೇಂದೆ ಅದನ್ನು ನಾವು ಯಾವಾಗಲೂ ಹಡೆಯುವುದಿಲ್ಲ. ನಾವು ಕಡಿಮೆ ಸಂಬಂಧದವರೂ ಹೆಚ್ಚು ಕೆಲನವನ್ನು ಹೊಂದಿದವರೂ ಆಗಿರಬಹುದು. ಹೇಗೆಂದು, ಕರ್ತನು ಉಳಿರ್ದನ್ನು ತೇಲಿಸುವ ದಿನವು ಬರುವುದಾಗಿದೆ. ಕೆಲನಕ್ಕಾಗಿ ಹಡೆದ ಸಂಬಂಧವು ಕೈಸ್ತ, ಸಂಬಂಧದ ಎಲ್ಲವೂ ಅಲ್ಲ. ಒಂದು ದಿನ ಯೇನು ತನಗೆ ನಂಜಗರಸ್ತರಾದವರಿಗೆ “ಬಾಧ್ಯಾತ್ಮರ ಬಹುಮಾನವನ್ನು” ಕೊಡುವನು. ಸಿಜವಾಗಿಯೂ, ನಾವು ನಮ್ಮ ಕೆಲನದಲ್ಲ ಕೆಲನದವರ ಹಾಗೆ ಆತನಿಗೆ ನೇಮೆಮಾಡುವೆಂೱು. ನಾವು ಎಲ್ಲೇ ಮತ್ತು ಯಾಲಿಗೆ ಕೆಲನಮಾಡುತ್ತಿರು, ಯೇನುವು ಸಿಜವಾದ ಯಜಮಾನನಾಗಿದ್ದಾನೆ. ದಿನದಿಂದ ದಿನಕ್ಕೆ ಯಾವುದೇ ಹಕ್ಕಾತವನ್ನು ನಾವು ಎದುರಿಸುತ್ತಿರು, ಅದು ನಮ್ಮ ನಡಾವಳಿಕೆಯನ್ನು ನಿಯಂತ್ರಿಸಲಾರದು. ನಾವು ಪೂರ್ಣ ಮನಸ್ಸಿಸಿಂದ ಕೆಲನಮಾಡಿದ್ದಾರೆ, ನಮ್ಮನ್ನು ಕಂಡ ಕರ್ತನು ಆ ನಮಯದಲ್ಲ ನಮ್ಮನ್ನು ಪೂರಣವಾಗಿ ಬಹುಮಾನಿಸುವನು.

ಈ ತರದ ನೇಮೆಗೆ ನಕಾರಾತ್ಮಕವಾದ ಕಾರಣವು ಕೊಲನ್ಸ್ 3:24, 25ರಲ್ಲಿ ಸಿಕ್ಕಪಡಾಗಿದೆ: “ಕರ್ತನಿಂದ ಹರಲೋಕಭಾಧ್ಯತೆಯಿಂಬ ತ್ವರಿತಲವನ್ನು ಹೊಂದುವೆಂದು ತಿಖಿದಿದ್ದಿರಲ್ಲ, ಸೀಎ ಕರ್ತನಾದ ಕ್ರಿಸ್ತನಿಗೆ ದಾಸರಾಗಿದ್ದಿಲ್ಲ. ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ತ್ವರಿತಲವನ್ನು ಹೊಂದುವನಷ್ಟೆ ಹಕ್ಕಾತವಿಬಿಂದಿಲ್ಲ.”

ಕೈಸ್ತರು ಕೆಲನದಲ್ಲ ಎಂದಿಗೂ ತಕ್ಕನ್ನು ಮಾಡಬಾರದು. ಅದಕ್ಕೆ ಯಾವ ಕ್ಷಮೆಯೂ ಇರುವದಿಲ್ಲ. ನಮ್ಮ ತಪ್ಪಿಗಾಗಿ ಯಾರನ್ನು ದೂಢಿಸಬಾರದು. ದೇವರು ಎಲ್ಲವನ್ನು ನೋಡುತ್ತಾನೆ ಮತ್ತು ತಪ್ಪಿಗೆ ಮರುಸಂದಾಯಮಾಡುತ್ತಾನೆ.

ಆತಸ್ಸಿಕವಾಗಿ, ಜೊತೆ ಕೈಸ್ತನೇ ಆದ ಒಡೆಯನೊಂದಿಗೆ ಕೆಲನಮಾಡುವ ಅವಕಾಶದ ಅರ್ಥ ಆ ಕೆಲನಗಾರನು ಕಡಿಮೆ ಶ್ರಮವನ್ನು ಅಧಿಕಾ ಕಡಿಮೆ ಉತ್ಪಾದಕತೆಯನ್ನು ಹಡೆಯುತ್ತಾನೆ ಎಂದಿಲ್ಲ. ಇದಕ್ಕೆ ವ್ಯತ್ಯಾಸವಾಗಿ, ಕೈಸ್ತನಲ್ಲ ನಹೋದರನಾದ ಆ ಒಡೆಯನು ಉತ್ಪಾದಣೆಯೇ ಉತ್ಪಾದ ಕೆಲನವನ್ನು ಮತ್ತು ಗೌರವವನ್ನು ಕೊಡಬೇಕು.

ಒಡೆಯನೊಡಿಗೆ ಕೆಲನಗಾರನ ಕರ್ತವ್ಯ, “ಯಜಮಾನರೇ, ನಿಮ್ಮ ಕೈಕೆಂಬಿರುವ ದಾಸರ ಬಿಷಯದಲ್ಲ ಅದೇ ಲಾತಿಯಾಗಿ ನಡೆಯಿಲ. ಹರಲೋಕದಲ್ಲ ನಿಮಗೂ ಅವಲಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲ ಹಕ್ಕಾತವಿಲ್ಲದೆಂತಲೂ ತಿಖಿದು ನಿಮ್ಮ ದಾಸರನ್ನು ಬೆದಲನುವ ಹಂಡಿತಿಯನ್ನು ಇಟ್ಟಿಜಿಲಿ ...” (6:9). ಮೊದಲ ಶತಮಾನದ ದಾಸರು ಮತ್ತು ಒಡೆಯರ ಈ ಹಲಹಾರವನ್ನು ಇಟ್ಟಿಕೊಂಡಿದ್ದವರಿಗೆ ಈ ಮಾತುಗಳ ಎಷ್ಟು ಕೆಲಣಮಾಯವಾಗಿವೆ? ರೋಮನ್‌ ಜ್ಕ್ರಾಧಿಹಕ್ಕೆದಲ್ಲ ಒಡೆಯನು ತನ್ನ ದಾಸರ ಮೇಲೆ, ಅವರ ಜೀವಿತ ಮತ್ತು ಮರಣದ ಅಧಿಕಾರದ ಮೇಲೆಯಾ ಸಂಪೂರ್ಣವಾದ ಹಿಡಿತವನ್ನು ಇಟ್ಟಿಕೊಂಡಿರುತ್ತಿದ್ದನು. ಆತ್ಮಪ್ರೇರಿತನಾದ ಯಜಮಾನನು ಶ್ರೀಷ್ಟನಾಗಿರುತ್ತಾನೆ ಎಂದು ಇಲ್ಲ, ಹೊಲನು ತನ್ನ ಓದುಗಳಿಗೆ ನೂಜಿಸುತ್ತಿದ್ದಾನೆ. ಆತನು ತನ್ನ ದಾಸರನ್ನು ಹಕ್ಕಾತವಿಲ್ಲದೆ, ಕೇವಲವಾಗಿ ಮತ್ತು ನಮಾನವಾದ ಮಾರ್ಗದಲ್ಲ ನೋಡಿಕೊಳ್ಳುವವನಾಗಿರುತ್ತಾನೆ.

ಇಲ್ಲ ಕಲನಲಾದ ತಕ್ಕವು ಯಾವದು? ಇದು ಮತ್ತಾಯ 7:12ರಲ್ಲ ಇರುವಂಥ ಸುವಣದ ನಿಯಮಕ್ಕಿಂತ ಕಡಿಮೆಯಾದೆಂಲ್ಲ. ಕರ್ತವ್ಯಗಳ ಬಿಷಯವಾಗಿದ್ದಾರೆ ಅವರು ನೋಡಿಕೊಳ್ಳಲು ಬಯಸುವರಾಗಿರುವಂತೆ ನಿಬಿಡವಾಗಿ ಒಡೆಯರ ತಮ್ಮ ಕೆಲನಗಾರರ ಜೊತೆ ವ್ಯವಹಾರವು ಆಗಿರುತ್ತದೆ.

ಕೈಸ್ತ ವ್ಯವಸ್ಥಾಪಕಸಿಗೋಣಸ್ತರ ಕೆಲನ ಮಾಡುವವರಿಗೋಣಸ್ತರ ಆತನು ಆಳವಾದ ಜಾವಾಬ್ದಾರಿಯನ್ನು ಹೊಂದಿರುತ್ತಾನೆ. ತನ್ನ ಕೆಲನಗಾರರ ಯೋಗಕ್ಕೇಮವನ್ನು ನೋಡಿಕೊಳ್ಳುವದಕ್ಕೊಣಸ್ತರ “ಆತನು ಅದೇ ಸಂಗತಿಗಳನ್ನು ಮಾಡಬೇಕು” ಎಂದು ಹೊಲನು

ಹೇಳುತ್ತಾನೆ. ತನ್ನ ಕೆಲಸಗಾರರು ತನಗೋಣದ್ವರ ಒಳ್ಳೆಯದನ್ನು ಮಾಡಬೇಕೆಂದು ಆತನು ಎದುರನೇಳಿಲ್ಲವುದಾರರೆ, ಆಗ ಅತನು ಅವಲಿಗೆ ಉತ್ತಮವಾದದ್ವನ್ನು ಮಾಡಲೀಬೇಕು.

ಒಡೆಯನು ತನ್ನ ಕೆಲಸಗಾರರತ್ತ ನಲಯಾದ ಅಭಿಪ್ರಾಯನ್ನು ಹೊಂದಿರಬೇಕು. ಒಬ್ಬ ಕೆಲಸಗಾರನು ಬೈರ್ಜಿಕಿಂದ ಇದಿರಾಡಬಾರದು, ಹೊಲನು ಯಜಮಾನಿಗೆ ಸಾಜಿಸಿದರಂತೆ “ಬೆದಲನುವ ಹದ್ದಿಯನ್ನು ಜಟ್ಟಿಜಡಿ” ಎಂದಿದ್ದಾನೆ. ಇದು ಕೆಲಸಗಾರರನ್ನು ತೀರೆಹಿನುವ ಮಾರ್ಗವಲ್ಲ. ಈ ಲೇತಿಯಲ್ಲ ಯೀಂನು ಎಂದಿಗೂ ತನ್ನ ಹಿಂಬಾಲಕರೆಂದನೆ ವ್ಯವಹರಿಸಲಾಗುತ್ತದೆ.

ಒಬ್ಬ ಹೆಚ್ಚಾದುಕಾಲ ಯಜಮಾನನು ತಾನು ಹರಲೇಕದಲ್ಲಿ ಇದೇ ಲೇತಿಯ ಯಜಮಾನನನ್ನು ಹೊಂದಿದ್ದಾನೆ ಎಂದು ತಾನು ಕೆಲಸಗಾರನು ಎಂದು ನೆನಪಿಟ್ಟಿಕೊಂಡ ಪನಾಗಿಯತ್ತಾನೆ. ದೇವರ ಮುಂದೆ ಅದೇ ಲೇತಿಯಲ್ಲಿ ತಾನು ನಾಯಾಯಾನನದ ಮುಂದೆ ನಿಂತುಕೊಳ್ಳಬೇಕು. ಕೈಸ್ತರಾದ ಕೆಲಸಗಾರರಿಗೆ ದೇವರ ಹಕ್ಕಾತವನ್ನು ತೊಲಿದ್ದೆ ಅದರೆ, ಅವರು ತಮ್ಮ ಒಳ್ಳೆಯದನ್ನು ಮಾಡುವದರಲ್ಲಿ ಬಿಫಲರಾದರೆ, ಆತನು ಅವರ ಕೆಲಸಗಾರರನ್ನು ಕೆಲಸವನ್ನು ಅಲಕ್ಷಿಸುವುದಾಗಾಗೇ ತನ್ನ ದೈವಿಕ ತತ್ವಗಳನ್ನು ನಡಿಸಲು ನಾಧ್ಯಬಿಲಿ.

ನಾಮಾರ್ಥಿಕ. ನಾವು “ನಾಮಾಜಿಕ ಸುವಾತೆಯನ್ನು” ನಾರಲಾರೆವು, ಆದರೆ ನಾಮಾಜಿಕ ಉದ್ದೇಶಾರ್ಥಿಕವನ್ನು ಹೊಂದಿದ ಸುವಾತೆಯನ್ನು ನಾವು ನಾಯಕೆಯೇವೆ. ನಮ್ಮ ಜೀವಿತಗಳು ದೇವರಿಗೆ ಸಮರ್ಪಣೆಯಾಗಿದ್ದರೆ ಮತ್ತು ಆತನ ಆತ್ಮದ ಸಿಯಂತ್ರಣದಲ್ಲಿ ಇದ್ದರೆ, ನಾವು ಹೇಗೆ ಕೆಲಸಮಾಡುತ್ತೇವೆ ಎಂಬುದರಲ್ಲಿ ವ್ಯತ್ಯಾಸವು ಇರುತ್ತದೆ. ಕೈಸ್ತಕ್ಕವು ಕೇವಲ ಆರಾಧನೆಯ ನಭೇಯ ಅಲ್ಲ; ಇದು ಕೆಲಸದ ಹಲವರಕ್ಕೂ ಇರುವುದಾಗಿದೆ! ನಮ್ಮ ಕೆಲಸದ ಮಾಲಕ ನಮ್ಮ ಜೀವಿತದಲ್ಲಿ ಆತ್ಮನ ಪ್ರಭಾವವನ್ನು ನೋಡುವುದಕ್ಕೆ ಅವಕಾಶಕೊಟ್ಟಿದ್ದಾರೆ, ನಮ್ಮ ಜೀವಿತ ಕೆಲಸಗಾರರು ನಮ್ಮ ಆರಾಧನೆಯ ಬಗೆಗಿನ ನಾಕ್ಷೀಯನ್ನು ಒಪ್ಪಿಕೊಳ್ಳಬದರಲ್ಲ ಯಾವ ಕಷ್ಟಕ್ಕೂ ಇಲ್ಲ!

Chris Bullard

ನಮ್ಮ ಶೈಕ್ಷಣಿ (6:10-12)

ನೃತಾನನು ನಮ್ಮ ಸಿಂದಕನೂ ಮತ್ತು ನಮ್ಮ ಶತ್ರುವೂ ಇಗಿದ್ದಾನೆ. ಆತನು ಶಕ್ತಿಶಾಲ ಆಗಿದ್ದಾನೆ (ಸೋಣಿಲ 1 ಹೇತು 5:8) ಮತ್ತು ವಂಭನಾತ್ಮಕ ತಂತ್ರಗಳನ್ನು ಮತ್ತು ಉತ್ಪಾಯಿಗಳನ್ನು ನಮ್ಮ ಬಿರುದ್ದ ಬಳಸುವವನಾಗಿದ್ದಾನೆ. ನಮ್ಮ ಮೇಲೆ ಆತ್ಮಮಂಮಾಡಲು ಗೂಢವಾದ ಶಾಶ್ವತಗಳನ್ನು ಮತ್ತು ನಾಧನಗಳನ್ನು ಬಳಸುತ್ತಾನೆ. ತಾನು ತಲಮಾರುಗಳಿಂದು ಮಾಡಿದಂತೆಯೇ ಇಂದು ಜನರನ್ನು ಹಾಡಲ್ಲಿ ನಡೆನುವದನ್ನು ಆತನು ಮುಂದುವರೆಸಿದ್ದಾನೆ. ಯೋಹಾನೆನು ಇದನ್ನು “ಶಿಲರದಾಶಿ, ಕಟ್ಟಿನಾಶಿ ಬದುಕುಬಾಜಿನಾಶಿ ಡಂಬ” ಎಂದು ಇವುಗಳನ್ನು ಸಾಜಿಸಿದ್ದಾನೆ (1 ಯೋಹಾನ 2:15-17). “ಶಿಲರದಾಶಿ” ಶಿಲರದ ಹಸಿರೆಯನ್ನು ಒಳ್ಳೆಯನ್ನು ಒಳಗೊಂಡಿದೆ, “ಕಟ್ಟಿನಾಶಿ” ಇದು ದೊರಕಿಸಿಹೊಳ್ಳುವ ಇಷ್ಟೆಯನ್ನು ಒಳಗೊಂಡಿದೆ, “ಡಂಬ” ಇದು ನಾಧಿನುವ ಇಷ್ಟೆಯನ್ನು ಒಳಗೊಂಡಿದೆ.

ಅದಿಕಾರಂಡ 3:6ರಲ್ಲ ನೃತಾನನು ಮಂಜು ಲೇತಿಯಲ್ಲ ಹವ್ವಿಗಳನ್ನು ಶೋಧಿಸಿದನು. ಅವಳಿ ಸಿಶೇಧಿತವಾದ ಹಣ್ಣನ್ನು ನೋಡಿದಳು ಅದು “ಉಂಟಕ್ಕೆ ಯೋಗ್ಯವಾಗಿ” (ಶಿಲರದಾಶಿ), “ಕಟ್ಟಿಗೆ ನುಂದರವಾಗಿತ್ತು” (ಕಟ್ಟಿನಾಶಿ), ಇದು ಇಜ್ಞಾಯೋಗ್ಯವಾಗಿ “ಜ್ಞಾನಿಯನ್ನಾಗಿ ಮಾಡುವ” (ಡಂಬ) ಆಗಿತ್ತು.

ಯೀಂನುವು ಅಡಬಿಯಲ್ಲ ಶೋಧಿತಸಾದಾಗ, ನೃತಾನನು ಅದೇ ಲೇತಿಯಲ್ಲ ಆತನನ್ನು ಸಂಖೀಪಿಸಿದನು. ಕಲ್ಲನ್ನು ರೇಣ್ಣಿಯನ್ನಾಗಿಸಿನುವ ಶೋಧನೆಯು ಶಿಲರದಾಶಿಯಲ್ಲ ಅನ್ವಯವಾಗಿದೆ. ಜಗತ್ತಿನ ರಾಜ್ಯದ ಕೊಡುಬಿಕೆಯ ಕಟ್ಟಿನಾಶಿಯು ಆಗಿದೆ. ದೇವಾಲಯದ

ಮೇಂಆನಿಂದ ಯೀಸುವಿಗೆ ಧುಮುಕಿದಾಗ ದೇವರು ಅತನನ್ನು ರಕ್ಷಿಸುತ್ತಾನೆ ಎಂಬ ಸ್ಯಾತಾನನ್ ನೂಡಿಸುವಿಕೆಯು ಡಂಬ ಆಗಿದೆ (ಪ್ರತ್ಯಾಯ 4; ಲಾಕ 4).

ಅಂದು ನಾವು ಇಡಕ್ಕೆ ಸಮಾನವಾದ ಶೋಧನೆಗಳನ್ನು ಎಡುಲಿಸುತ್ತೇವೆ. ಸ್ಯಾತಾನನು ಜನರನ್ನು ಮಾರು ಲೀಟಿಯಲ್ಲ ಇನ್ನೂ ಆಕ್ರಮಿಸುವವನಾಗಿದ್ದಾನೆ. ದೇಹದ ಹೆಸಿವಾಗಲ ಅಥವಾ ತಮಗಾಗಿ ದೊರಕಿಸಿಕೊಳ್ಳುವ ಆಶಯಾಗಲ ಮತ್ತು ತಪ್ಪಾದದನ್ನು ನಾಧಿಸುವುದಾಗಿದೆ ಅದರೆ ಅಪ್ಯಾಗಕು ನಮ್ಮೆ ಜೀವಿತದ ಅಧ್ಯಯೆಗಾಗಿ ಮಾಡಿದ್ದಾಗರೆ ಅಥವಾ ಅಸಿಂಥವಾಗಿ ಪ್ರಾಣಗೊಳಿಸಿದ್ದಾದರೆ, ಅಪ್ಯಾಗಕು ತಪ್ಪಾಗಿರುವವು ಆಗಿವೆ.

ಬ್ಲೇಯ ವಾರ್ತೆಯಿಂದರೆ. ಕ್ರಿಸ್ತನು ಸ್ಯಾತಾನನ್ನು ತನ್ನ ಮರಣ ಮತ್ತು ಪುನರುತ್ಥಾನಗಳ ಮೂಲಕ ಸೋಣಿಸಿದ್ದಾನೆ (ಇತ್ಯ 2:14, 15; ಸೋಣಿಲ ಪ್ರಕಟಣೆ 20:10).

Jay Lockhart

ಬಿನಂದ ಬಿನಂದ ಯುಥ್: ಬೈಬಿಲ್ ಸ್ಯಾತಾನನ್ನು ತಿಳಿಸುವು (6:10-12)

ನಾವು ದೇವರಿಗಾಗಿ ಜೀವಿಸುವಾಗ, ನಾವು ದೊಡ್ಡ ಯಿದ್ದುವನ್ನು ನಮ್ಮೆ ಕೈಯಲ್ಲ ಹೊಂದಿದ್ದೇವೆ. ಕೈನ್ನನು ಯಿದ್ದಭಾಬಿಗೆ ಕರೆಯಲ್ಪಟ್ಟಾಗಿ, ಅದು ಜೀವಿತದ ಆಂತರಿಕ ಭಾಬಿಯಾಗಿರುವದಿಲ್ಲ. ಮುಂದೆ, ಎಡುಲಿನ್‌ಅರುವ ವೈಲಿಯು ಮಾನವ ದೇಹವನ್ನು ಹೊಂದಿರುವದಿಲ್ಲ; ಬದಲಾಗಿ ಯಿದ್ದಪ್ರ ಮರಣಕರವಾದ ಅತಿಥಿಯಾದ ದುರಾತ್ಮಕವೇ ಆಗಿದೆ. ಇದು ಬೆಳಕು ಮತ್ತು ಕತ್ತಲೆಯ, ಜೀವನ ಮತ್ತು ಮರಣದ, ಹರೆಂಜೀಕ ಮತ್ತು ನರಕದ ಯಿದ್ದ. ಹೋರಾಟಪ್ರ ಯೀಸುವಿನ ನಾಮದ ಎಲ್ಲರನ್ನು ತೊಡಗಿಸಿಕೊಳ್ಳುವದಾಗಿದೆ. ಯಾವ ಕಾರಣದಿಂದಲೂ ಯಾರೋಬ್ಬರೂ ಹೊರತುಪಡಲಾರರು; ಎಲ್ಲರೂ ಇರಲೇಬೇಕು.

ನಾವು ಹೇಗೆ ಹೋರಾಡಬೇಕಾ? ಬಿಜಯಿಶಾಾಯಾಗಲು ಸಮಧಿರಾಗಲು ಯಾವುದಾದರೂ ಕೌಶಲ್ಯಪ್ರ ಇದೆಯಾ? ಹೋಲನು ಕತ್ತಲೆಯ ಸೇನೆಯ ಮೇಲೆ ಬಿಜಯವನ್ನು ನಾಧಿಸಲು ದಿಷ್ಟ ಕೌಶಲ್ಯವನ್ನು ಕೊಳ್ಳಿದ್ದಾನೆ.

ಬಿಜಯದ ಚೆಂದಲನೆಯ ಹೆಚ್ಚಿಯ 6:10-12ರಲ್ಲಿ ಇರುವುದಾಗಿದೆ. ವೈಲಿಯ ತಂತ್ರದ ಬಿರುದ್ದ ಹೋರಾಡಲು ನಾವು ದೇವರ ಬಲದ ಮೇಲೆ ಅತುಕೊಳ್ಳಬೇಕು.

ತಡೆ ಮಾತೇನಿಂದರೆ, ನಿಂದು ಕರ್ತನನ್ನು ಮತ್ತು ಅತನ ಅಗ್ರಧಿಕವಾದ ಶಕ್ತಿಯನ್ನು ಆಯಿಸಿಕೊಂಡಪರಾಗಿ ಬಲಗೊಳ್ಳಿ. ಸ್ಯಾತಾನನ್ ತಂತ್ರಾಜಾಯಗಳನ್ನು ನಿಂದು ಎಡುಲಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಾಪಾನವ ಸವಾಯಿಧಗಳನ್ನು ಧಿಲಸಿಕೊಳ್ಳಿ. ನಾವು ಹೋರಾಡುವದು ಮನುಷ್ಯ ಮಾತ್ರದವರ ನಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಥಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವರಾಗಿದ್ದೇವೆ (6:10-12).

ಯಾವುದೇ ಸ್ಯಾನ್ಯದ ಗುಪ್ತದಳಪ್ರ ಯಿದ್ದದ ವೇಳೆಯಲ್ಲ ಪ್ರಮುಖ ಹಾತ್ವವನ್ನು ವಹಿಸುವುದಾಗಿದೆ ಯಾಕೆಂದರೆ ಅಧಿಕಾರಿಗಳು ವೈಲಿಯನ್ನು ತಿಳಿಯಬೇಕು ಮತ್ತು ಅಲತುಕೊಳ್ಳಬೇಕಾಗಿರುತ್ತದೆ. ವೈಲಿಯ ಯಾರು, ಅತನು ಎಲ್ಲಾದ್ದಾನೆ, ಮತ್ತು ಅತನು ಏನು ಮಾಡಬಹುದು, ಎಂದು ತಿಳಿಯದ ಹೊರತು ನಾವು ಅತನನ್ನು ಹೇಗೆ ಸೋಣಿಸಬಹುದು? ದೇವರ ವಾಕ್ಯದ ತ್ರಿಕಾರ, ನಮ್ಮೆ ನಿಜವಾದ ವೈಲಿಯ ಸ್ಯಾತಾನನು ತಾನೇ ಆಗಿದ್ದಾನೆ.

ಆರಂಭದಲ್ಲಿ ದೇವರು ಸ್ಯಾತಾನನು ಬಗೆಗೆ ಸ್ವಷ್ಟವಾಗಿ ಹೇಳಿದಿದ್ದರೂ, ಸ್ಯಾತಾನನು ಇರುವ ಲೀತಿ, ಅತನು ಏನು ಮಾಡುತ್ತಿದ್ದಾನೆ, ಮತ್ತು ಅತನು ಎಲ್ಲಗೆ ಹೋಗುತ್ತಿದ್ದಾನೆ ಎಂಬುದನ್ನು ಅತನು ಸ್ವಷ್ಟಪಡಿಸಿದ್ದಾನೆ. ಗೆಲ್ಲಲು ಬಯನುವ ಕ್ರಿಸ್ತನ ಪ್ರತಿಯೋಬ್ಬ ಸ್ಯಾನಿಕನು ಕೆಷ್ಟನದ

ಶತ್ತಿಯ ಬಿರುದ್ದ ತನ್ನ ವೈಯಕ್ತಿಕ ಯಂಥದಲ್ಲ ಗೆಲ್ಲವುದಕ್ಕೆ ವೈಲಿಯ ಬಗ್ಗೆ ತಿಜದುಕೊಂಡಿರುವದು ಅವಶ್ಯಾಗಿದೆ.

ಸ್ವೇತಾನನು ದೇವರಾಗದೇ ಇರುವುದಲಿಂದ, ಆತನು ಸೃಷ್ಟಿನಲ್ಲಿಷ್ಟ ಜೀವಿಯೇ ಆಗಿದ್ದು ದೇವರಂತೆ ಆತನು ನಿತ್ಯನು ಅಲ್ಲ. ನಾಂದಭಕ್ತವಾಗಿ, ಆತನು ತನ್ನ ಜ್ಞಾನದಲ್ಲ ಮತ್ತು ಕಾರ್ಯದಲ್ಲ ಖಿತಯಾಳ್ಳವನು ಆಗಿರುತ್ತಾನೆ. ಆತನು ಜ್ಞಾನಿಯು, ಸರ್ವಶಕ್ತನು, ಅಥವಾ ಸರ್ವವ್ಯಾಪ್ಯಿಯೂ ಅಲ್ಲ. ನಮ್ಮ ಜೀವಿತದಲ್ಲ ದೇವರ ಶತ್ತಿಯನ್ನು ನಾವು ಹೊಂದಿದ್ದೇ ಆದರೆ, ಗೆಲ್ಲಲಾಗದ ವೈಲಿಯೆಣಲ್ಲ, ಎಫೆನ ರೆಣ್ಣ ನಮ್ಮ ವೈಲಿಯಾದ ಸ್ವೇತಾನನು ಬಗೆಗೆ ಹೋಲನು ಹೇಳಿದನು ಗಮನಿಸೋಣ.

ಸ್ವೇತಾನನು ತಂತ್ರಗಾರನು (6:11). ಹರಳೇಕ ಮತ್ತು ನರಕಗಳ ಮಧ್ಯ ಸ್ವೇತಾನನು ಯಾವುದೇ ಅಯ್ಯಿಯನ್ನು ಕೊಡುವವನಾಗಿದ್ದಾನೆಯೇ? ಇಲ್ಲ! ಯಾರೂ ನಿತ್ಯವಾದ ಅನಂದದ ಮೇಲೆ ನರಕಯಾತನೆಯನ್ನು ಆದುಕೊಳ್ಳುವದಿಲ್ಲ ಎಂದು ಆತನು ಅಲತುಕೊಂಡಿದ್ದಾನೆ. ಆತನು ತಂತ್ರಗಾರಕೆಯನ್ನು ಅಲಸಿಕೊಂಡಿದ್ದಾನೆ ಮತ್ತು ನಮ್ಮ ಅತ್ಯದ ಕೊಳೆಯಿನನ್ನು ಮತ್ತಿಗೆ ಹಾತುವ ಆತನ ಯೋಜನೆಗಳ ಕರಪತನದಿಂದ ಕೂಡಿದವುಗಳ ಆಗಿವೆ. “ಅವನ ಯೋಜನೆಗಳನ್ನು ನಾವು ಅಲಿಯದವರಲ್ಲ” ಎಂದು ಹೋಲನು ನಮಗೆ ಬೋಧಿಸುತ್ತಾ ಸ್ವೇತಾನನು ನಮ್ಮನ್ನು ಜಯನಲು ಎಂದು ಹೇಳುತ್ತಾನೆ (2 ಕೊಂಡ 2:11).

ಆ ತಂತ್ರಗಳ ಯಾವು? ಸ್ವೇತಾನನ ದಾಳಯ ಗೆರೆಗಳ ಮೂರು ಲೀಡಿಯವು ಇವೆ: ಆತನು ಶಲಿರದಾಶಿಯನ್ನು, ಕಣ್ಣಿನಾಶಿ, ಜೀವನ ಡಂಬಾಗಳನ್ನು ಪ್ರತಿಹಾದಿಸುತ್ತಾನೆ (ಫೋಟಿಲ 1 ಯೋಝಾನ 2:15-17). ಸೂಕ್ಷ್ಮವಾದ ಲೀಡಿಯಲ್ಲ ಕೇವಲ ಒಂದೇ ನಾಲ ಕೆಟ್ಟತನದಿಂದ ನಾವು ದೂರಬಿದ್ದೇವೆಂದು ಯೋಜಿಸುವತ್ತೆ ನಮ್ಮನ್ನು ನಡೆಸುವವನಾಗಿದ್ದಾನೆ. ನಮ್ಮ ಅವಶ್ಯಕತೆಗಳ ಈ ಜಗತ್ತಿನಲ್ಲ ಈಗಲೇ ಅತಿ ಅವಶ್ಯ ಎಂದು ಆತನು ನಮಗೆ ಹೇಳುತ್ತಾನೆ. ತಂತ್ರಗಾರಕೆಯಂದ ಮತ್ತು ವ್ಯವಸ್ಥಿತವಾಗಿ, ಆತನು ಆತ್ಮಿಕವಾದ ತರುಗಿಜಳವದರ ಮಾರ್ಗದರ್ಶಿಯಲ್ಲ ನಡೆಸುತ್ತಾನೆ. ಮಾನವನ ಉಹಳಿಯ, ಬುದ್ಧಿಮತ್ತೆ, ಮತ್ತು ಜಾತಯ ಇವುಗಳ ಸ್ವೇತಾನನ ಕರಪತೆಗೆ ಹೊಂದುವವು ಆಗುತ್ತವೆ. ಆ ತಂತ್ರಗಾರನನ್ನು ಗೆಲ್ಲಲು ನಮಗೆ ದೇವರ ಸಹಾಯದ ಅವಶ್ಯಕತೆಯು ಇದೆ.

ಸ್ವೇತಾನನು ಆತ್ಮಿಕ ಜೀವಿಯಾಗಿದ್ದಾನೆ (6:12). ಆತ್ಮಿಕವಾದ ನೀತಿವಂತಿಕೆಯಿಂದ ಎಲ್ಲವೂ ನಂಬಬಿಸುತ್ತದೆ ಎಂದು ಕೈಸ್ತುರು ಅಲತುಕೊಂಡಿದ್ದಾದರೆ ಅದು ಕರೆನ ನಭೀಯಲ್ಲ ದೊಡ್ಡ ಸುದಿನವಾಗಿದೆ. “ಶ್ರೀಯರೇ, ಅನೇಕ ಮಂದೇ ... ಸಿಂಧು ಅತ್ಯದ ಎಲ್ಲಾ ನುಡಿಗಳನ್ನು ನಂಬದೆ ಅಯಾ ನುಡಿಗಳ ದೇವಲಿಂದ ಸ್ತೋತ್ರವಾದಪೂರ್ಗಳೇ ಅಲ್ಲಿರೋ ಎಂದು ಅಪುಗಳನ್ನು ಹರಿಸುತ್ತಿನೆಂಬೇಕು” ನರ್ತವೇದವು ಹೇಳುತ್ತದೆ (1 ಯೋಝಾನ 4:1). ಜಗತ್ತಿನೊಳಗೆ ಇರುವಂಥ ಅನೇಕ ಹೋಳವಂಥಾಡುವ ಅರ್ಥಗಳ ಸ್ವೇತಾನ ಅಡಿಯಾಜ್ಞಾನ ಆಗಿರುತ್ತವೆ.

ಬಂಧಿಸಲ್ಪಡುವಂಥ, ಕತ್ತಿಯಿಂದ ಕತ್ತಲನುವಂಥ, ಅಥವಾ ಬಂದಕಿಸಿಂದ ಹೊಡಿದುರುಜುವಂಥ ವೈಲಿಯ ಬಿರುದ್ದ ನಮ್ಮ ಯಿಂದಿರುವುದಾಗಿದೆ. ಅದು ಸ್ವೇತಾನನ ಬಲದ ಬಿರುದ್ದ ಆಗಿದ್ದ ಸುಳ್ಳು ರಹ್ಯದ ದೈವಜ್ಞಾನ ಬೊಳ್ಳಿಯಾಜ ಧರ್ಮಗಳು, ರಹ್ಯದ ತತ್ವಜ್ಞಾನ, ಮತ್ತು ಜಾಣತನದ ಮುಖ್ಯಮರ್ಹೆ ಇವುಗಳ ಆತನ ಆಯಧಗಳು ಆಗಿವೆ. ನಮ್ಮ ವೈಲಿಯ ಆತ್ಮಿಕ ಜೀವಿಯಾಗಿದ್ದು, ಆತನ ಪ್ರಮುಖ ನಾನವು ಕಾಣದಂಥ ರಾಜ್ಯದ ಇನ್ನೊಂದು ಬಿನ್ನಾರಮುಖವಾಗಿದೆ.

ಸ್ವೇತಾನನು ಪ್ರಬಲನನಾಗಿದ್ದಾನೆ (6:12). ಸ್ವೇತಾನನು ಬಹುವಾದ ಬಲವನ್ನು ಹೊಂದಿದವನಾಗಿ ಜಿತ್ತಿಸಲ್ಪಡುದ್ದಾನೆ. ರಕ್ತ ಮತ್ತು ಮಾಂಸವನ್ನು ಹೊಂದಿದ ಆತನು ನಮಗೆ ಭಯಿಂಕರನಾದ ವೈಲಿಯಾಗಿದ್ದಾನೆ. ನಮ್ಮ ಆತ್ಮಿಕ ವೈಲಿಯನ್ನು ಅಲ್ಲವೆಂದು ತಿಜದುಕೊಳ್ಳುವದು ಮಾರಕವಾದಂಥ ರಹ್ಯಗ್ರಂತದೆ.

ಸ್ವತಾನನು ಬಲು ಬಲಶಾಲಯಾಗುವದಕ್ಕೆ ಕಾರಣ ಅತನು ಒಬ್ಬನೇ ಆಗಿರುವದಿಲ್ಲ. ಅತನಿಗೆ ಸಹಾಯಮಾಡುವಂಥ ಆತ್ಮೀಯವಾದ ಕೆಟ್ಟತನಕ್ಕೆ ನಡೆಸುವ ದೇವದಾತರ ಗಣವನ್ನು ಅತನು ನಡೆಸುವವನಾಗಿದ್ದಾನೆ. ಅವರು 6:12ರಲ್ಲ ಆಡಳಿತಗಾರರು, ಅಧಿಕಾರಿಗಳು, ಕರ್ತೃಲೀಯ ಶಕ್ತಿ, ಮತ್ತು ಕೆಟ್ಟತನ ಆತ್ಮೀಕ ಬಲ ಎಂಬಂತೆ ಪರಿಸರಲ್ಪಣಿದ್ದಾರೆ. ಕೆಟ್ಟತನದ ಬಲವಾದ ಸೇನೆಯಲ್ಲ ಎಪ್ಪು ಜನ ಸ್ವತಾನನ ದೂರತ್ವ ಇದ್ದಾರೆಂಬುದು ನಮಗೆ ತಿಳಿಯಿದು.

ಕೆಂಪು ಬಟ್ಟೆಯ ತಲೆಯ ಮೇಲೆ ಕೊಂಬನ್ನು ಹೊಂದಿದ ಮತ್ತು ಕೈಯಲ್ಲ ಉದ್ದನೆಯ ಕೆಳಿಯನ್ನು ಹಿಡಿದಂತೆ ತಮಾಜಿಗಾರನಂತೆ ನುತ್ತಲು ಓಡಾಡುತ್ತಿರುವ ಒಬ್ಬ ಜಿಕ್ಕು ಮನುಷ್ಯನ ಜಿತವನ್ನು ನೋಡಿದಾಗ ಜನರು ನಗರವಾದ ಎಪ್ಪು ದುರಂತಮಯವಾದದ್ದು! ಸ್ವತಾನನು ಈ ವಿಶ್ವದ ಹಾನ್ಯದ ರಾಜಕುಮಾರನು ಅಲ್ಲ. ಅತನು ಈ ಜಗತ್ತಿನ ದೇವರು ಎಂದು ಹೊಲನು ಹೊಳಣಿಸಿದ್ದಾನೆ (ನೋಡಿಲ 2 ಕೆಲಿಂಥ 4:4). ಅತನು ಅಧಿಕಾರದಲ್ಲ ಆಖತ್ತಿದ್ದಾನೆ. ಅತನು ಅಶಕ್ತನಲ್ಲ; ಅತನು ಪ್ರಭಾವಶಾಲಾಲಯಾಗಿದ್ದಾನೆ. ಅತನು ಶಕ್ತಿಯತನಾಗಿದ್ದಾನೆ, ಅತನು ಅಧಿಕಾರವು ಬಲಶೈಷ್ಯವಾಗಿದ್ದು ನಾವು ವಿಕಾರಿಯಾಗಿ ಅತನ ಮುಂದೆ ಸಿಲ್ಲಲಾರೆಷ್ಟು. ನಾವು ಬಲಹಿಂನರು. ಯಾದ್ದದಲ್ಲ ಜಯಗಳನಲು ಬೇಕಾದ ನಾಮಧ್ಯೇಕಾಗ್ಯಾಗಿ ನಷ್ಟಿಸ್ತ್ತಕ್ಕೆ ನಾವೇ ನಷ್ಟಿಸ್ತ್ತಾಗಿ ಯೋಜಿಸಿದಾಗಲೇ ನಷ್ಟಿಸ್ತ್ತಿನ ನೋಲುಗಳು ಬಾಹ್ಯವು ಆಗಿವೆ, ಜಯಗಳನಲು ಅಧ್ಯಾತ್ಮದೊಂದೆ ಆಗಿದೆ ಅದು “ತರುವನನ್ನು ಮತ್ತು ಅತನ ಅತ್ಯಧಿಕವಾದ ಶಕ್ತಿಯನ್ನು ಅಶ್ವಯಾಸಿಕೊಂಡವರಾಗಿ ಬಲಗೊಳಿಸ್ತೂ” (6:10) ಎಂಬುದಾಗಿದೆ.

ಸ್ವತಾನನು ದುರ್ಬಳಿಯಿಷ್ಟವಸಾಗಿದ್ದಾನೆ. ಈತರದ ಚೈಲಿಯನ್ನು ನಾವು ಹೊಂದಿದ್ದೇವೆ. ದೇವರು ಏನು ಆಗಿಲ್ಲವೋ ಅದೆಲ್ಲವೂ ಸ್ವತಾನನು ಆಗಿದ್ದಾನೆ. ದೇವರು ಬೆಳಕೆಂದು ಜಿತಿನಲ್ಪಣಿರೆ. ಸ್ವತಾನನು ಕೆಂಬಲ ಕತ್ತಲೀಯನ್ನು ಆಖುವಂತವನು ಎಂದು ಲಕ್ಷೀಕಲ ನಲ್ಪಣಿದ್ದಾನೆ. ಯೆನು ಅತನನ್ನು ಸುಳ್ಳಗಾರ ಮತ್ತು ಸುಳ್ಳನ ತಂದೆ ಎಂದು ಕರೆದಿದ್ದಾನೆ; ಅತನನ್ನು ಮನುಷ್ಯರ ಆತ್ಮಗಳನ್ನು ಕೊಲ್ಲುವವನು ಎಂದು ಕೂಡಾ ವರ್ಚಿಸಿದ್ದಾನೆ (ಯೋಹಾನ 8:44).

ಮನುಷ್ಯನನ್ನು ವಂಜಿಸುವ ಯಾವುದೇ ಆಗಲ, ಮನುಷ್ಯನನ್ನು ನೋಯಿಸುವ ಯಾವುದೇ ಆಗಲ, ಎಷ್ಟೇ ಕೆಟ್ಟದಿರಾ, ಕತ್ತಲೂ, ಕಹಿಯಾ ಮತ್ತು ಎತ್ತಿಡಲಾರದಿರಾ ಅವು ಸ್ವತಾನನದೇ ಆಗಿದೆ. ಎಲ್ಲ ವಂಜನೆಯ ಮತ್ತು ಕೊಳಿಯ ನಾಯಕನು ಅತನೇ ಆಗಿದ್ದಾನೆ. ಅತನು ಎಂದಿಗೂ ಒಂದು ಎತ್ತಿಡಲಾರದಿರಿರಾ ಅವು ಸ್ವತಾನನದೇ ಆಗಿದೆ. ಎಲ್ಲ ವಂಜನೆಯ ಮತ್ತು ಕೊಳಿಯ ನಾಯಕನು ಅತನೇ ಆಗಿದ್ದಾನೆ. ಅತನು ಎಂದಿಗೂ ಒಂದು ಜೀವಿಯನ್ನು ಅಶಿಂದಿಸಿಲ್ಲ; ನಲಿ ಮತ್ತು ಹಬಿತ್ತವಾದದ್ದನ್ನು ಮಾಡುವುದಕ್ಕೆ ಒಂದು ಆತ್ಮನನ್ನು ಅತನು ಎಂದಿಗೂ ಶ್ರೋತ್ವಾಹಿಸಿಲ್ಲ. ನಷ್ಟಿ ಪ್ರೇರಿಯ ಶ್ರಮವಾಗಿ ದುರ್ಬಳಿಯಿಷ್ಟವಾಗಿದ್ದಾನೆ.

ನಘಾರೋಜ. ಸ್ವತಾನನ ಯಾದ್ದಪ್ರ ನಷ್ಟಿ ಜೊತೆಗಲ್ಲ. ಅತನ ಯಾದ್ದಪ್ರ ಸ್ವಷ್ಟಿಯ ಹಬಿತ್ತನಾದಂಥವನ ಬಿಯಧ ಇರುವುದಾಗಿದೆ. ಆದರೆ ಅತನ ಆತ್ಮಮಂತ್ರ ಕೈಸ್ತರ ಬಿಯಧ ಇರುವುದಾಗಿದೆ ಯಾಕೆಂದರೆ ದೇವರು ನಷ್ಟಿ ಮೇಲೆ ಇಲಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಅತನು ಬಲ್ಲವನಾಗಿದ್ದಾನೆ. ಈ ಯಾದ್ದಪ್ರನ್ನು ಗೆಲ್ಲಲು, ಅತನ ದುರ್ಬಳಿಯ ಸ್ವಭಾವವನ್ನು ತಿಳಿಯಬೇಕು ಮತ್ತು ಅತನ ಶಕ್ತಿಯಂದ ಎಜ್ಜರವಾಗಿರಬೇಕು.

ಬಿನಬಿಂದ ಬಿನದ ಯಾದ್ದ: ಶಾಷಾಡಬ ಸಿಧ್ಧಾಗಿರುವಂ (6:13-20)

ದೇವರು ದೇವರ ಮೂಲಕ ದೇವರ ಆಡಳಿತವನ್ನು ನೋಡುವ ಮತ್ತು ಅತನ ಸ್ವಂತ ರಾಜ್ಯದಿಂದ ಆತನನ್ನು ಹೊರಗೆ ಹಾಕುವ ದೊಡ್ಡ ಎದುರಾಜಯನ್ನು ಹೊಂದಿದ್ದಾನೆ. ಮಾರ್ಕವಾದ ಕಾದಾಪಕಾಗಿ ವರದು ಸಿಂಹಾನನಗಳು ಜಿಗಂಹಾಕಲ್ಪಣಿವೆ. ಸ್ವತಾನನು

ಅಧಿಕಾರವನ್ನು ಕಸಿದುಕೊಳ್ಳಲು ನಿರಂತರವಾಗಿ ಕಾಯುತ್ತಿದ್ದರೂ ದೇವರು ಸ್ತೀ ಮತ್ತು ಪುರಾಣ ಹೃದಯಗಳಲ್ಲಿ ಅರನರ ಅರನಾದ ತನ್ನ ಹಕ್ಕಿನ ಸ್ಥಳವನ್ನು ಇಡಲು ಕಾಯುತ್ತಿದ್ದಾನೆ. ದೇವರ ಮಹಿಳಾದಂಥ ನಾವು ನಮ್ಮ ದೇವರನ್ನು ಹಡಣುತ್ತಿಗೊಳಿಸಲು ಹಣಿಸುತ್ತಿರುವ ಹೊಡ್ಡ ವೈಲಿಯ ವಿರುದ್ಧ ಯಾರ್ಥಮಾಡಲು ನೀತಿಪರಿಕೆಯ ಸೇನೆಯನ್ನು ಸೇರುವದಕ್ಕಾಗಿ ತರೆಯಲ್ಪಟ್ಟದ್ದೇವೆ.

ಈ ಯಾರ್ಥವನ್ನು ಗೆಲ್ಲಲು ಬಯಸುವ ಶ್ರೀಯೋಬ್ಬ ಕೈಸ್ತುಲಿಗೂ ತೆರೆದಿರುವ ಸೇನೆಗಾಗಿ ಮಾರು ವಾಕ್ಯಗಳ ಇರುವವು ಅಗಿದೆ. ಮೊದಲನೆಯದು: ನಮ್ಮ ವೈಲಿಯ ಬಗ್ಗೆ ನಮ್ಮಣಿಕೆ ನಾವು ತಿಜಿದಿರುವದು ಅವಶ್ಯವಾಗಿದೆ. ಎರಡು ಸ್ತೀಯ ಸ್ಯೇಸಿಕನ್ ಪರಿಣಾಮಕಾಲ ಕೌಶಲ್ಯದ ಹೆಚ್ಚಿನ ಭಾಗವು ಪರಿಣಿಸಲ್ಪಡದೂ ಮತ್ತು ಕಾಯುರಾಹಕ್ಕೆ ತರುವದು ಅಗಿದೆ.

ನಮ್ಮನ್ನು ನಾವು ದೇವರ ಆಯುಧವಾಗಿ ಇಲಸಿಕೊಳ್ಳುವದು. ನಾವು ಮಾಂಸ ಮತ್ತು ರಕ್ತದವರೊಡನೆ ಹೊಲಾಡುತ್ತಿಲ್ಲ ಇದರೆ ಪರಿಳೋಕ ರಾಜ್ಯದಲ್ಲಿ ಇರುವ ಆತ್ಮಿಕ ವೈಲಿಂಗಳಾಡನೆ ಹೊಲಾಡುತ್ತಿರುವದಲಂದ, ನಮಗೆ ದೇವರ ವಿಜಯದ ಆಯುಧವು ಅವಶ್ಯವಾಗಿದೆ.

(1) ನತ್ಯವೇಂಬ ನಡಕಟ್ಟು (6:14). ರೇಳಂಗನ್ ಸ್ಯೇಸಿಕನ್ ಯಾರ್ಥ ಭಾಬಿಯನ್ನು ಪ್ರವೇಶಿಸುವ ಹೊದಲು ಮಾಡುತ್ತಿದ್ದ ನಂಗತಿಯಿಂದರೆ ತನ್ನ ಒಳ ಅಂಗಿಯ ಮಾಲೆಗಳನ್ನು ಮತ್ತು ಸೆಲಿಗೆಳನ್ನು ತನ್ನ ನಡಕಟ್ಟಿನೊಳಗೆ ತುಲಸಿಕೊಳ್ಳುತ್ತಿದ್ದನು. ಅತನ ಬಣ್ಣಿಗಳನ್ನು ಒಣಿಗ್ಗೆ ಹಿಡಿದಿಟ್ಟುಕೊಳ್ಳುವ ಮಾಲಕ ಈ ನಡಕಟ್ಟು ಆ ನಮಯದಲ್ಲ ಅತನನ್ನು ಸ್ವತಂತ್ರನಾಯಿಗಿನಲು ನಾಯ್ಯಮಾಡಬಹುದಾಗಿತ್ತು.

ಒಬ್ಬ ಸ್ಯೇಸಿಕನು ತನ್ನ ನಡುಕಟ್ಟಿನ ಮೇಲೆ ಆತುಕೊಳ್ಳುವವನಾಗಿದ್ದನು. ಇದು ಇಂದಿನ ದಿನಗಳಲ್ಲಿ ಅನೇಕ ಗಂಡನರು ಬಳಸುವಂಥ ನಡಕಟ್ಟು ಅಗಿರಲಿಲ್ಲ. ಇದು ಅಗಲವಾದ ಜಮಾದ ಪಟ್ಟಿಯನ್ನು ಹೊಂದಿದ್ದು ಅದು ಕೇವಲ ಕವಚವನ್ನು ಮಾತ್ರ ಹಿಡಿದಿಟ್ಟುಕೊಳ್ಳುವುದಾಗಿರಲಿಲ್ಲ ಅದರೆ ಅತನ ಕತ್ತಿಗೂ ಇಧಾಗವಾಗಿತ್ತು.

ತ್ರಿಸ್ತೀಯ ನಡಕಟ್ಟು ಎಂದರೆನು? ನತ್ಯವೇ. ನಮ್ಮ ವೈಲಿಯ ವಂಜಕನು, ತಂತ್ರಗಾರನು ಮತ್ತು ಹೊಳಗಾರನು ಎಂದು ಈಗಾಗಲೇ ನಾವು ಕಂಡುಕೊಂಡಿದ್ದೇವೆ. ಅತನನ್ನು ನೋಳಿಸಲು ಇರುವ ಒಂದೇ ಮಾರ್ಗವಾದ ನತ್ಯದಿಂದ ಮಾತ್ರ ಅತನನ್ನು ನೋಳಿಸಬಹುದು. ನತ್ಯವು ವೈಲಿಯ ನುಳ್ಳಿನ್ನು ಹೊರಹಾಕುವುದಾಗಿದೆ. ಈ ನತ್ಯದ ಮಾಲವು ಬೈಬಲ್ ಆಗಿದೆ. “ಇವರನ್ನು ನತ್ಯದಲ್ಲಿ ನೊಂದಿಸಿ ಶ್ರುತಿಷ್ಠಿತದಿನು: ನಿನ್ನ ವಾಕ್ಯವೇ ನತ್ಯವು” ಎಂದು ಯೇಹು ಹೇಜಾದ್ದುನೆ (ಯೇಹಾನ 17:17).

ಸ್ಯೇತಾನನು ದೊಂಡಣಿ, ತಳ್ಳುದ ಬೋಳಿನೆಗಳ ಮತ್ತು ಆತ್ಮಿಕವಾದ ನಮಧಾನೆಗಳ ಮಾಲಕ ಆಕ್ರಮಿಣಮಾಡುತ್ತಾನೆ. ನಮ್ಮನ್ನು ನಾವು ಅತನ ತಂತ್ರಗಳಿಂದ ಹಿಡಿದಿಟ್ಟುಕೊಳ್ಳುವ ಒಂದೇ ಮಾರ್ಗವೇಂದರೆ ಅದು ನಮ್ಮನ್ನು ನಾವು ನತ್ಯದಲ್ಲಿ ಪೂರಣವಾಗಿ ಇಲಸಿಕೊಂಡಿರಬೇಕು. ನಾವು ದೇವರ ವಾಕ್ಯದಲ್ಲಿ ಇರಬೇಕು, ಅದನ್ನು ಸೇವಿಸಬೇಕು, ಅದಲಂದ ತಮ್ಮ ಆತ್ಮಿಕನ್ನು ತುಂಜಿಸಬೇಕು, ಮತ್ತು ಅದನ್ನು ಅಲತುಕೊಳ್ಳಲು ಹೃತಿನಬೇಕು. ಆ ನತ್ಯವು ಆತ್ಮಿಕ ವೈಲಿಯ ಸ್ಯೇಸ್ಯದ ವಿರುದ್ಧ ಹೊಲಾಡಲು ನಮಗಾಗಿ ಶ್ರುತಿಯಾದನ್ನು ಒಬ್ಬರಿ ಹಿಡಿದಿಟ್ಟುಕೊಳ್ಳುವಂಥ ನಡಕಟ್ಟು ಅಗಿದೆ.

(2) ನೀತಿಯೆಂಬ ವಜ್ರಕವಚ (6:14). ಹೊಲನ ನಮಯದಲ್ಲ, ವಜ್ರ ಕವಚವು ಎರಡು ಇನ್ನು ಲೀಡಿಯಂದ ಮಾಡಲ್ಪಡುತ್ತಿತ್ತು. ಕೆಲನಾಲ ಇದು ಭಾಲ ನಾರುವಣಿಯಂದ ಮಾಡಲ್ಪಡುತ್ತಿದ್ದು, ಒಂದರ ಮೇಲೊಂದರಂತೆ ಜಾಜಿಯ ಜಿಕ್ಕೆ ಲೋಹದ ಜಲ್ಲಿಯ ಮೇಲೆ ನೇತಾಡುತ್ತಿತ್ತು. ಕವಚವನ್ನು ಮಾಡುವ ಹೆಚ್ಚಾದ ನಾಮಾನ್ಯ ಹಢ್ಣತಿಯಲ್ಲಿ ಗಣಿಯಾದ ಲೋಹವು ಅಥವಾ ಹೆಣಿಕೆ ನರಹಣಿಯ ಲೋಹವು ಉಪಯೋಗಿತವಾಗುತ್ತಿತ್ತು. ಹೆಗೆಂದ,

ಇದು ಕವಚವನ್ನು ರಚಿಸುವದು ಅಗಿತ್ತು ಆದರೆ ಒಂದೇ ಕಾರ್ಯಕ್ರಾಗಿ ಇದು ಸೈನಿಕನ ದೇಹದ ಶ್ರಮುಲ ಅಂಗವನ್ನು ರಚಿಸುವದೇ ಆಗಿತ್ತು. ಇದು ಅತನ ದೇಹವನ್ನು ಕುತ್ತಿಗೆಯಂದ ನಡುವಿನವರೆಗೂ, ಹಿಂದೆ ಮತ್ತು ಮುಂದೆ, ಮುಷ್ಟುಪುದಾಗಿತ್ತು ಮತ್ತು ಅತನ ಮುಂಡವನ್ನು ಕಾಫಾಡುವದು ಅಥವಾ ಈ ಗಾಯಗೊಳಿಸಿದಂತೆ ರಚಿಸುವುದಾಗಿತ್ತು. ಕವಚವಿಲ್ಲದೇ ಯಾವೋಬ್ಜ ಸೈನಿಕನು ಯಾವ್ಯಾಖ್ಯಾಬಿಗೆ ಎಂದಿಗೂ ಹೊಳೆತ್ತಿರಿಲ್ಲ.

ತೀನ್ತು ಸೈನಿಕರ ಪ್ರಾಕವಚಪು ನೀತಿವಂತಿಕೆಯಾಗಿದೆ. ತೀನ್ತುನಲ್ಲಿಯ ತೀಸ್ತಿಯ ನೀತಿವಂತಿಕೆಯ ಮಾತ್ರ ಇದರಲ್ಲಿ ಇಲ್ಲ (ನೋಂಡಿಲ 2 ಕೊಲಿಂಧ 5:21), ಆದರೆ ಶುಭ್ರ ಜೀವಿತದಲ್ಲಿನ ಶ್ರಾಯೋಗಿಕ ನೀತಿವಂತಿಕೆಯು ನಿಕಾಯದಲ್ಲಿ ವರ್ಣಿಸಿರುವ 4:24). ನಮಗೆ ಈ ಪ್ರಾಕವಚದ ಅವಶ್ಯಕತೆಯು ಇದೆ. ಸ್ವತಾನನು ಈ ದೋಷಕ ದಿಂದ ನಮ್ಮೆ ಮೇಲೆ ಆಕ್ರಮಣಮಾಡುವಾಗ ಅದಕ್ಕೆನ್ನಾಗಿ ನಮಗೆ ನಕ್ಯಾದ ಮತ್ತು ಶುಭದೆಯ ಜೊತಿಗಿನ ನಡಕಣ್ಣನ ಅವಶ್ಯಕತೆಯು ಇದೆ. ನಾವು ದ್ಯುಮಿಕ ಜೀವಿತವನ್ನು ಜೀವಿ ನುವುದಾದರೆ ಹರಿಶುದ್ಧಾತ್ಮನ ಶಕ್ತಿಯು ನಮ್ಮುಲ್ಲ ಇರುವುದಾದರೆ ಅತನ ಉಲಯುವ ಕೊಲ್ಲು ನಮ್ಮುನ್ನು ಬೇರಿಸಿದ್ದು. ನಮ್ಮೆ ದಿನಸಿಕ್ಯಾದ ಜೀವಿತದಲ್ಲಿ ಶ್ರಾಯೋಗಿಕವಾದ ಹಬಿತುತ್ತಿರುವುದನ್ನು ಅಲಕ್ಕೆ ಮಾಡುವದು ನಮ್ಮಿಷ್ಟಕ್ಕೆ ನಾವೇ ವೈಲಿಯ ಆಕ್ರಮಣದಲ್ಲಿ ಇರುವುದಕ್ಕೆ ತೆರೆದಿಟ್ಟಂತೆ ಅಗುವದು.

(3) ಸುವಾರ್ತೆಯಲ್ಲಿನ ಕೆರಗಳು (6:15). ರೋಮನ್ ಸೈನಿಕರು *caliguli*⁶⁴ ಎಂದು ಕರೆಯಲ್ಪಡುವ ಭಾರವಾದ ಕೆರಗಳನ್ನು ಧರಿಸುತ್ತಿರ್ತು, ಅವುಗಳ ಬೇಳೆ ಲೀತಿಯ ಕೆರಗಳಾಗಿರ್ತು, ಕೆರಗಳ ಅಣ್ಣಿಯಲ್ಲ ಚೊಳಿಗಳ ಇದ್ದ ಯಾವ್ಯಾಖ್ಯಾಬಿಯಲ್ಲ ಸೈನಿಕರು ನಡೆದಾಡಲು ಯೋಂಗ್ಯಾ ವಾಗಿದ್ದವು. ಅಪುಗಳ ಆಧುನಿಕ ಸೈನ್ಯಾಬ್ರೋಂ ಬಳಾಯಿಗಳ ಹಾಗೆ ಬೆಳೆಯನ್ನು ಹೊಂದಿದ್ದವು, ಅತನ ಬಳಾಯಿಗಳು ಆರಾಮದಾಯಿರ ನಡಿಗೆಯನ್ನು ಅತಿಸಿಗೆ ತೊಡುವದಲಿಂದ ಸೈನಿಕನು ಕಂಣಗಳ ಮೇಲೆ ಮತ್ತು ತಗ್ಗಿನಿಸ್ತೇಯ ನೆಲದಲ್ಲಿ ನಡೆದಾಡಬಹುದಿತ್ತು.

ನಮ್ಮೆ ಅತ್ಯುಂಟ ಯಾವ್ಯಾಖ್ಯಾಬಿಯೂ, ಸ್ವತಾನನು ನಮ್ಮೆ ತಪ್ಪಾದ ಭಾವನೆಯನ್ನು ಮೂಡಿಸುವ ಶಯಿತ್ತುವನ್ನು ಮಾಡುತ್ತಾನೆ. ಅತನ ಹಲ್ಲಿಯ ಬಿರುದ್ದ ನಿಲ್ಲಲು ನಮಭಾವಾಗುವಂಥ ಬಳಾಯಿಗಳನ್ನು ಹಾಕಿಕೊಳ್ಳುವ ಅವಶ್ಯಕತೆಯು ನಮಗಿದೆ. ಆ ಬಳಾಯಿಗಳು “ಸುವಾರ್ತೆಯ ಬಳಾಯಿಗಳು” ಎಂದು ಕರೆಯಲ್ಪಡುತ್ತವೆ. “ಯೇನು ತೀನ್ತುನಲ್ಲಿರುವವರಿಗೆ ಯಾವ ನಿಂದನೆಯೂ ಇಲ್ಲ” ಎಂದು ತೀಸ್ತಿಯ ನಮಾಧಾನವು ಮನವಲಿಕೆ ಮಾಡುವದಾಗಿದೆ (ರೋಮಾಪ್ರ 8:1). ನಾವು ಅದರಲ್ಲಿ ಸಿಂತಾಗೆ, ಸ್ವತಾನನು ನಮ್ಮುನ್ನು ಕೆಳಕ್ಕೆ ಜೀಂಜನನು.

(4) ನಂಜಿಕೆಯ ಗುರಾಣಿ (6:16). ಹೊದಲ ಶರ್ತಮಾನದಲ್ಲ ಎರಡು ಗುರಾಣಿಗಳು ಶ್ರಮುವಾಗಿದ್ದವು. ಒಂದು ಜಿಕ್ಕಾಗಿತ್ತು ಮತ್ತು ಸೈನಿಕರು ಕೈಯಿಂದ ಕೈಗೆ ಹೊಲಾಡುವಾಗ ಯಾವ್ಯಾಖ್ಯಾಬಿ ಬಳಣುವದೂ ಆಗಿತ್ತು. ತನ್ನ ಏಡ್ಯೋಯಿ ಮೇಲೆ ಧರಿಸಿದ ಗುರಾಣಿಯು ಅತನ ವೈಲಿಗಳ ಬಾಕುಬಿಸಿಂದ ತಿಬಿಯವಾಗ ತಪ್ಪಿಸುವಾಗ ಸಹಾಯಮಾಡುವಂಥದ್ದಾಗಿತ್ತು. ಇಲ್ಲಿ ಇದು ಹೊಲನ ಮನದಲ್ಲಿದ್ದಂಥ ಗುರಾಣಿಯು ಇದಲ್ಲ, ಬದಲಾಗಿ, ದೊಡ್ಡ ಗುರಾಣಿ ಅಂದರೆ ನುಮಾರು ನಾಲ್ಕು ಅಡಿ ಉದ್ದದ ಮತ್ತು ಒಂದುವರೆ ಅಡಿ ಅಗಲಬಿರುವ ಗುರಾಣಿಗಾಗಿ ಅತನು ಅ ಹದವನ್ನು ಬಳಸಿದ್ದಾನೆ. ನಾಮಾನ್ಯವಾಗಿ ಇದು ದಷ್ಟನೆಯ ಎರಡು ಕಟ್ಟಿಗೆ ತುಂಡುಗಳಿಂದ ಮಾಡಲ್ಪಟ್ಟದ್ದು ಮತ್ತು ಬರಣಾದ ಜಮ್ಹದಿಂದ ಹೊದಿಸಿದ್ದ ಆಗಿತ್ತು. ಸಿಕ್ಕಿತವಾಗಿ ಇದು ಕೆಳಕಂತದ ಯಾವ್ಯಾಖ್ಯಾಬಿಸುವದು ಆಗಿರಿಲ್ಲ. ಈ ಗುರಾಣಿಯು ಆಗಿದ್ದರೂ ಕೂಡ ಒಂದು ಕಾರ್ಯವನ್ನು ಇದು ಹೊಂದಿದ್ದು, ದಾಖಲೆ ನಮಯಿದಲ್ಲ ಸಂಪೂರ್ಣ ದೇಹದ ರಕ್ಖಣೆಯನ್ನು ಇದು ಒದಗಿಸುವದು ಆಗಿತ್ತು.

ರಜಿತವಾದ ಅಂಜುಗಳ ಈ ಗುರಾಣಿಯ ನಮನ್ತ ನಾಲುಗಳಲ್ಲಿ ಸೈನಿಕರು ಒಟ್ಟಾಗಿ ಗುರಾಣಿ ಹಿಡಿದು ನಾಲನ್ನು ಒಂದು ಮಾಡಬಹುದಿತ್ತು ಮತ್ತು ಬಲವಾದ ಗೊಳಿಸಿಯಂತೆ

ವೈಲಿಗಳ ಬಿಯದ್ದ ನಾಗರಹುದಿತ್ತು. ಅದು ಅಲ್ಲದೆ, ನಾವು ಈ ಯಿಥ್ರದಿಲ್ಲ ಒಂಟಿಯಲ್ಲ ಎಂಬುದನ್ನು ನೇನಷಿನುಪುರುದಾಗಿತ್ತು ಆದರೆ ಸೈನ್ಯದ ಸೈನಿಕರು ಯಿಥ್ರಮಾಡುತ್ತಿರುವದು ನಾಮಾನ್ಯವಾದ ವೈಲಿಯೊಡನೆ ಆಗಿದೆ.

ನಮ್ಮನ್ನು ರಸ್ತೀನುವ ಈ ಗುರಾಣಿಯ ಯಾವದು, ಅದು ನಂಶಯಿದ ಉಲಿಯುವ ಬಾಣದಿಂದ, ಸುಜ್ಞನಿಂದ, ದೇವದೂತಣಿಯ ಬಿಜಾರಗಳಿಂದ, ಮತ್ತು ಹಾಡದ ಉಲಿಯುವ ಆ ಇಷ್ಟೇಗಳಿಂದ ನಮ್ಮನ್ನು ಕಾಯುಪುರುದಾಗಿದೆಯೇ? ಆದರೆ ನಾವು ಒಂದು ಗುರಾಣಿಯನ್ನು ಹೊಂದಿದ್ದೇವೆ: ಅದು ನಮ್ಮ ನಂಜಕೆಯೇ. ಅದು ನಮ್ಮ ಬಿಶ್ವಾಸ ಮತ್ತು ದೇವರು ನಮ್ಮನ್ನು ತಾಜ್ಞಕೊಳ್ಳುವನು ಎಂಬ ಲಜಿತೆಯ ಇದಾಗಿದೆ. ನಾವು ಆತನೆಲ್ಲ ಮತ್ತು ಆತನ ವಾಗ್ಯನಗಳಲ್ಲ ನಂಜಕೆಯಷ್ಟುವರಾಗಿದ್ದೇವೆ. ಆತನ ವಾಕ್ಯಗಳಿಂದ ನಾವು ಹೈತ್ಯಾತ್ಮಕವನ್ನು ನೇರೆಡುಕೊಳ್ಳುವರಾಗಿದ್ದೇವೆ. ಯೋಹಾನನು ಇದನ್ನು ಈದಿನು ಶಿಕ್ಷಣದಲ್ಲಿ ಪರಿಷಾಖಿಸಿದ್ದಾರೆ: “ಲೋಕವನ್ನು ಜಾಲುವದಂಥದ್ದು ನಮ್ಮ ನಂಜಕೆಯೇ” (1 ಯೋಹಾನ 5:4). ನಮ್ಮ ದೇವರು ಕೊಡುವ ನಂಜಕೆಯ ನಮ್ಮ ರಕ್ಷಣೆಯ ಪ್ರಮುಖ ನಾಲು ಆಗಿದೆ.

(5) ರಕ್ಷಣೆಯ ಶಿರನ್ನು (6:17). ಕೈನ್ಯ ಮನಸ್ಸು ರಕ್ಷಣೆಯ ನಂಶೂರಣ ಭರವನೆಯನ್ನು ಹೊಂದಿದೆ. ಈ ಯಾಗದ ವಂಜಕ ಯೋಜನೆಗಳಿಂದ ನಮ್ಮ ಮನಸ್ಸನ್ನು ದೇವರು ಜಡಿಸಿದಾಗ ಮತ್ತು ನಮ್ಮ ಯೋಜನಾ ಲಕಲಯ ಮೇಲೆ ನಿಯಂತ್ರಣವನ್ನು ಇಟ್ಟಿಕೊಳ್ಳಲು ಆರಂಭಿಸಿದಾಗ, ನಾವು ಹಾಡಿ ತಪ್ಪಿಪಡೆ ಸ್ವೇತಾನನು ನಮ್ಮನ್ನು ನಡೆಸಿನು. ನಾವು ದೇವರ ವಾಕ್ಯವನ್ನು ಅಧ್ಯಯಿನ ಮಾಡುವಾಗ, ಅದರ ತತ್ವಗಳಲ್ಲಿ ನಮ್ಮನ್ನು ಘಟಿಸಿಯಾಗಿ ನೆಲೆಯಾಲಿಸಿಕೊಂಡಾಗ, ಸ್ವೇತಾನನ ವಂಜನೆಗೆ ನಾವು ಮರಳಾಗಲಾರೆಪು. ನಮ್ಮ ರಕ್ಷಣೆಯ ಸಿಕ್ಷಿತತೆಯ ಹೊರಗಿನ ನಮ್ಮ ದಿನಸಿಕ್ಯದ ಹೋರಾಟಕ್ಕೆ ನಾವು ನಮಭರಾಗಿರುವರಾಗಿರಬಹುದು.

(6) ಆತನ ಕತ್ತಿ (6:17). ತತ್ತ್ವಯಾಜ್ಞ ರೋಮಾ ಸೈನಿಕರ ಬದಿಯಲ್ಲಿನ ಆತನ ನಡುಕಟ್ಟಿನಲ್ಲ ಆತನ ಕತ್ತಿಯ ತೂಗಾಡುತ್ತಿತ್ತು. ಇದು ಆಯುಧದ ಒಂದು ಭಾಗ ಮಾತ್ರವಾಗಿದ್ದ ರಕ್ಷಣಾತ್ಮಕವಾಗಿಯೂ ಮತ್ತು ಆತ್ಮಮಣಾತ್ಮಕವಾಗಿಯೂ ಎರಡು ಲೀಟಿಯಲ್ಲಿ ಪರಿಣಾಮಕಾರಿಯಾಗಿರುತ್ತಿತ್ತು. ನಬೀನದ ಯಿಥ್ರದಲ್ಲಿ, ಬಲು ನಿಖರವಾಗಿ ವೈಲಿಯ ಹೃದಯದಲ್ಲಿ ಬುಜ್ಜಲು ಇರುವ ಆಯುಧವಾಗಿತ್ತು.

ತೀಸ್ತಿಯ ಸೈನಿಕನಿಗೆ ಕತ್ತಿಯೂ ಇದೆ. ಇದು ದೇವರ ಕತ್ತಿಯಾಗಿದೆ. ಇದು ದೇವರಿಂದ ಕೊಡಲ್ಪಟ್ಟ ಆಯುಧವಾಗಿದ್ದು ಇದರ ಮೂಲಕ ಕೈನ್ಯದ ತಮ್ಮನ್ನು ತಾವು ರಸ್ತಿಸಿಕೊಳ್ಳಲಿಂತು ಮತ್ತು ವೈಲಿಗೆ ಏದುರಾಗಿ ಧೈಯಾದಿಂದ ನಡೆಯಬೇಕು. “ಈ ಬಂಡೆಯ ಮೇಲೆ ನಾನು ನಭೆಯನ್ನು ಕಟ್ಟುವೆನು; ಹಾತಾಳಲೋಕದ ಬಲಪು ಅದನ್ನು ಸೋಣಿಸಲಾರದು” ಎಂದು ತನ್ನ ಹಿಂಬಾಲಕರು ಕಟ್ಟತನದ ಬಿಯದ್ದ ಆತ್ಮಮಣಿಶಿಲರಾಗಿರಬೇಕು ಎಂದು ಯೇನು ಮುಂತಿಂದಿರ್ದನು (ಮತ್ತುಯ 16:18).

ನಮ್ಮನ್ನು ನಾವು ಆತ್ಮಮಣದಲ್ಲ ತೊಡಗಿಸಿಕೊಳ್ಳುವದು. ನಮ್ಮ ದಿವ್ಯ ತಂತ್ರದ ಅಂತಿಮ ಭಾಗವು ಸ್ವೇತಾನ ಬಿಯದ್ದ ಯಿಥ್ರದಲ್ಲಿ ಗೆಲ್ಲಾದ್ದು ಎಂದರೆ ವೈಲಿಯ ಬಿಯದ್ದ ಆತ್ಮಮಣದಲ್ಲ ತೊಡಗಿಸಿಕೊಳ್ಳುವದು ಎಂದಾಗಿದೆ. ನಾವು ನಿರ್ವಿಕಾರವಷ್ಟು ಸೈನಿಕರಾಗಬೇಕೆಂದು ದೇವರು ನಮ್ಮನ್ನು ಕರೆದಿಲ್ಲ. ಯಿಥ್ರವು ನಿಜವಾಗಿ ಆರಂಭವಾದಾಗ ನಾವು ಅಳ್ಳಿಗೊಳ್ಳಬಹುದು.

ನೀವು ಹವಿತ್ರಾತ್ಮಕ್ಕೆಲಿತರಾಗಿ ಎಲ್ಲ ನಮಯಗಳಲ್ಲ ನಕಲಿಭಿಧವಾದ ಶ್ರಾಂಕನೆಯಂದಲೂ ವಿಜ್ಞಾಪನೆಯಂದಲೂ ದೇವರನ್ನು ಶ್ರಾಂಕಿಸಿಲಿ. ಇದರಲ್ಲ ಹೂರಣ ಸ್ಥಿರಜಿತ್ತರಾಗಿದ್ದ ದೇವಜನರೆಲ್ಲರ ಬಿಜಯದಲ್ಲ ವಿಜ್ಞಾಪನೆ ಮಾಡುತ್ತಾ ಎಜ್ಞರಾಗಿಲ್ಲ. ನನಗೊಳಿಸ್ತರ ನಹ ಶ್ರಾಂಕನೆ ಮಾಡಿಲಿ. ನಾನು ಭಾಯಿ ತೆರೆಯುವಾಗ ಹೂರಣಕಾಲದಲ್ಲ ಗುಫ್ತವಾಗಿದ್ದ ನಮಾತ್ಮಣವನ್ನು ಭಯಿಬಲ್ಲದ ತಿಳಿನುವದಕ್ಕೆ

ಬೇಕಾದ ಮಾತನ್ನು ದೆವರು ನನಗೆ ಅನುರೂಪಿಸಬೇಕೆಂದು ತ್ರಾಥಿಸಿಲಿ. ಅನತ್ಯಾರ್ಥಿದ ನಿಮಿತ್ತವೇ ರಾಯಭಾರಿಯಾದ ನಾನು ಬೇಡಿಯಿಲ್ಲ ಜಿದ್ದಿದ್ದೇನಲ್ಲ, ಅದರ ವಿಷಯದಲ್ಲಿಯಾಗಿ ಮಾತನಾಡುವ ಹಂಗಿನಿಳಿದೆನೇ; ಹಾಗೆಯೇ ನಾನು ಮಾತನಾಡಬೇಕೆಂದು ನನಗೋಣ್ಣರ ಬೇಡಿಕೊಳ್ಳು (6:18-20).

ಹೃಧಾನೆಯ ಯುದ್ಧಕ್ಕೆ ಸಿದ್ಧವಾಗುವದಲ್ಲ; ಹೃಧಾನೆಯ ಯುದ್ಧವು ಆರಂಭವಾಗುವದಕ್ಕಾಗಿದೆ. ನಾವು ಯುದ್ಧಕ್ಕಾಗಿ ಸನಜ್ಞಿತರಾದಾಗ, ಪೈಲಿಯ ಯಾರೆಂದು ನೋಡಿದಾಗ, ಮತ್ತು ನಮ್ಮ ಜೀವತೆಗಾರನ್ನು ನಾವು ನೋಡಿದಾಗ, ಆಗ ಆಕ್ರಮಣಕ್ಕೆ ಹೋಗಲು ನಾವು ಸಿದ್ಧ ರಾಗುತ್ತೇವೆ. ಕರ್ತನ ಸ್ವೇಣ್ಣವು ತನ್ನ ಮೌಣಕಾಲುಗಳ ಮೇಲೆ ಸಿದ್ಧವಾಗುವದು.

ತ್ಯೇನ್ನರು ಹೃಥಿಕನಭಾರದು ಎಂದು ಸ್ವೇತಾನನು ಬಯಸುವವನಾಗಿದ್ದಾನೆ. ಇತರ ಯಾವುದನ್ನು ನಾವು ಮಾಡುತ್ತೇವೆ ಎಂಬುದರ ಬಗೆಗೆ ಆತನು ಜಿಂತೆಯಿಲ್ಲ. ನಮ್ಮ ಯೋಜನೆಗಳನ್ನು ಆತನು ಅಬುಕಿನುವವನಾಗಿದ್ದಾನೆ, ಆದರೆ ಆತನು ನಮ್ಮ ಹೃಧಾನೆಗೆ ಭಯಜಿಂಬತ್ತಾನೆ. ಇದರಿಂದ ತ್ಯಾಗಿದ್ದ ತ್ಯೇನ್ನನ್ನು ಈ ಯುದ್ಧದಲ್ಲಿ ಜಯಗಳನಿಂಬಹುದು ಅಭವಾ ನೋಳಬಹುದು ಎಂಬುದನ್ನು ಆತನು ಬಲ್ಲವಣಾಗಿದ್ದಾನೆ.

ಹೃಧಾನೆಗಿಂತಲೂ ನಮಗೆ ಯಾವರು ಬಲವಾದದ್ದು ಇಲ್ಲ. ಲಾರ್ಡ್ ಜಜೆನ ಯಾವ ಸಭೆಯು ತನ್ನ ಜನರಿಳ್ಳ ಹೃಧಾನೆಯಿಂದ ಬಲವಾಗಿ ಇರುವದಾಗಿದೆ. “ಶೋಧನೆಗೆ ಒಳಗಾಗಿದಂತೆ ಎಜರವಾಗಿದ್ದ ಹಾಥಿಸಿಲ ...” ಎಂದು ಯೇಣು ಎಜಲಸಿದನು (ಪ್ರತ್ಯಾಯ 26:41). ಸಭೆಗೆ ಅವಶ್ಯವಾದದ್ದು ಏನು - ಜಿಂಬಿನುವ ದೇವರ ಸ್ವೇಣ್ಣಕ್ಕೆ ಅವಶ್ಯವಾದದ್ದು ಏನು - ಆದಕ್ಕೆ ಅವಶ್ಯವಾದದ್ದು ಹೃಧಾನಾ ಜಿಂಬಿಗಳು. ದೇವರ ಅಶಿಂವಾದವನ್ನು ಪ್ರತಿಹಾದಿನುವವರು, ಆತನ ಬಲವನ್ನು ಪ್ರತಿಹಾದಿನುವವರು, ಪೈಲಿಯ ಬಿರುದ್ದ ದಿವ್ಯ ಸಂಹಣ್ಣಲವನ್ನು ಪ್ರತಿಹಾದಿನುವ ಸ್ವೇಸಿಕರು ಅವರಾಗಿದ್ದಾರೆ.

ನಾರ್ಮಾರ್ಡೋಜ್. ಟ್ರೀಕ್ ರಾಜ್ಯದಲ್ಲ, Achillesನು Trojansನ ಯುದ್ಧದಲ್ಲಿ ಬಲು ಪ್ರಸಿದ್ಧನಾಗಿದ್ದಾನೆ. ಕಥೆಯ ಪ್ರಕಾರ, Achillesನು ಮಗುವಾಗಿದ್ದಾಗ ಆತನ ತಾಯಿಯು ಹಬಿತ್ತ ನದಿಯಾದ Styxಯಿಲ್ಲ ಎದ್ದಿ ತೆಗೆದಳಂತೆ. ಆದರೆ ನೀಲನಿಲ್ಲ ಎದ್ದುವಾಗ ಆತನ ತಾಯಿಯಿಂದ ಹಿಡಿಯಲ್ಪಟ್ಟ ಆತನ ಹಾದವನ್ನು ಇಟ್ಟ ಆತನನ್ನು ಅಬೆಂಧ್ಯತೆಯತ್ತ ನಡೆಸಿತ್ತು. ಹೋಜನ್ ಯುದ್ಧದಲ್ಲ Achillesನು ಹಾದಕ್ಕೆ ವಿಷಕರವಾದ ಭಾಣಗಳಿಂದ ಝುಜ್ಜಲ್ಪಟನು ಮತ್ತು ಮರಣಿದನು. ಆತನ ಪೈಲಿಗಳ ದಾಖಿಯಿಂದ ಅಬೆಂಧ್ಯವಾಗಿದ್ದನು ಆದರೆ ಒಂದು ಸಂರಕ್ಷಿಸಿಕೊಳ್ಳುದೇ ಇರುವ ಜಾಗವನ್ನು ಹೊಂದಿದ್ದನು.

ನಾವು ದೇವರ ಪೈಲಿಯಾದ ಸ್ವೇತಾನನ ಬಿರುದ್ದದ ನಮ್ಮ ದೊಡ್ಡ ಯುದ್ಧರಿಳ್ಳ ತೊಡಗಿದ್ದೇವೆ. ಪೈಲಿಯ ಆಕ್ರಮಣಕ್ಕಾಗಿ ಒಂದು ಸಾಲನ್ನು ಕೂಡಾ ಹಾಗೆಯೇ ಜಡಲಾರೆವು. ಹೆಲನು ಸಂಪೂರ್ಣವಾದ ಯುದ್ಧ ಕಾಶಲ್ಪವನ್ನು ನಮಗೆ ಬಿವರಿಸಿದ್ದಾನೆ. ನಾವು ನಮ್ಮ ಪೈಲಿಯ ಬಗೆಗೆ ಮತ್ತು ಆತನ ತಂತ್ರಗಳ ಬಗೆಗೆ ನಾವು ಅಲಕುಹೊಳ್ಳಬೇಕು. ದೇವರ ಸವಾರಯುಧಗಳಿಂದ ನಮ್ಮನ್ನು ನಾವು ಸುಸಜ್ಜಿತರಣ್ಣಿಸಿಬೇಕು; ಒಂದು ನಷ್ಟಿ ಅಂಶವನ್ನು ಮತ್ತು ಗೆಲ್ಲಲಾರದನ್ನು ತಾಡ ನಾವು ಅಲಕ್ಕಿಸಬಾರದು. ಹೋರಾಟಕ್ಕಾಗಿ ದೇವರ ನಮಗೆ ನಹಾಯಿಸುವಂತೆ ಹೃಥಿಕನುವಾಗ ತ್ರಿಮು ತೆಗೆದುಹೊಳ್ಳಬಹುದು ನಮಗೆ ಅವಶ್ಯವಾಗುತ್ತದೆ. Chris Bullard

ನಮ್ಮ ಜೀವತೆಗಾರಿ (6:13-20)

ತ್ಯೇನ್ನರು ಬಲಯಿತವಾದ ಪೈಲಿಯಾದ ಸ್ವೇತಾನನನ್ನು ಎದುಲನುತ್ತಾರೆ, ಆದರೆ ನಾವು ಯುದ್ಧದಲ್ಲಿ ವಿಕಾಂಗಿಗಳ ಅಲ್ಲ. ವಿಜಯವು ನಾಧ್ಯ ಎಂಬುದಕ್ಕೆ ನಾವು ನಾಕ್ಷಿಗಳಾಗಿದ್ದೇವೆಂದು ನೆನಹಿನಲ್ಪಟ್ಟಕೊಳ್ಳುತ್ತಾನೆ (ಅಪ್ರಯ 12:1, 2).

நமுரீ யாசார்லா நகாயினுவஂத் தீவர நங்ஜர்ஸ்திகேயின்னு நாவு எங்கிறா முரீய்பார்டு (1 கீலாலங்கு 10:13). ஆனால் நமுரீ நபார்யமுங்கள்னு உடரினுத்துறை முது தூஞ்சா நால்னு ஸிர்த்துமாகுத்துறை முது வீலர்ஜ் விருந்த நம்னு ரத்தினுத்துறை (6:13-20).

அப்பேறு அமைவாரி தாஜ்கீலாஜ்லு நம்னு நமுங்கரநாகினு கிழ்நு ரக்தவந்னு நம்னு கெட்ரீ ஹோங்கி஦்ரீவே (குத்தங்கு 12:11). “நாவு நம்னு ஸிர்த்திக்காதன் முலக்வாரி எல்லா வித்தியங்களு தூஞ்சா யாழ்க்காருத்தேவே” (ரோமாதூர் 8:37).

Joy Lockhart

ஏத்துவீர்கள்

¹Josephus *Antiquities* 4.8.24. ²Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 403. ³Since the command in 6:2, 3 is quoted from the Old Testament, the words appear in small capital letters in the NASB (see Ex. 20:12; Deut. 5:16). ⁴Kenneth S. Wuest, *Wuest's Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans Publishing Co., 1953), 136. ⁵கஷி உடன்பகுக்கீயலு “இடத்தையும் விவரமாக்குவதற்கு நம்பாரிக்கீ ஜூன்ஜீ 3:1, 2; நோல்கில் பார்வைக்கீல்க்காட்டு 30:20). ⁶Ibid., 137. ⁷Lincoln, 406. ⁸Ibid., 409. ⁹Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 748. ¹⁰C. G. Wilke and Wilibald Grimm, *A Greek-English Lexicon of the New Testament*, trans. and rev. Joseph Henry Thayer (Edinburgh: T. & T. Clark, 1901; reprint, Grand Rapids, Mich.: Baker Book House, 1977), 473.

¹¹Lincoln, 407-8. ¹²S. D. F. Salmond, “The Epistle to the Ephesians,” in *The Expositor’s Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 3:377. ¹³Lincoln, 408. ¹⁴See 1 Cor. 7:21, 22; Col. 3:22; 4:1; 1 Tim. 6:1, 2; Tit. 2:9, 10; 1 Pet. 2:18-25. ¹⁵Spiros Zodhiates, ed., *The Complete Word Study New Testament*, 2d ed. (Chattanooga, Tenn.: AMG Publishers, 1991), 963. ¹⁶Ibid, 965. ¹⁷Salmond, 378-79. ¹⁸Zodhiates, 889. ¹⁹Lincoln, 422. ²⁰Salmond, 378-79.

²¹Lincoln, 423-24. ²²The term is also translated “finally” in பிளக்டி 3:1; 2 தீந்தீலைக் 3:1. ²³Lincoln, 441. ²⁴Ibid., 442. ²⁵Ibid. ²⁶Salmond, 382. ²⁷Lincoln, 443. ²⁸Salmond, 383. ²⁹Lincoln, 444. ³⁰நோல்கில் 2:2; 2 கீலாலங்கு 2:11; 10:4; 1 ஹேஞ்சு 5:8.

³¹நோல்கில் 2 கீலாலங்கு 11:14; 1 தீந்தீல் 4:1; குத்தங்கு 2:9. ³²Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 893. ³³Wuest, 142. ³⁴ரலாக்டு 5:1; 1 தீந்தீலைக் 3:8; 2 தீந்தீலைக் 2:15நு நக நோல்கில். ³⁵NASBய அகினுகிய கீல முட்டங்கள் “[அக்குர நக] ஸிம்மு முந்ஸீநந்தக்ட்டு” எந்து ஹேஞ்சுவாரிக்கீ. ³⁶Wuest, 143. ³⁷நோல்கில் எத்தன 1:13; 2 தீந்தீலைக் 2:10, 12; 1 தீந்தீல் 3:15; 1 ஹேஞ்சு 1:22. ³⁸“நக்கு” முது “நங்ஜர்ஸ்திகேதன்” ஜபு ஒந்தே ஜபு வர்திந்த ஒந்தே. (Robert Young, *Young’s Analytical Concordance to the Bible*, 22d American ed., rev. [New York: Funk and Wagnalls Co., 1936], 325, 1004-5.) ³⁹Salmond, 386. ⁴⁰Ibid.

⁴¹Warren Baker, ed., *The Complete Word Study Old Testament* (Chattanooga,

Tenn.: AMG Publishers, 1994), 2357. ⁴²Bullinger, 693. ⁴³Josephus *Wars* 6.1.8. ⁴⁴Lincoln, 449. ⁴⁵Wuest, 144. ⁴⁶Lincoln, 449. ⁴⁷Salmond, 387. ⁴⁸Lincoln, 449-50. ⁴⁹Zodhiates, 862. ⁵⁰Ibid., 866.

⁵¹Bullinger, 754. ⁵²Zodhiates, 954. ⁵³Salmond, 388. ⁵⁴Zodhiates, 951-52. ⁵⁵ഇദ്ദുൾ
നോട്ടീല രോമ്യാസ്ത്ര 1:9, 10; എഫൈൻ 5:20; ഫിഉല്പി 1:4; കോലന്സ് 1:3; 4:12; 1 ഫൈസലൈബ്രിക്
5:17. ⁵⁶Wuest, 145. ⁵⁷Salmond, 390. ⁵⁸Ibid. ⁵⁹Lincoln, 454. ⁶⁰Bullinger, 222; and Bauer,
226.

⁶¹Bauer, 916. ⁶²ന്വേതാനന മേഖല അദ്ധ്യയനദ ചു ഭാഗചു ജായോ ലോകാഭ്യംദ
ബരേയല്ലള്ളറെ എന്ദു ഹലഗണവീശ്വപ്പുദാഗിദെ. അദ്ധ്യയനദ ഉജദ ഭാഗചു ക്രീനോ ബ്യല്ലഡോംദ
ബരേ യല്ലള്ളറെ. ⁶³James Dobson, *Dare to Discipline* (Wheaton, Ill.: Tyndale House
Publishers, 1970), 15. ⁶⁴Caligulaദ കേന്ദ്രിന അറിദ്ദു a vile Roman emperor, അദരാഥചു
ജിക്കു ബഹംഗരഭ അദ്ധ്യാ ജിക്കുദാദ ഹാദർക്കേനഭ എന്ദാഗിദെ.